

6604727

॥ ತೀರಿ ಹರಿ ೧೦ ॥

ಶ್ರೀ ಹರಿಷ್ವಾಮ ಸಾಹಿತ್ಯ ಪ್ರಚಾರಮಾಲೆ



ಶ್ರೀ ಜಗನ್ನಾಥದಾಸವಯ್ರಕ್ತ  
**ಶ್ರೀಮದ್ಭಾರತಭಾಷ್ಯತಾರ**  
 ಸರ್ವವಾಚಾನಾಸಾರ ಸಂಗ್ರಹ  
 ಭಲಸ್ತುತಿ ಸಂಧಿ  
 (ಸಂಧಿ-33)

ಪ್ರಕಾಶಕರು :

ಎಚ್. ಎಸ್. ಶ್ರೀನಿವಾಸಮೂರ್ತಿ  
 ನಂ. 61, 5ನೇಯ ಅಡ್ಡರಸ್ಟೆ, ನರಸಿಂಹದೂರು ಕರ್ನಾಟಕ  
 ಬೆಂಗಳೂರು-560 019

ತ್ರಿಭುಂದ್ರಾಕ್ಷಸಂಪನ್ಮೂಲ  
ಸಂಖ್ಯೆ ಮ್ಯಾನ್‌ಹಾರಿಸಂಗ್ರಹ  
ಫಲಕ್ಕೂತಿ ಸಂಧಿ  
ಸಂಧಿ (33)

ಸ್ವಾಧಮ ಮುದ್ರೂ : ಶ್ರೀ. 1996  
ಸ್ತುತಿಗಳ ಸಂಖ್ಯೆ : 1000

ಚರ್ಚ : ಇವತ್ತು ಪ್ರಾಣಾಯಗಳು

ಸ್ತುತಿಗಳು ದೊರೆಯುವ ಸ್ಥಳ :

(1) ಕೆಂ. ಎಂ. ತ್ರಿಭುಂದ್ರಾಕ್ಷಸಂಪನ್ಮೂಲ

ನಂ. 61, 5ನೇಯ ಅಡ್ಡರಸ್  
ಸರಸಿಂಹರಾಜು ಕುಟುಂಬ  
ಚಂಗಳೂರು-560 019  
ದೂರವಾಣಿ : 6604727

(2) ತ್ರಿಭುಂದ್ರಾಕ್ಷಸಂಪನ್ಮೂಲ

ಉತ್ತರ ಚತುರ್ಬಂದಿರದ ಬಳಿ  
ಒಂದುಂಡದೆಂದೆ  
ಚಂಗಳೂರು-560 018

ಮುದ್ರಕದ್ವಾರಾ :

ತ್ರಿಭುಂದ್ರಾಕ್ಷಸಂಪನ್ಮೂಲ  
ಹನುಮಂತನಗರ, ಚಂಗಳೂರು-560 019  
ದೂರವಾಣಿ : 602333

## ಪ್ರಕಾಶಕರ ಮುದಿ

ಸಮ್ಮಾನ್ಯರೇ,

ಶ್ರೀಮದ್ವಿತ್ಯಾಂತಾಂಶುರದ ಪ್ರತಿಪನ್ಮಾತ್ರಾಂತರ್ಯಾಲ್ಲಿ ಕೆಳವೆಯಾದ ಅಂತ್ಯತ್ವ ಸಂಧಿ (ಸಂಧಿ-33) ತಮ್ಮ ಕ್ಷಯಲ್ಲಿಡಲು ಪರಮ ಸಂತಾಪದ ಸಂಗತಿಯಾಗಿದೆ.

ಈಗ ಖುಮಾರು 10 ವರ್ಷಗಳಿಂದ ಏಕಪ್ರತಿರಾಖಣಿ ನಡೆಯುತ್ತಿರುವ ಪ್ರತಿಪನ್ಮಾತ್ರಾಂತರ್ಯಾಲ್ಲಿ ಶಾರ್ಚು ಕಾರಣದಲ್ಲಿ, ಶ್ರೀ ಕರಿವಾಯುಗುಂದಾಗಳ ಕಾರಣದಲ್ಲಿ, ಹಾಗೂ ತಮ್ಮ ದೂರ ಅಧಿಕಾರ ಮತ್ತು ನೇರವಿನಿಂದಲೂ, ಶ್ರಾವಣ ಸಂಧಿಯಾಗಿದೆ ಮುಕ್ತಾಯಿಗೊಳ್ಳುತ್ತದೆ.

ಇನ್ನೂ ಸಂಧಿ 23-ಕಲ್ಪಕಾಂತ ಸಂಧಿಯ ಪ್ರತಿಪನ್ಮಾತ್ರಾಂತರ್ಯಾಲ್ಲಿ ಕಾರಣದಲ್ಲಿ ಪ್ರತಿಯು ಕಳೆದುಹೋದ ಕಾರಣದಲ್ಲಿ ಮತ್ತು ಕೆಲವು ಅನಿವಾಯೀ ಕಾರಣಗಳಿಂದಾಗಿ ಮುದ್ರಾಕಾರಿಯಾದವನ್ನೂ ಬೇರೆಯವರಿಗೆ ವಹಿಸಬೇಕಾದ ಸಂದರ್ಭದ ಒದಗಿತು. ಶೈಘ್ರಪರ್ವತೀಯೇ ಆ ಸಂಧಿಯು ಮುದ್ರಿತವಾಗಿ ನಿಮ್ಮ ಕ್ಷಯ ಸೇರಿದೆ.

5 ಮತ್ತು 6 ಈ ಸಂಧಿಗಳ ಪ್ರನಮುದ್ರಾಕಾರಿಯಾದವನ್ನು ಉರಂಭಿಸಿದೆ. ಅತಿ ಕೃಂತವಾಗಿ ಅವು ಸಿದ್ಧವಾಗಿವೆ.

11 ಮತ್ತು 15, ೯ವೆರಡು ಸಂಧಿಗಳ ಪ್ರನಮುದ್ರಾಕಾರಿಯಾದವನ್ನು ನಂತರ ಕ್ಷೇಗ್ರಾಂತಾಗುವುದು.

ಜಾಹೀರಾತು :—

ಹೀಂದಿನಂತೆಯೇ, ಈ ಸಂಧಿಗೂ ಸಹ ಕಿಲೋಸ್ಕೂರ್ ಪ್ರೈನಾಸ್ಸ್‌ಸ್ ಮತ್ತು ಇನ್‌ವೆಸ್ಟ್‌ಮೆಂಟನ ಸಂಸ್ಥೆಯ ವೈಸ್‌ಫೇಮೆನ್‌ಸ್ ಮತ್ತು ಮ್ಯಾನೇಜಿಂಗ್

ದ್ವಿರಕ್ಷರ್ ರವರದ ತೀಯುತ ಮುಂದೇವಾಡಿಯುವರು ಕಾಹೀರಾತಿನ ರೂಪದಲ್ಲಿ ಧನಸಹಾಯ ನೀಡಿರುತ್ತಾರೆ. ತೀಯುತರಿಗೂ ಮತ್ತು ಅತಿಂಥಾನ ಸಂಸ್ಥೆಗೂ ಪ್ರಕಾಶಕರು ಖಚಿತಾಗಿದ್ದಾರೆ.

ಇಲ್ಲಿಯವರೆಗೆ 33 ಸಂಧಿಗಳ ಸಮಗ್ರ ಪ್ರಕಟಣೆಗೆ ಸಹಾಯಕರದ ಸರ್ವರಿಗೂ ಪ್ರಕಾಶಕರ ಕೃತ್ಯವರ್ದಕ ವಂದನೆಗಳು.

ಪ್ರಸ್ತು ಸಂಧಿಯನ್ನು ಸುಂದರವಾಗಿ ಮುದ್ರಿಸಿಕೊಟ್ಟಿರುವ ತೀರಂಗ ಪ್ರಿಯರ್ ಮಾಲೀಕರದ ತೀರಾಲಕ್ಷ್ಯ ಮತ್ತು ಅವರ ಸಂಗಡಿಗಾಗಿ ಅಭಿವಂದನೆಗಳು.

ಅಭಿಮಾನವಿರಲಿ,

ಬೆಂಗಳೂರು

ದಿನಾಂಕ 1-10-96

ಎಂ. ಎಂ. ತೀರಿವಾಸಮೂರ್ತಿ

(ಪ್ರಕಾಶಕರ)

## ಅರ್ಥಾತ್



ಶ್ರೀ ಶಿವಾಜಿ ರಾಮಾಯಣ ಮಹಿಲೆ ಶಾಸ್ತ್ರ ವಚನಾಯಕರು

ಶ್ರೀ ಪಂಚಕೀರತಾ ವಾಯಾಮದ ಬಳ್ಳಿಯಲ್ಲಿನೇರು, ಏಷ್ಟುತ್ತವರೆಂದುಗಿಡ್ಡಿ. ಅವರಿಗೆ ಪ್ರಾಣಿಯ ಸಂಖಾರ ಧಾರ್ಮಿಕ ಕಾರ್ಯ ತಾತ್ಕಾರ್ಥ ಏಷ್ಟುತ್ತವರೆಂದ್ರಿಯ ತೀವ್ರ ಆಸ್ತಿ. ಈಂಬ ವ್ಯವ ಶ್ರೀ ಮಹಾರಾಜಾ ವಾಯಾಮದ ವಿದ್ವಾನ್ ಶ್ರೀ ಲಕ್ಷ್ಮಿ ದಾತಿರಾಜ್ ಶ್ರೀ ವಾಯಾಮಾರ್ಥಿಯಾಗಿ ಅತ್ಯಂತ ಅಭಿಪ್ರಾಯ ಮಾಡುತ್ತಿರುತ್ತಾರೆ. ಅವರಿಗೆ ಸರ್ವಂತೆಗಳಲ್ಲಿಯೂ ತಕ್ಷಣ ಸಹಧರ್ಮಾಗಳು. ಶ್ರೀ ಮಹಿಲೆ ವಾಯಾಮದ ವರ್ತಿತವಾಯ ಇಂಗ್ಲೀಷ್ ಭ್ರಾಹ್ಮಾರ್ಥಾ ಆಗಿದ್ದ ಶ್ರೀ ಡಿ. ನಾಗೇಶವಾಯರ ವೃತ್ತಿ ಭಾಗವಿಧಿಯಾಗಿ ಅನ್ವಯಿಸಿದರೆ ಗ್ರಂಥ ತತ್ವಾರ್ಥಕ್ಕೆ ತ್ವರಿತವಾಗಿ ಉತ್ತಮ ಶಿಕ್ಷಣವನ್ನು ಪಡೆದಿದ್ದಾರೆ.

ನಾಗೇಶ ಕಾರ್ಯದಲ್ಲಿ ಎಂಬ ಅಂತಹ ಕಾರ್ಯದಲ್ಲಿ ಅನೇಕ ಕೀರ್ತನೆಗಳನ್ನು ರಚಿಸಿದ್ದಾರೆ. ಶ್ರೀ ಶಿವಾಜಿ ರಾಮಾಯಣ ಮಹಿಲೆ ಶಾಸ್ತ್ರ ವಚನಾಯಕರ ತಮ್ಮ ಮೂಲಕ ಹಿತಕ್ಕಾಗಿ ಸ್ವಾರ್ಥಾರ್ಥಿ ಶ್ರೀ ಮಹಾವ್ಯಾರ್ಥಿಕಾ ಮೂಲಕ ಸಾರ್ಥಕ ಗ್ರಂಥದ ಪ್ರಕಟಗೊಳಿಸಿ 5000 ರಿಂಗಳನ್ನು ಗಾಂಧಾರಾ ಹಿನ್ದಿ ಸಂಸ್ಕಾರದಲ್ಲಿ ಮಾರ್ಪಾಡಿಸಿದ್ದಾರೆ. ಅವರಿಗೆ ತಾತ್ಕಾರ್ಥ ಪ್ರಾಣಿಯನಲ್ಲಿ ಪ್ರಸಕ್ತಃ ಸಂಪೂರ್ಣವಾಗಿ ಮೇಲಕರಣಾಗಿದೆ. ಶ್ರೀ ಶಿವಾಜಿ ರಾಮಾಯಣ ವೃತ್ತಾರ್ಥ ಶ್ರೀ ಒಗನ್ನಿಧಾಯಾಗಿ (ಪ್ರಾಣಿ) ಮತ್ತು ಆವರ ಸಮೀಕರಣಗೊಳಿಸುತ್ತಿರುತ್ತಾರೆ. ಅವರಿಗೆ ಶ್ರೀ ವಾಯಾಮಾಯಾಗಳು ಸರ್ವಂತೆಗಳಲ್ಲಿ ಶ್ರೀ ಮಹಿಲೆ ಮಹಿಲೆಯ ಪ್ರಕಾರ ಶ್ರಾಂಕನ್ನೇ.

ಹೆಚ್. ಎಸ್. ಶ್ರೀನಿವಾಸಮಂತ್ರಿ  
(ಪ್ರಾಣಿ)

॥ ಶ್ರೀ ಕರಿಂ ಸಂ ॥



ಅಲ್ಲಿನಾಂ ಇನ್ನುಂದುತ್ತೇ ಜ್ಞಾನವಾದ ಮಾಂ ಪ್ರಪಂಚ್‌ತೇ ।  
ಈಸುಮೇದಿ ಸರ್ವಾಂಗಿ ಸಮಾಜಕು ಸುದುರ್ಲಭಿ ॥

-ಹೆಣ್ಣಾಕ್ಕೆ (ಅಧ್ಯಾತ್ಮ-7, ದ್ವಾತ-19)

WITH BEST COMPLIMENTS FROM :

KIRLOSKAR INVESTMENTS AND  
FINANCE LTD.

REGD. OFFICE:  
UNITY BUILDINGS, II FLOOR, C-BLOCK,  
J. C. ROAD, BANGALORE-560 002

॥ ತ್ರೀ ಹರಿ ೪೦ ॥  
 ॥ ಗಮದಾಹನ ತ್ರೀಲಕ್ಷ್ಮಿನರಸಿಂಹ  
 ಶ್ರೀಜಗನ್ನಾಥವಿಶ್ವಲಾಯನಮಃ ॥

## ಘರಲಸ್ತುತಿ ಸಂಧಿ

(ಸಂಧಿ-೨೯)

ಶ್ರೀ ಜಗನ್ನಾಥದಾಸವರ್ಯರ ಶಿಷ್ಯರದ ಶ್ರೀದವಿಶ್ವಲಾಂಕಿತ ಕಡೆಗೆ  
 ದಾಸಪ್ರಸನ್ವರಿಂದ ವಿರಚಿತ-“ಘರಲಸ್ತುತಿಸಂಧಿ”.

ಪದ್ - ೮

ಮುಂದಿ :-

ಇರಿಕ್ಕಾಮ್ಮಾರ ಶ್ರೀಮ |  
 ದ್ವಾರುಪರ ಜಗನ್ನಾಥಾರ |  
 ಶರವರಾಮಲಕರ್ವಿ ಶೇಷದ ಪರಳ ಸಂಧಿಗಳ |  
 ಶರಮಳಂತಿಕಮಾನಿಗಳು ಮ |  
 ಕ್ಷುರಂದರೆಗಿಬ್ಬಿ ಮೋರುವು |  
 ದರುಕರಿಗಿದು ಮೋರಿ ಶೇಷಿಪ್ಪದ್ದು ಧರೆಯೋರಿ | | ೮ |

ಅವಶಯಿಸಿ :-

ಪ್ರಸಾಗ್ರಂಥವು ಪಂಡಿತಮಾನಿಗಳಿಗೆ ಅಗ್ನಿಯೋಷಾದಿಯಲ್ಲ  
 ಮೋರುತ್ತದೆ. ಅರಸಿಕರು ಈ ಗ್ರಂಥವ ಶ್ರವಣಕ್ಕೆ ಅಧಿಕಾರಗಳಲ್ಲಿ - ಏಂಂದೆ  
 ಶಿಧಿಸುತ್ತಾರೆ.

**ಅಪಾರಂತರ:** —

ಪರಿಕಾ = ಗುಣಪರಿಪೂರ್ವಾನಾದ ಶ್ರೀಪರಮಾತ್ಮನ ಚಾತ್ರ  
ಎಂಬ, ಅಷ್ಟುತ = ಅಮೃತದಲ್ಲಿ ತೆಗೆಯಲ್ಪಟ್ಟ, ಸಾರ = ಸಾರ ಯಾವಾದ  
ಈ ಗ್ರಂಥವು, ಶ್ರೀಮಂತಾ = ಪೂಜ್ಯದಾದ, ಗುರುವರ = ಗುರುಶ್ರೇಷ್ಠದಾದ,  
ಉಗಣಾಧಿಪಾಸರ = ಜಗಣಾಧಿಪಾಸರಿಂದು ನಾಮಾಂಶಿತದಾದ ಈ  
ದಾಸರಾಯರು, ಕರ್ತಳಾಮಂತರನೆ = ಕರ್ತೃಗತ ನೆಲ್ಲೀಕಾಯಿಯನ್ನು  
ಕರ್ಣಂದ ಸೋಡಿ ನಿಸ್ಸಂದೇಹವಾಗಿ ಹ್ಯಾಗ್ನಿ ಸುದಿಯಲ್ಪಟ್ಟಿಂದೂ ತದ್ವಾತ,  
ಸಂಧಿಗಳು = ಸಮಸ್ಯವಾದ ಮೂಲವ್ಯತೀರದು ಸಂಧಿಗಳನ್ನು,  
ಘರಮಂತಿತಮಾನಿಗಳು = ಅತ್ಯಂತ ಪಂಡಿತಮಾನದಿಂದ, ರಾಜ್ಯಗಳನ್ನು  
ಟೆದಿ, ತದನುಷ್ಣನ ಮಾಡಿ, ಕೀರಳ ಹಂಭಿಕದಾದ ಪಂಡಿತರ,  
ಎದೆಗಳ್ಯಾಗಿ ಕೋರುವುದು = ಅಂತಹವರ ಮನಸ್ಸಿಗೆ ಬೆಂಕಿಯ  
ರಿಚ್ಚಿಸೋಬಾದಿಯಲ್ಲಿ ತೋರುತ್ತದೆ. ಅರಣಿಕಂಗೆ ಇದು =  
ಭಗವನ್ಯಮಹಿಮಾ ತೀರುದವರಿಗೆ ಈ ಗ್ರಂಥವು. ಧರೀಯಿಂಗೆ = ಈ  
ಭೂಮಾಡಲದಲ್ಲಿ, ಕೋರಿ ಹೇಳುವುದಲ್ಲ = ತೋರಿಸಿ ಹೇಳುವುದಲ್ಲ.  
॥ ೧ ॥



## ವಾಚಾನಿಗಳು

### ೧. ಶ್ರೀ ಸಂಕಖ್ಯಾ ಉದ್ಯೋಗ ವಾಚಾನಿ

ಶ್ರೀವಾಗಣಾಧಿಪಾಸರಾಯರ ಪರಮಪ್ರಿಯ ಶಿಷ್ಯದಾದ ಕರ್ಜಗಿ  
ಉಪಾಧಿವರು ಮಾಡಿದ್ದು. ಇವರ ಅಂಶಿತ ಶ್ರೀದವಿಶಿಳ.

ಈ ಗ್ರಂಥವು ಪಂಡಿತಮಾನಿಗಳಿಗೆ ಅಗ್ನಿಯೋಜಾದಿಯಲ್ಲಿ ತೋರಿತ  
ದೆಂತಲೂ, ಅರಣಿಕಂಗೆ ಶ್ರವಣ ಮಾಡಿಸುವಾರದೆಂತಲೂ ಕೇಳತಾರೆ.

ಗುಣಪರಿಪೂರ್ವಾನಾದ ಶ್ರೀಪರಮಾತ್ಮನ ಚರಿತ್ರವೆಂಬೀ ಅಮೃತದಲ್ಲಿ  
ತೆಗೆಯಲ್ಪಟ್ಟ ರಸರೂಪವಾದ ಈ ಗ್ರಂಥ ಪೂಜ್ಯದಾದ ಗುರುಗಳಿಂಗಿ  
ಶ್ರೇಷ್ಠದು ಎಂದರೆ, ಅನಪರೋಹಿಗಳಾದ ಗುರುಗಳಿಗಿಂತಲೂ ಶ್ರೇಷ್ಠಮ

ఎంత అథవ. ఇవయ అపరోక్షజ్ఞనిగళు. “ఇంథా జగన్నాథ దాసరేందు నామాంకితదావ ఈ దాసరాయిర, కస్తగత నేల్లొకాయి యన్న కణ్ణంద నోడి నిస్సందేహవాగి, క్వాగీ నుఱియల్చుచ్ఛేం తద్వత్త మత్త కస్తదల్లి కూకిచోండంథా నిమించోదకవత్త, అపరోక్షజ్ఞనాదింద శ్రుత్యక్ష్యదింద నోడి హేళింథా సమస్తవాద మూలత్తరదు సంధిగళ, అనుష్టునక్క యోగ్యవాద భగవత్తత్త్వగళ, ఆత్మంతవాగి పండితమానదింద తాసగళు ఓది, తదనుష్టున తావు మాడదే, అన్నరిగి, అనుష్టున మాడబేటు - ఎంత హేళతక్క డాంభిక మాగావలంబితదావ పండితరు, లేళోణదరింద మనస్సిగే సుడతక్క బేంచియాగి ఆవరిగి తోరతదే. ఇంథా పండితరు - “ఈ గ్రంథదింద ఆగతక్క పుయషాఫంవేను?” - అంత హేళ మాషగా మాడలు, ఈ భాషియల్లి విద్యమానరాద, భగవన్నషిమ తిథియ దవరిగి ఈ గ్రంథమమివన్న తోరించియ్యు, ఆవరిగి ఉపదేశ మాడతక్కధ్వలి - ఎంత తాత్పర్యమ. || ८ ||

**అ. భావదరథా :-**

త్రీమద్గురీకథామృతసూరవేంబోదే సభ్యుస్తసారా. ఇదన్న శ్రవణ మననాది మాడతక్క సుజనరిగి త్రీకరి ఆను ప్రత్యక్ష్యనాగి మోక్షుది పుయషాఫం హొడువనేందు త్రీమద్గుస్తుభద్యాసాయికర సామ్మాత్త లైష్యరాద కజగి దాసప్యదాసరు వివరవాగి తిథిసో లాద్రిత్త, భలష్టుతిసంధి ఉపక్రమిసుత్తారే || హరికథా || పండితమాని - ఎందరే త్రీభగవత్తత్త్వ గురుముఖదింద మనన మూడిచోళ్లదే, నావు సపంపూ తిథిదవరేందు అభిమాన మాడతక్కవరు - ఎంబథమి! ఎదెగిచ్చగి = ఎదెగి బేంచియాగి ఎంబథమి. || ९ ||

**అ. భావశ్రూపాలిక :-**

త్రీజగన్నాథదాసరాయిరవరు, నేల్లొకాయిన్న ఆంగ్యేయల్లి

ಅರ್ಥರ್ತಿ :-

ಶರಿತಥಾ = ಗುಣಪರಿಪೂರ್ವಾನಾದ ಶ್ರೀಪರಮಾತ್ಮನ ಚರಿತ್ರೆ ಎಂಬ, ಅಮೃತ = ಅಮೃತದಲ್ಲಿ ತೆಗೆಯಲ್ಪಟ್ಟ, ಸಾರ = ಸಾರ ಚಾಪಾದ ಈ ಗ್ರಂಥವು, ಶ್ರೀಮತ್ = ಪೂಜ್ಯದಾದ, ಗುರುವರ = ಗುರುಶ್ರೇಷ್ಠದಾದ, ಜಗನ್ನಾಥದಾರ = ಜಗನ್ನಾಥದಾಸರೆಂದು ನಾಮಾಂಶಿತದಾದ ಈ ದಾಸರಾಯರು, ಕರ್ತಳಾಮಂತರರೆ = ಹಸ್ತಗತ ನೆಲ್ಲೋಕಾಯಿಯನ್ನು ಕಣ್ಣಿಂದ ಮೊಡಿ ನಿಸ್ಸಂದೇಹವಾಗಿ ಹ್ಯಾಗೆ ನುಡಿಯಲ್ಪಟ್ಟಂತೇ ತದ್ವತ್ತ, ಶರಣ ಸಂಧಿಗಳು = ಸಮಸ್ಯವಾದ ಮೂಲವ್ಯತೀರ್ಥ ಸಂಧಿಗಳನ್ನು, ಪರಮಾಣಿತಮಾನಿಗಳು = ಅತ್ಯಂತ ಪಂಪಿತಮಾನದಿಂದ, ಶಾಸ್ತ್ರಗಳನ್ನು ಒದಿ, ತದನುಷ್ಠಾನ ಮಾಡರೇ, ಕೇವಲ ಹಂಭುಕವಾದ ಪಂಪಿತರು, ಎಂಬಿಜ್ಞಾ ಶೋರುಷ್ಯಮು = ಅಂತಹವರ ಮನಸ್ಸಿಗೆ ಚೆಂಕಿಯ ಶಿಫ್ಟ್ಸ್‌ನೇಹಾದಿಯಲ್ಲಿ ತೋರುತ್ತದೆ. ಅರಸಿಕರಿಗೆ ಇದು = ಭಗವನ್ನು ಮಹಿಮಾ ತೀರುದವರಿಗೆ ಈ ಗ್ರಂಥವು, ಧರ್ಯೋಳಗಿ = ಈ ಭೂಮಾಡಲದಲ್ಲಿ, ಶೋರಿ ಶೇಖರಷ್ಟುದಲ್ಲ = ತೋರಿಸಿ ಹೇಳುವುದಲ್ಲ.

॥ ೧ ॥

### ವಾಚಾನಿಗಳು

೧. ಶ್ರೀ ಪಂಕ್ಷರ್ಥಾ ಉದ್ಯಾನ ವಾಚಾನಿ

ಶ್ರೀಜಗನ್ನಾಥದಾಸರಾಯರ ಪರಮಶ್ರೀಯ ಶಿಷ್ಟದಾದ ಕರ್ಜಗಿ ದಾಸಪ್ರಸಂಧು ಮಾಡಿದ್ದು. ಇವರ ಅಂಶಿತ ಶ್ರೀದವಿರಲ.

ಈ ಗ್ರಂಥವು ಪಂಪಿತಮಾನಿಗಳಿಗೆ ಅಗ್ನಿಯೋಹಾದಿಯಲ್ಲಿ ತೋರಿತ ದೆಂತಬೂ, ಅರಸಿಕರಿಗೆ ಶ್ರವಣ ಮಾಡಿಸಬಾರದೆಂತಲೂ ಹೇಳಲಾರೆ.

ಗುಣಪರಿಪೂರ್ವಾನಾದ ಶ್ರೀಪರಮಾತ್ಮನ ಚರಿತ್ರವೆಂಬೋ ಅಮೃತದಲ್ಲಿ ತೆಗೆಯಲ್ಪಟ್ಟ ರಸರೂಪಾದ ಈ ಗ್ರಂಥ ಪೂಜ್ಯದಾದ ಗುರುಗಳೊಳಗೆ ಶ್ರೇಷ್ಠರು ಎಂದರೆ, ಅನವರೋಗ್ಯಾಗಾದ ಗುರುಗಳಿಗಿಂತಲೂ ಶ್ರೇಷ್ಠರು

ಎಂತ ಅರ್ಥ. ಇವರು ಅಪರೋಕ್ಷದ್ವಾನಿಗಳು. ಇಂಥಾ ಜಗತ್ವಾಧಿಕಾರಿಗಳಿಂದ ನಾಮಾಂಕಿತದಾದ ಈ ದಾಸರಾಯರ, ಹಸ್ತಗತ ಸೆಲ್ಲೀಕಾಯಿಯನ್ನು ಕಣ್ಣಿಂದ ನೋಡಿ ವಿಸ್ತಂದೇಹವಾಗಿ, ಹ್ಯಾಗೆ ನುಡಿಯಲ್ಪಟ್ಟದೇ ತದ್ವತ್ತ ಮತ್ತು ಹಸ್ತದಲ್ಲಿ ಹಾಕಿಕೊಂಡಂಥಾ ನಿರ್ಮಲೇದಕವರ್ತಾ, ಅಪರೋಕ್ಷದ್ವಾನದಿಂದ ಶ್ರುತ್ಯಕ್ಷದಿಂದ ನೋಡಿ ಹೇಳಿದಂಥಾ ಸಮಸ್ತವಾದ ಮೂರ್ಚ್ಚರ್ತದು ಸಂಧಿಗಳ, ಅನುಷ್ಠಾನಕ್ಕೆ ಯೋಗ್ಯವಾದ ಭಗವತ್ತತ್ವಗಳ, ಅತ್ಯಂತವಾಗಿ ಪಂಡಿತಮಾನದಿಂದ ಶಾಸಗಳು ಒದಿ, ತದನುಷ್ಠಾನ ತಾವು ಮಾಡದೆ, ಅನ್ಯರಿಗೆ, ಅನುಷ್ಠಾನ ಮಾಡಬೇಕು - ಎಂತ ಹೇಳತಕ್ಕ ಡಾಂಭರ ಮಾರ್ಗವಲಂಬಿತದಾದ ಪಂಡಿತರು, ಹೇಳೋಣದರಿಂದ ಮನಸ್ಸಿಗೆ ಸುಡತಕ್ಕ ಬೆಂಕಿಯಾಗಿ ಅವರಿಗೆ ತೋರತದೆ. ಇಂಥಾ ಪಂಡಿತರು - "ಶಾ ಗ್ರಂಥದಿಂದ ಆಗತಕ್ಕ ಪ್ರಯಾಣಾರ್ಥವೇನು?" - ಅಂತ ಹೇಳಿ ಮೂರ್ಚ್ಚಾ ಮಾಡಲು, ಈ ಭಂಗಿಯಲ್ಲಿ ವಿದ್ಯಮಾನರಾದ, ಭಗವನ್ನಾಗಿ ತಿಳಿಯಿದವರಿಗೆ ಈ ಗ್ರಂಥಮಾರ್ಗವನ್ನು ತೋರಿಸಿಕೊಂಡು, ಅವರಿಗೆ ಉಪದೇಶ ಮಾಡತಕ್ಕದ್ದಲ್ಲ - ಎಂತ ತಾತ್ಪರ್ಯ. || ೮ ||

**ಅ. ಭಾವಪರಿಷಾ :-**

ತ್ರೀಮದ್ದರಿಕಥಾಮೃತಸಾರವೆಂಬೋದೇ ಸಹ್ಯಸೂರಾ. ಇದನ್ನು ಶ್ರವಣ ಮನಸ್ಸಾದಿ ಮಾಡತಕ್ಕ ಸುಜನರಿಗೆ ತ್ರೀಕರಿ ತಾನು ಶ್ರುತ್ಯಕ್ಷನಾಗಿ ಮೋಹನ್ನಾದಿ ಪ್ರಯಾಣಾರ್ಥ ಹೊಮುವನೆಂದು ತ್ರೀಮಂಜುಷ್ಣಾಧಾಸಾಯಂರಾಜಾತ್ತಾತ್ ಶಿಷ್ಯರಾದ ಕಡಗಿ ದಾಸಪ್ರದಾಸರು ವಿವರವಾಗಿ ತಿಳಿಸೋ ಉದ್ದಿಶ್ಯ, ಅರಪುತ್ತಿಕಂಡಿ ಉಪಕ್ರಮಿಸುತ್ತಾರೆ || ಹರಿಕಥಾ || ಪಂಡಿತಮಾನಿ - ಎಂದರೆ ತ್ರೀಭಗವತ್ತತ್ವ ಗುರುಮುಖದಿಂದ ಮನಸ್ ಮಾಡಿಕೊಳ್ಳಬೇಕೆಂದಿಗೂಗ್ಗಿ = ಎದೆಗೆ ಬೆಂಕಿಯಾಗಿ ಎಂಬಾರ್ಥ. || ೯ ||

**ಅ. ಭಾವಪರ್ಕಾರಿಕ :-**

ತ್ರೀಜಗನ್ನಾಧಾಸರಾಯರವರು, ಸೆಲ್ಲೀಕಾಯಿನ್ನು ಅಂಗ್ಯೀಯಲ್ಲಿ

ಶೈವಾರ್ಥಿಗಳಂಡು ಸೇವಿದರೆ, ತೇಗೆ ಆದರ ಎಲ್ಲಾ ಭಾಗಿಗೆ ಚೆನ್ನಾಗಿ  
ತೀರ್ಥಯಾವುದೋ, ಹಾಗೆ ಭಗವತ್ಪ್ರತ್ಯಾವನ್ನು ಈ ಗ್ರಂಥದಲ್ಲಿ ಚೆನ್ನಾಗಿ  
ತೇರಿಸಿಕೊಳ್ಳುವುದರು. ಆದರೆ, ನಾವೇ ಪಂಡಿತರೆಂಬ ದುರಹಂಹಾರಿ  
ಗಾಗಾದ ಜನರಿಗೆ ಇದು ಎದೆ ಖರಿಯಾಗಿ ಕಾಣುವದು. ಆದರಿಂದ, ಈ  
ಗ್ರಂಥವನ್ನು ಅರಣಕರಿಗೆ ವರಂತಿ ಹೇಳಬಾರದು. || ೮ ||

### ಷಟ್ವಾಖಾನ್ಸಾರಸಂಗ್ರಹ

೧. ತ್ರೀಮಧ್ವರಿಕಾಮೃತಸಾರವಯೇರ ಶಿಷ್ಯರಲ್ಲಿ ಒಬ್ಬರಾದ ತ್ರೀ  
ಕಡಗೀ ಯಾವುದುವು, ಈ ಗ್ರಂಥಕ್ಕೆ ಭಾಂತುತ್ತಿಯನ್ನು ಬರೆದಿರುತ್ತಾರೆ.  
ಆವರ ಅಂತಕ್ಕನಾಮವು - ತ್ರೀಮಧ್ವರಿ - ಎಂದು.

೨. ಕಣ್ಣನೀರ್ಲೈಷ್ಟಾಪ್ತಾ ಸ್ವರೂಪೋಧ್ವಾರಕರಾದ ತ್ರೀಮಧ್ವರಿಕಾಮೃತಸಾರ  
ವರೇಣ್ಯಾಯ ನಮ್ಮೆ ಗುರುತ್ವೈಷ್ಟಾಪ್ತಾ.

೩. ಮಂಗಳ ಜಗನ್ನಾಥಸಾರಾಯರ ಮೇರುಕೃತಿಯಾದ -  
ತ್ರೀಮಧ್ವರಿಕಾಮೃತಸಾರವು - ಸರ್ವಸಚ್ಚಾಸ್ತಗಳ ಸಾರಭಂತವಾದ  
ಗ್ರಂಥವಾಗಿದೆ.

ಶ್ರೀ ಮೇರುಗ್ರಂಥದಲ್ಲಿ ಉತ್ತಮವಾಗಿರುವ ಮೂಲವ್ಯಾರ್ಥ  
ಸಂಧಿಗತ ಸಮಸ್ಯೆ ತಾತ್ಪರ್ಯ ವಿಷಯಗಳೂ, ತ್ರೀಮಧ್ವರಿಕಾಮೃತಸಾರಿಗೆ ಅಂಗೈ  
ಮೇಲಿರುವ ನೆಲ್ಲಿಂಹಾಯಿಯಂತೆ ಸುಸ್ವಾತ್ಸು. ಇದನ್ನು ಕರತಾಮಂತವೆನೆ -  
ಎಂದಿಷ್ಟಾರೆ. ಅಂದರೆ, ಕರತ = ಅಂಗೈ ಮೇಲಿರುವ ಆಮರಿಕ =  
ನೆಲ್ಲಿಂಹಾಯಿಯಂತೆ ಎಂದಫೇ. ನಮ್ಮೆ ಅಂಗೈ ಮೇಲೆ ಒಂದು  
ನೆಲ್ಲಿಂಹಾಯಿನ್ನು ಇಟ್ಟು ಕೊಂಡರೆ, ಅಂಗೈ ಸಂಬಂಧ ಭಾಗ ಉಟ್ಟಿ, ಉಂದ  
ಎಲ್ಲ ಭಾಗಗಳೂ ಸ್ವಾತ್ಮವಾಗಿ ಗೋಚರವಾಗುವುದು. ಈ ಕಾರಣಾದಿಂದ,  
ತ್ರೀಮಧ್ವರಿಕಾಮೃತಸಾರ - ಅಂಗೈಯಲ್ಲಿರುವ ತೀರ್ಥಯಾದ ನೀರಿನಂತೆ  
ಎಂದಫೇ ಮಾಡಿರುತ್ತಾರೆ. ಅಂದರೆ, ಕರತ = ಅಂಗೈ ಮೇಲೆ

ಹಾರಿಕೊಂಡುವ, ಆಮುರ = ದುದ್ದವಾದ, ಈ = ತೇನೀಯ. ಆಗ, ಅಂಗ್ರೇ ಭಾಗವೆಲ್ಲವೂ ಸುಸ್ವಾಪ್ಯವಾಗಿ ಕಾಗೆಸುವುದು.

ಈ. ಭಗವತ್ತತ್ವಗಳನ್ನು ಗುರುತುಮಾಡುವುದಿಂದ ಮನನಮಾಡಿಕೊಳ್ಳಬೇ,  
ಅವೇ ಸರ್ವಾಸ್ಯವನ್ನು ತೀಳಿದವರೆಂದು ಅರಂತರಗ್ರಸ್ತರಾಗಿಯವ ಇಂಥಿಕ  
ರನ್ನು ಪರಮ ಪಂಡಿತಮಾನಿಗಳಿಂದು ಕರೆದಿದ್ದಾರೆ.

೨. ಅಂತಹ ಪಂಡಿತಮಾನಿಗಳು ಈ ಗ್ರಂಥವನ್ನು ಮಾತ್ರಾಯಿ  
ಖಾವದಿಂದ ಪ್ರಾಕ್ತಗ್ರಂಥವೇಂದು ಕರೆಗಾಗುವರು. ಅಂತಹವರಿಗೆ ಈ  
ಪ್ರಮೇಯಪಿಷಯವು - ಏವೆ ಉಂಟಾಗಿ ತೋರುವುದು.

೩. ಭಗವತ್ತತ್ವವಾಕ್ಯಗಳನ್ನು ಆಂತಹದೇ, ಶಿಷ್ಯಾಭಾಂಡಿತ್ಯವನ್ನು  
ಹೊಂದಿರುವವರು - ಈವಲ ಅರ್ಥಿಕರು. ಅವರಿಗೆ ಸಾರ ಯಚಣವುದಿಲ್ಲ.  
ಅಂತಹ ಅರ್ಥಿಕರಿಗೆ ಈ ಗ್ರಂಥಾಪಿಷಯಗಳನ್ನು ತೀಳಿಸಬಾರದೆಂದಿದ್ದಾರೆ  
ದಾಸವ್ಯ ದಾಸರು. || ೧ ||

## ಪದ್ಮ-೨

మూల:-

ಭಾಮಿನಿಯ ಶ್ಲೋದಿಯ ರೂಪದ !  
 ರೀ ಮಹಾಧೃತ ಕಾವ್ಯದಾದಿಯೋ  
 ಇ ಮನೋಕರ ಪರಮಾತ್ಮ ಸಾಂದಿವದ್ಗಳ ॥  
 ಯಾಮ ಯಾಮಕ ಪರಿಷುದರ ಸು  
 ಧಾಮುಕು ಶ್ರೀ ಸಹಿಯಲೋಕುಗೆ  
 ಶ್ರೀಮದಿಂದರಿ ಹೆಚ್ಚ ಗುರುತಾಯ್ಯಾಕ್ಷಣೆಯಿ ॥ ೨ ॥

ಅರ್ಥಾತ್:-

ಭಾಮಿನಿಷಣ್ಣದಿಯ ಶೈಲಿಯಲ್ಲಿ ಬರೆದಿರುವ ಆ ಪದ್ಮಗಳ ಪರಾ  
 ಶ್ರವಣಗಳಿಂದಾಗುವ ಭಲವಿಶ್ವವನನ್ನು ತಿಳಿಸುತ್ತಾರೆ. ॥ ೨ ॥

ಶ್ರುತಿಘಾಫ್ರ :

ಭಾಮಿನಿಷಣ್ಣದಿಯ ರೂಪದಲಿ = ಒಂದು ಪದ್ಮಕ್ಕೆ ಆರು ಸಾಲಿರುವ  
 ಭಾಮಿನಿಷಣ್ಣದಿ - ಎಂಬ ವ್ಯತ್ಯಕ್ತಿಲಿಯಲ್ಲಿ, ಈ ಮಹಾಧೃತ ಕಾವ್ಯದ =  
 ಶ್ರೀಷ್ಟನಾಡು ಶ್ರೀ ಪರಮಾತ್ಮನ ಮಹಾಮಹಿಮೂ ವಿಶೇಷಗಳನ್ನು  
 ಹೇಳುತ್ತಾರೆ ಈ ಕಾವ್ಯದ ಅದಿಯಳಿ = ಈ ಕಾವ್ಯದ ಪ್ರಥಮ ಹಂತದಲ್ಲಿ,  
 ಮನೋಕರ = ಸಜ್ಜನಂಗಿ ಮನಸ್ಸಿಗೆ ಹರಡವನ್ನುಂಟುಮಾಡುವ,  
 ಪರಮಾತ್ಮ = ಆರತಮ್ಯಾಸುಕಾರವಾಗಿ ವಿರಚಿತವಾದ, ಸಾಂದಿ ಪದ್ಮಗಳ  
 = ಮಂಗಳ ರೂಪವಾದ ಪದ್ಮಗಳನ್ನು ಯಾಮ ಯಾಮಕ = ಪ್ರತಿ  
 ಯಾಮಕ್ಕೆ ಪರಿಷುದರ = ಪರಾಮಾತ್ಮವರವರನ್ನು ಸುಧಾಮ ಸು =  
 ಪಂಚೀಲನ ಮಿಶ್ರನಾದ ಶ್ರೀ ಕೃಷ್ಣನು, ಶ್ರೀಸಹಿಯಲೋಕುಗ = ಈ  
 ಸಂಸಾರಕಾಗರದಿಂದ ದಾಖಿಲೋ ನಿಮಿತ್ತ, ತನ್ನ ಕರಾವಂಬನ  
 ಹೊಯವುದಕ್ಕೂಳುರ, ಶ್ರೀಮದಿಂದರಿ ಹೇಚ್ಚ = ಸಜ್ಜನರ ಉದ್ಘಾರಾಭಾರವಾಗಿ  
 ದಾಸರಾಯಿ ಅತ್ಯಂತ ಅಂತಃಕರಣ ಯುಕ್ತರಾಗಿ ಹೇಳಿರುವ,

ಗುರುತಾರ್ಯಾಕ ವಿನಂದಿ = ಅನ್ಯರಲ್ಲಿರುವವರಾದ ತ್ರೀಮಂಡಿಗನ್ನಾಥವಾಸ ವರೇಣ್ಯರ ಆಪಾರ ಕರುಣವನ್ನು ವಿನೆಂತ ಹೇಳಲಿ? - ಎಂದು ಖಾಡ್ಗರ ತೆಗೆದಿದ್ದಾರೆ-ತ್ರೀವಿಶ್ವಲಾಂಕಿತ ದಾಸದಾಯರು. ||೨||

### ವಾಚಾನಿಗಳು

೧. ತ್ರೀ ಸಂಕರಣ ಒಳಿಯರ ವಾಚಾನಿ

ತ್ರೀಪರಮಾತ್ಮನ ಕದವಂಬನ ಕೊಡೋದಕ್ಕಿ ಈ ಗ್ರಂಥ ಹೇಳಿದರೆಂದು ಹೇಳತಾರೆ.

ಒಂದು ಶ್ಲೋಕಕ್ಕೆ ಆದು ಪಾದಕ್ರಮದಿಂದ ಹೇಳಲ್ಪಟ್ಟ ಭಾಷಿಸಿ ಷಟ್ಪದಿ ವೃತ್ತದಿಂದ, ಶೈಘ್ರಾವಿ ಪರಮಾತ್ಮನ ಮಹಿಮೆ ಹೇಳತಕ್ಕ ಈ ಕವ್ಯದ ಆದಿಭಾಗದ ಪ್ರಥಮಸಂಧಿಯಾದ ನಾಂದಿಸಂಧಿಯೋಣಿಗೆ, ಮುಕ್ತಿಯೋಗ್ಯಾಗಿಗೆ ಮನೋಹರಕರನಾದ, ಗುಣಘೋಣನಾದ, ಸಪ್ತೋದತ್ತಮನಾದ ಆ ಪರಮಾತ್ಮನಾರಭ್ಯ ಅರತಮ್ಮದಿಂದ ಪ್ರಮುರ ಮಾಡಲ್ಪಟ್ಟ ತದಾತ್ಮಕವಾದ, ಮಂಗಳರೂಪವಾಗಿ ಪ್ರಥಮತಾ ಆರಂಭ ಮಾಡಿದ ಪದ್ಯರೂಪಶ್ಲೋಕಗಳ ಪ್ರತೀ ಪ್ರತೀ ಯಾವಕ್ಕೆ ಪರಾನ ಮಾಡತಕ್ಕವರು ಡಾರೋ, ಆವರನ್ನ ಖುಧಾಮನಾಮುಕ ಭಕ್ತಿಗೆ ಸ್ವೇಹಿತನಾದ ತ್ರೀಕೃಷ್ಣದೇವರು, ಸಂಖಾರಸಮುದ್ರದಿಂದ ಡಾಬಸೋನಿಮತ್ತ ಕರಾವಲಂಬನ ಕೊಡೋವಗೋಸ್ಯರ, ಭಗವದ್ಭಕ್ತರು ಅನುಸಂಧಾನ ಮಾರ್ಗ ತಿಳಿಕೊಂಡು, ತದನ್ವಾನಗಳ ಮಾಡಿ, ಆವರು ಅನುಸಂಧಾನ ಮಾರ್ಗ ಭಕ್ತದಲ್ಲಿ ಅತ್ಯಂತ ಶ್ರೇಮದಿಂದ ಈ ಹರಿಕಥಾಮೃತಾರ್ಥವನ್ನು ಹೇಳೋವರಾಗಿದ್ದಾರೆ. ಇಂಥೂ ಗುರುಗಳ ಅಂತಃಕರಣಕ್ಕೆ ವಿನೆಂತ ಹೇಳಲಿ?- ಎಂದರೆ ಆವರು ಭಗವದ್ಭಕ್ತರಲ್ಲಿ ಆಪಾರ ಕರುಣಾಳ್ಯವರೆಂತ ತಾತ್ಪರ್ಯ. || ೨ ||

೨. ಭಾಷಣಾರ್ಥಿ:-

ತ್ರೀಜಗನ್ನಾಥದಾಸಾಯರು ಈ ಗ್ರಂಥವನ್ನು ಭಾಷಿಸಿವಷಟ್ಪದೀ

ರೂಪದಿಂದ ರಚಿ, ಆದರ ಮೇದಲ ಸಂಧಿಯಲ್ಲಿ ತಾರತಮ್ಯಸ್ತಕರ  
ಪರಮಾತ್ಮನ ಮೇದಲು ಘನಮೈತ್ರಮರವರೀಗೂ ನಮಾಪ  
ರೂಪವಾದ ಪದ್ಯಗಳನ್ನು ರಚಿಸಿರುವರು. ಇದು ಕೇವಲ ತಮ್ಮ ಶ್ರೀಮತ್ತಾಗಿ  
ರಚಸರಿಲ್ಲ. ಯಾವಮೈಂದು ಸಲ ಆ ನಾಂದಿಃಪದ್ಯಗಳನ್ನು ಪರಿಸುವವರನ್ನು  
ಪರಮಾತ್ಮನು ಶ್ರೀಪದಿಂದ, ಉದ್ದರಿಸುವನೇಂಬ ಉದ್ದೇಶದಿಂದಲೇ  
ಮಾಡಿರುವರು. ಹೀಗೆ, ಮಹಿಳೆಯ್ದಾರಮಾಡಿದ ಗುರುವಯ್ದರ  
ಕರುವನನ್ನು ಏನೆಂದು ವರ್ಣಿಸುವೆ. || ೨ ||

### ಸರ್ವವಾಚಾನಸಾರ ಸಂಗ್ರಹ

೧. ಪ್ರಸ್ತುತಗ್ರಂಥರತ್ನದಲ್ಲಿ ಪ್ರತಿಪದ್ಯನ್ನ ಭಾಮಿನಿಃಪಟ್ಟದಿಯಲ್ಲಿ  
ಬರೆಯಲ್ಪಟ್ಟದೆ. ಕಸ್ತಂತಾಹಿತ್ಯದಲ್ಲಿ ಆಯಷಟ್ಟದಿಗಳಿವೆ. ಕಸ್ತದ ಸಹಿತ್ಯದಲ್ಲಿ  
ಆಯ ಷಟ್ಟದಿಗಳಿವೆ. ಅವುಗಳಲ್ಲಿ ಭಾಮಿನಿಃಪಟ್ಟದಿಯು ೭೦ದು. ಆ  
ಧಂಡಸ್ಸನಲ್ಲಿ ಆಯ ಸಾರಿನ ಸಂಖ್ಯೆ ಸಮಾನವಾಗಿರುತ್ತದೆ. ೧-೨-೪-೫.  
ಸಮಾನ ಗುರು ಲಭಿಸಿದರುತ್ತವಾಗಿರುವುದು.

೨. ೭೦ತತ ಭಾಮಿನಿಃಪಟ್ಟದಿಯಲ್ಲಿ ವಿರಚಿತ ಪದ್ಯಗಳನ್ನು  
ಡಳಗಿಂಡ ಈ ಗ್ರಂಥವು ಆದ್ಯತ ಕವ್ಯವೇನಿಸಿದೆ. ಇದರಿಂದ ಮುಹಾದ್ಯತ  
ಜಾತಿ, ಎಂದಿಯ್ದರೆ - ಶ್ರೀ ಕಡಗೀರಾಜಾಸರಾಯರು.

೩. ಈ ಗ್ರಂಥದ ಪ್ರಥಮ ಸಂಧಿಗೆ- ಮಂಗಳಾಧಿಕಾರಿಯಾಗಂಧಿ ಆಧಾರ  
ಾಂದಿ ಜಾತಿ ಕಂಧಿ-ಎಂದು ಹೇಳಿ.

ಶ್ರೀಮಾಡ್ಗಂಧಾರಾಜಾಸರಾಯರ ಕುಲದ್ವೇಷವನೂ, ಇವ್ಯದ್ವೇಷನೂ  
ಆದ ಗರುಡವಾಹನ ಶ್ರೀಲಕ್ಷ್ಮಿನರಸಿಂಹದೇವರಿಂದ ಆರಂಭಿ,  
ಕ್ರಮವಾಗಿ ಶ್ರೀಲಕ್ಷ್ಮಿದೇವಿ, ಶ್ರೀಬ್ರಹ್ಮದೇವರು, ಶ್ರೀವಾಯುದೇವರು-  
ಶ್ರೀ ಸರಸ್ವತಿ-ಶ್ರೀ ಭಾರತೀ-ಭಗವಾನ್ ಶ್ರೀವೇದವ್ಯಾಸರು, ಆಜಾಯ್  
ಮಧ್ಯಯ-ಮನೇಂಭಮಾನಿಯಾದ ಶ್ರೀರೂಪದೇವರು-ಹೀಗೆ ದೇವತ  
ಆರತಮ್ಯಕ್ಷಮನುಗೂಣವಾಗಿ ನಾಂದಿಃಪದ್ಯಗಳನ್ನು ವಿರಚಿಸಿರುತ್ತಾರೆ.

ಉ. ಇಂ ಪದ್ಯಗಳಿಂದ ಖಚಿತವಾದ ಈ ನಾಂದಿನ್ಯಾಕರಣ ಸಂಧಿಗಳ ಪದ್ಯಗಳನ್ನು ಯಾವ ಭಕ್ತರು ಪರಮಾದರದಿಂದ ಪ್ರತಿ ಯಾವ ಯಾವಕ್ಕೂ ಪರಿಣಾ-ಶ್ರವಣ ಮಾಡುತ್ತಾರೋ, ಅಂತಹ ಪರಮಭಗವದ್ಗೀತನ್ನು ಸುಧಾಮಸಹಿತ ಶ್ರೀಕೃಷ್ಣನು ಕರಾವಲಂಬನ ನೀಡಿ, ಉದ್ದರಿಸುವನು.

ಸುಧಾಮ ನಾಮಕನಾದ ಕುಚೀಲನು ಶ್ರೀ ಕೃಷ್ಣನ ಅಂತರಂಗಭಕ್ತನು. ಶ್ರೀಕೃಷ್ಣ ದರ್ಶನವ್ಯಾಜದಿಂದ ಸುಧಾಮನು ದ್ವಾರಕೆಗೆ ತೆರಳಿ, ಆ ಪರಾತ್ಮರ ವಸ್ತುವಿನ ದರ್ಶನಭಾಗವನ್ನು ಪಡೆದ. ಶ್ರೀಕೃಷ್ಣನ ಪರಮಾನುಗ್ರಹದಿಂದ, ಅವನ ದಾರಿದ್ರ್ಯ ಪರಿಹಾರವಾಗಿ, ಅವನಿಗೆ ಜ್ಞಾನ-ಭಕ್ತಿ-ವೈರಾಗ್ಯಗಳಿಂಬ ದೈವಿಸಂಪತ್ತನ್ನು ಕರುಣಾಸಿದ ಪರಮಕರ್ಮಾಳು ಶ್ರೀ ಕೃಷ್ಣ! ಸುಧಾಮನನ್ನು ಶೈಕ್ಷಿಂದಂತೆ, ಶ್ರೀಮದ್ದರ್ಶರಿಕಾಂತಸೂರದ ಪದ್ಯಗಳನ್ನು ಪರಿಸುವ ಅಧಿಕಾರಿಗಳಾದ ಭಗವದ್ಗೀತರನ್ನು ಶೈಕ್ಷಿಂದಿದ್ದು, ಕಾಣಿಸುವನು. ಇಂತಹ ಗ್ರಂಥದ ವಕ್ತುರಾದ ನಮ್ಮೆಗುರುಗಳ ಕರುಣ್ಯ ವಿಶೇಷವನ್ನು ಏನೆಂದು ಪರಿಸರಿ? - ಎಂದಿದ್ದೂರೆ ಫಲಸ್ತುತಿಕರರು. || ೨ ||

ಪದ್ - ೨

ಸುಖ :-

ಖರವೆಂದರೆ ಜರಿಕಾಮೃತ |  
ಖರವೆಂಬುದೆಮೈ ಗುರುವರ |  
ಖರಿದ್ದರೆ ತಿಳಿಯಂತ ಮಹೇಂದ್ರಸಂದನನ ||  
ಖರಥಿಯ ಬರಗೊಂಡು ಖಾಡ |  
ಖರಣಿ ವಿಕ್ರಯಿಸಿ ಹೇಡ್ಯಾಗನು |  
ಖಾರ ಸರ್ವ ಮಹಾತ್ಮರೀ ಸಂಖಾರಮಲ್ಲಿಕುದೋ || ೨ ||

ಅಧಿಕರಣ :-

ಸರ್ವಸಚ್ಚಾಸ್ಕಾರಭೂತವಾದ ಶ್ರೀಮದ್ವಾರಕಾಮೃತಸಾರದ್ವಿ  
ತೇಽದ ಪ್ರತಿರ, ಅನುಷ್ಠಾನ ಮಾಡುವ ಮಹಾತ್ಮರಿಗೆ ಪಾಧ್ಯಸಾರಧಿ  
ಯಾದ ಶ್ರೀಕೃಷ್ಣನು ಸಂಸಾರದುಖದಿಂದ ಖರು ಮಾಡುವನೆಂದು  
ತಿಳಿಸುತ್ತಾರೆ. || ೨ ||

ಪ್ರತಿಭಾಷ್ಯ :-

ಖರವೆಂದರೆ = ಸರ್ವಸಚ್ಚಾಸ್ತರ್ತಿ ತಾತ್ಪರ್ಯದೂಪವಾದ  
ಸ್ವಾಧೀನೆಂದರೆ, ಜರಿಕಾಮೃತಸಾರ = ನಮ್ಮ ಗುರುವರ್ಯಾದ  
ಶ್ರೀಮಂಜುಗಾಂಧಾರಿಸರಿಂದ ಏರಿಸಿತವಾದ ಶ್ರೀಹರಿಕಾಮೃತಸಾರವೆಂಬ  
ಗ್ರಂಥದಿವಯನೇ = ಎಂಬುದು ಉತ್ತರ. ನಮ್ಮ ಗುರುವರ = ನಮ್ಮ  
ಗುರುಗಾದ, ಜ್ಞಾನಿಶ್ರೇಷ್ಠದಾದ ಶ್ರೀಮಂಜುಗಾಂಧಾರಿಸರೇಣ್ಯಾದ್ಯ, ಖಾರ  
ರಿಂದ = ತೇಽದಲ್ಲದೇ, ತಿಳಿಯಿದು ಎಂದೆನುತ = ಜನರಿಗೆ ತಿಳಿಯವೀಲ್ಲ<sup>२</sup>  
- ಎಂದು ತೇಳಿತ್ತು, ಮಹೇಂದ್ರಸಂದನನ ಖರಥಿಯ = ಇಂದ್ರಪುತ್ರನಾದ  
ಅಧ್ಯಾನನ ಸಾರಥಿಯಾದ ಪಾಧ್ಯಸಾರಧಿನಾಮಕನಾದ ಶ್ರೀಕೃಷ್ಣನ,  
ಬರಗೊಂಡು = ಅನುಗ್ರಹಬಲವನ್ನು ಪಡೆದವರಾಗಿ, ಖಾಣಾರಗಳ  
ವಿಕ್ರಯಿಸಿ = ಭಗವದನುಗ್ರಹಪೂರ್ತಿಗೆ ಕಾರಣವಾದ ಸಾರಭೂತವಾದ

ವಿಷಯಗಳನ್ನು, ವಿಮುಖೀ ಕಾರಣವಾದ ಅಸಾರ ವಿಷಯಗಳಾವುವು - ಇವುಗಳನ್ನು ನಿರ್ಧರಿಸಿ, ಪೇಣ್ಣನುಷಾರ ಹೇಳಿದ ಪ್ರಕಾರವಾಗಿ, ಸರೈವ ಮಹಾತ್ಮರಿಗೆ = ಅನುಸರಿಸಿ ಅನುಷ್ಠಾನ ಮಾಡತಕ್ಕ ಭಗವದ್ರಥಕರಾದ ಮಹಾತ್ಮರಿಗೆ ಎಲ್ಲಿಷ್ಟುದೂ ಸಂಖಾರ = ಸಂಖಾರಜನ್ಯದಾದ ದುಃಖಾದಿಗಳು ಎಂದೆಂದಿಗೂ ಇಲ್ಲ ಎಂಬ ತಾತ್ಪರ್ಯ. ಸಂಖಾರದಲ್ಲಿ ಇದ್ದರೂ, ದುಃಖಗಳ ಲೇಖವಿಲ್ಲವೆಂದರ್ಥ. || ೨ ||

### ವ್ಯಾಖ್ಯಾನಗಳು

#### ೧. ಶ್ರೀ ಸಂಕರಣ ಒಕೆಯರ ವ್ಯಾಖ್ಯಾನ

ಶ್ರೀಹರಿಕಥಾಮೃತಸಾರದಲ್ಲಿ ಹೇಳಿದ ಪ್ರಕಾರ, ಅನುಷ್ಠಾನ ಮಾಡತಕ್ಕವರಿಗೆ ಸಂಖಾರದೂ ಇಲ್ಲವೆಂತ ಹೇಳುತ್ತಾರೆ.

ಈರ - ಎಂದರೆ, ಏನು ಎಂತ ಪ್ರಶ್ನೆ ಮಾಡಿದವರಿಗೆ ಆಧಿಕಾರಿ ಮಾಡಿದವರಿಗೆ ಉತ್ತರ, ಶ್ರೀಪರಮಾತ್ಮನ ಬಹುವಿಧ ಕಥಾಮೃತದಲ್ಲಿ ಆಧಿಕಾರಿ ತೀವ್ರದಿಂದ ಸಂಖಾರ ಸಮುದ್ರ ದಾಢಿ, ಭವದಪರೋಕ್ಷೇತರಿಸಿ ಹೊಂಬೋದಕ್ಕೆ ಸಾರಭೂತ ವಾದದ್ವರನ್ನ ಪ್ರತ್ಯೇಕವಾಗಿ ಯಾಡಿತ್ತು ಹೋಂಡಿಕಾರ ಮಾಡಿದ ಸಾರಭೂತ ವಾದದ್ವೀ - ಈ ಹರಿಕಥಾಮೃತ ಸಾರಗ್ರಂಥವೆಂಬುದು. ಈ ಗ್ರಂಥವನ್ನು ನಮ್ಮ ಗುರುಗಳಾದ ಶ್ರೀಷ್ವರಾದ ಶ್ರೀಜಗ್ನಿಸ್ವಾಧಿಸರಾಯರು, ಜಂದ್ರ ಪ್ರತ್ಯನಾದ ಅಡ್ಡನಾನ ಸಾರಥಿಯಾದ ಶ್ರೀಕೃಷ್ಣದೇವರ ಅಪರೋಕ್ಷ ರೂಪವಾದ ಬಲವನ್ನು ಆಶ್ರಯಿಸಿ ಹೊಂಡವ ರಾಗಿ, ಭಗವದನುಗ್ರಹವಾಗ ಬೇಕಾದರೆ, ಸಾರಭೂತ ಮಾರ್ಗದಾರದು, ಅವನ ವಿಮುಖೀ ಅಸಾರಮಾರ್ಗದಾವುದು - ಈ ಎರಡು ವಿಧವಾದ ಸಾರಾಸಾರಮಾರ್ಗಗಳ ಈ ಗ್ರಂಥದಲ್ಲಿ ನಿರ್ದಯಮಾಡೇವರಾದರು. ಇದರಲ್ಲಿ, ಸಾರಭೂತ ಮಾರ್ಗದಾವನ್ನೇ ತೀಳಯೋವರಾಗಿರೆಂತ ಈ ಗ್ರಂಥದಲ್ಲಿ ಉಚ್ಚರಿಸಿತ್ತಾ ಪ್ರಚುರ ಮಾಡಿದ್ದಾರೆ. ಕಾರಣಂತರದಿಂದ, ಈ ಗ್ರಂಥ ಪ್ರಚುರ ಮಾಡಿದ್ದಲ್ಲಿ - ಎಂತ ತಾತ್ಪರ್ಯ. ಈ ಗ್ರಂಥದಲ್ಲಿ ಹೇಳಿದ ಸಾರಭೂತವಾದ

ಮಾರ್ಗವನ್ನ ಅನುಸರಿ ನಡೆಯತಕ್ಕ ಮಹತ್ವಿಗೆ, ಸಂಘರ್ಷ ಸಂಭಾಧವಾದ ದುಷ್ಪಾದಿಗಳು ಎಲ್ಲಿಹುದ್ದೇ? ಎಂದರೆ, ಎಲ್ಲಿ ಇಲ್ಲ - ಎಂತ ತತ್ವಯೇ. ಈ ಅಧಿಕಾರಿ ಸಂಖರದಲ್ಲಿ ಇದ್ದ ಕಾಲಕ್ಕೂ ತಲ್ಲಿಪರಿಲ್ಲದೇ ಇತ್ತೀನೆಂತ ತತ್ವಯೇ. || 2 ||

೨. ಭಾಷ್ಯಕಾರಿ:-

ಶ್ರೀಜಯದಲ್ಲಿ ಕಾರವೆಂದರೆ ಹರಿಷ್ಠ-ಎಂಬ ಅಂಶದ ಕಾರಣ ಕಾರವೆಂದು ತಿಳಿದು ಆದೇ ಹೇಸರಿನಿಂದ ನಮ್ಮ ಗುರುವರ್ಮಾರು ಈ ಗ್ರಂಥವನ್ನ ಶ್ರೀಕೃಷ್ಣನುರುಹುಲವಿಂದ ರಚಿಸಿದರಲ್ಲದೆ, ಮತ್ತೊಬ್ಬೂ ಕಾಧ್ಯವೇ? ಎಂದಿಗೂ ಸಾಧ್ಯವಿಲ್ಲ. ಇದರಲ್ಲಿ ಹೇಳಿರುವ ಕಾರಾಕಾರವನ್ನು ತಿಳಿದು, ಕಾರವನ್ನು ಅನುಸರಿ, ನಡೆಯುವ ಮಹತ್ವಿಗೆ ಸಂಘರ್ಷ ಭಯವೆಲ್ಲಿಹದು? ಇಲ್ಲವೆಂದಫೇ. || 2 ||

೩. ಭಾಷ್ಯದರ್ಶಿ:-

ಕಾರವೆಂದರೆ, ಶ್ರೀಮದ್ವರಿಕಾಂಶಕಾರದ ಮುಖ್ಯಾರ್ಥದಿಂದ ಯುಕ್ತವಾದ ಹರಿಷಾಂತಾರ - ಎಂಬಫೇ. ಇಂಥೀ ಉತ್ಪಾದಿಸುತ್ತಿರುವ ಗ್ರಂಥ ನಮ್ಮ ಗುರುವರೆ ಕಾರಿದ್ದಲ್ಲದೇ ಎಂದರೆ ಹೇಳಿದ್ದಲ್ಲದೇ ಇತರರಿಗೆ ತ್ವಾ ತತ್ವರಹಸ್ಯ ಹೇಳಿಗೆ ಹೇಳಿರೋದೇ? ಎಂಬ ಕರ್ತೃಭಾವ ಮತ್ತೊಂದು ತೀಂದನ, ಇಂದ್ರಪ್ರತಿನಾದ ಆಜ್ವರ್ವನನ ಬಲಗೊಂಡು ಅನುಗ್ರಹಾಬ್ಯಂಬಲ ಸ್ವೀಕರಿ, ರಚಿಸಿದಂಥೀ ಈ ಗ್ರಂಥಾನುಕಾರ ಯಾವಾತ ನಡೆಯುವನೇಂಬ ಅವನೇ ಸಂಖರಿಂದ ಮುಕ್ತನಾಗುವನೆಂಬ ಭಾವ. || 2 ||

### ಷರ್ವವ್ಯಾಪ್ತಾನುಕಾರ ಸಂಗ್ರಹ

೧. ಸರ್ವಸಂಕುಸ್ತಗಳ ಕಾರಭೂತವಾದ ಗ್ರಂಥರತ್ನಪು ಶ್ರೀ ಮಧುಂತಿ ಕಾಂತಾಂಶಕಾರ. ಚತುರ್ವೀದಗಳು-ಉಪನಿಷತ್ತುಗಳು, ಸೂತ್ರಸೂತ್ರಾನ್ಗಿತಾ ಪ್ರಸ್ತಾನ -ಪ್ರಯಾಂಪ್ರಸ್ತಾನ - ಮೂಲರಾಮಾಯಣ -ಶ್ರೀಮಂತ್ಸುಭಾರತ, ಪಂಚರಾತ್ರಾಮ - ಇತ್ಯಾದಿ ಸಚ್ಚಾಸ್ತಗಳಲ್ಲಿರುವ ಪ್ರಮೇಯ:

ವಿಷಯಗಳನ್ನಲ್ಲಿ ಶ್ರೋಥಿಕರಿ, ಪ್ರಮಾಣಪ್ರಮಿತನಾಗಿ ತೀವ್ರಾಂತಿಕನ್ನಾಫ್ರಾದಾಸವಯರು ರಚಿಸಿರುವ ಗ್ರಂಥರತ್ನವಿದು. ಈ ಕರಣದಿಂದ, ತೀವ್ರಾಂತಿಕರೇಡಾಸಪ್ರಸವರು ಸಾರಂಹಿಸಿರುತ್ತಾರೆ-ಎಂದಿದ್ದು.

೨. ಇಂತಹ ಕೃತಿ ರತ್ನಪನ್ನಿನ ರಚಿಸಿ, ವಿಧ್ಯತ್ವಂಚಕ್ಕೆ ಅತ್ಯಮುಖಲ್ಯವಾದ ಅತ್ಯಿಕರತ್ವದ ಉದ್ದೇಶವಿನಿತ್ಯಿದ್ದು- ಜ್ಞಾನಿವರೇಗ್ಗೂಡಾದ ದಾಸವಯರು.

೩. ಮಹೇಂದ್ರ - ಎಂದರೆ, ಸುರರ ಪ್ರಭುವಾದ ಇಂದ್ರದೇವರು. ಇಂದ್ರದೇವರ ವರದಿಂದ ಕುಂತಿಪುತ್ರನಾಗಿ ಅವಶರಿಸಿದವನೇ, ಇಂದ್ರಪುತ್ರನಾದ ಅಜುಂಬನನು. ಮಹೇಂದ್ರಸಂದನ - ಎಂದರೆ, ಇಂದ್ರಪುತ್ರನಾದ ಪಾಢ್ಯ. ಅವನಿಗೆ ಬಂಡಿಬೋಜವನಾದ ಪಾಢ್ಯಾಂಶಾರಥಿ - ತೀವ್ರಾಂತಿ.

೪. ಮಹೇಂದ್ರಸಂದನ ಅನುಗ್ರಹವೆಂಬ ಬಲವನ್ನು ಆಶ್ರಯ ನಿರತನಾಗಿ, ಜಗತ್ತಿನಲ್ಲಿ ಸಾರಭೂತವಾದದ್ದು - ಯಾವುದು, ಅಜುಂಬವಾದದ್ದು - ಯಾವುದು - ಎಂಬ ವಿಷಯಗಳನ್ನು ಶೋಧಿ, ಹಾಸ್ತರೀತ್ಯ ನಿರ್ಧರಿಸಿ, ನಿರ್ಣಯಾತ್ಮಕವಾಗಿ, ತಾತ್ಯಿಕವಿಷಯಗಳನ್ನು ಬಿತ್ತರಿಸಿದ್ದುರೆ - ಈ ಗ್ರಂಥರತ್ವದಲ್ಲಿ.

೫. ೫೧, ಸಾರಸಾರಗಳ ನಿರ್ದೇಷಯು, ಹೇಳಿದ ತೀವ್ರಾಂತಿಕಾ ಮೃತಸಾರದ ವಕ್ತುರಾದ ತೀವ್ರಾಂತಿಕನ್ನಾಫ್ರಾದಾಸವಯರ ವಚನಾನು ಸಾರವಾಗಿ, ಅನುಷ್ಠಾನಗ್ರೇದು, ತಮ್ಮ ಬಳಿನ ಪಥದಲ್ಲಿ ನಡೆಯುವ ಭಾಗವದ್ವಾಕ್ಯರಾದ ಮಹಾತ್ಮರೀಗೆ, ಸಂಸಾರಜನ್ಯವಾದ ದುಃಖಗಳ ಲೇಪವೇ ಇಲ್ಲ. ಮಹೇಂದ್ರಸಂದನ ಸಾರಥಿಯಾದ ಮೂರವನಾನು, ಅಂತಹ ಅಧಿಕಾರಿಗಳನ್ನು ಸಂಸಾರಸಾಗರದಿಂದ ಉತ್ತರಿಸಿ, ಉದ್ದರಿಸುವನು. ಅಂತಹವನು ಘೋರವಾದ ಸಂಸಾರಸಾಗರದಲ್ಲಿದ್ದರೂ, ಅವರಿಗೆ ಭವದುಖ ಸಂಬಂಧವಾದ ಲೇಪವಿಲ್ಲವೆಂಬ ತಾತ್ಪರ್ಯ.

### ಪಠ್ಯ - ೪

ಮೂಲ :-

ಧಾರವಯರ ಮುಖದಿ ನಿಂದು ರ ।  
 ಮುಕ್ತಸನು ಕೇತಿರುವ ಮನರಭಿ ।  
 ರಾಜ್ಯಲಿ ಪರಾಧಿಮಾನಿಗಳಾಲ್ಲಿದು ವೇಧಿತ ॥  
 ಈ ಸುಂಕ್ತಿ ಕಾವ್ಯದೋಷ ಯತ್ ।  
 ಶ್ವಾಸಗಳಿಗೆ ಶ್ವಯತ್ವವಿಲ್ಲದೆ ।  
 ರಾಜುರೆಣಿ ಶ್ವಾಸಮಾನದ ಕುರುಕು ಕವಿಗಳಿಗೆ ॥ ೫ ॥

ಅರಥಗಳೆಂಬೆಂದು :-

ಧಾರವಯರ ಮುಖದಿಂದ ಹೊರಹೊಮ್ಮೆದ ಈ ಸುಂಕ್ತಿ  
 ಕಾವ್ಯದಲ್ಲಿ, ಪರಾಧಿಮಾನಿ ದೇವತೆಗಳು ಧಾರವರೇಣ್ಯರ ನಾಲ್ಕಿಯೇ  
 ನಿಂತು, ಸುದಿದು ಸುಡಿಸಿದ ಪರ್ಗಣಲ್ಲಿ ಯತ್ತಿ ಶ್ವಾಸಗಳು ಅಪ್ರಯತ್ನಾ  
 ಕ್ಷೇತ್ರಿಂದು, ಕ್ಷಾನಿಗಳಿಗೆ ಪರಮ ಸಮ್ಮಾತವಾಗಿದೆ-ಎಂದು ತಿಳಿಸಿಕೊ  
 ॥ ೫ ॥

ಶ್ವಾಸದಾಧಿ :

ಧಾರವಯರ = ಧಾರಕ್ತೇಷ್ವರಾದ ಶ್ರೀಮಂಜ್ಞಾನಸ್ವಾತಿಧಾರವರೇಣ್ಯ.  
 ಮುಕ್ತಸನು = ಶ್ರೀಲಕ್ಷ್ಮಿಪತ್ರಿಯಾದ ಪರಮಾತ್ಮನನ್ನು, ಕೇತಿರುವ =  
 ಗೂಡಾತೆನ ಮಾನುವ, ಮನರಭಿರಾಜ್ಯಲಿ = ಮನಸ್ಸಿನ್ನು  
 ಏಕ್ಯಯುಳ್ಳ ವರಗಿ, ಮುಖದಿ = ಮುಖದಲ್ಲಿ (ನಾಲ್ಕಿಯಲ್ಲಿ ನಿಂತು  
 ಧಾರ ಪರವಾದ ಎಂದಿಷ್ಟು) ಪರಾಧಿಮಾನಿಗಳು ವರಾ, ಸ್ವರ್ಪ,  
 ಶಬ್ದಾಭಿಮಾನಿಗಳ ದೇವತೆಗಳು. ಉಲಿದು = ಧಾರಂಗೆ ಪ್ರಸನ್ನಾಗಿ.  
 ವೇಧಿತ = ಪರಾಧಿ ಭಿಮಾನಿಗಳ ಅಂತರ್ಗತನಾದ ಶ್ರೀಹರಂಯು ನಿಂತು  
 ಶ್ವೇರಿಗಳಿ, ಸುದಿಸಿದ. ಈ ಸುಂಕ್ತಿ ಕಾವ್ಯದೋಷ = ಸರ್ವಲಕ್ಷಣಕ್ಕಿಂ  
 ಗಳಿಂದ ಯುಕ್ತವಾದ ಪ್ರಸಕ್ತಕಾವ್ಯದೋಷಗಿ, ಯತ್ತಿ ಶ್ವಾಸಗಳಿಗೆ = ಯತ್ತಿ ಶ್ವಾಸ

ಇತ್ಯಾದಿ ಭಂದಸ್ಸಿಗಳಿಗೆ, ಪ್ರಯತ್ನವಿಲ್ಲದೆ ಅಪ್ರಯತ್ನವಾಗಿ (ಶ್ರಮವಿಲ್ಲದೆ, ಸಹಜವಾಗಿ ಮೂಡಿಬಂದದ್ದು) ಕುರುತು = ಶ್ರೀಪರಮಾತ್ಮನ ಸರ್ವೋತ್ತಮ  
- ಇತ್ಯಾದಿ ಸಂಕೇತಗಳಲ್ಲಿ ಅರಿವವರು, ಲೇಖು ಲೇಖನೆ = ಉತ್ತಮ ಉತ್ತಮ  
- ಎಂದು ಉದ್ದೇಶಿಸುವ ಮಾತುಗಳು, ಕವಿಗಳಿಗೆ = ಭಗವದ್ವೈತಿ  
ಗಳಾದ ಅನ್ಯಕವಿಗಳಿಗೆ, ತ್ವಾತ್ ಮಾಡುದೆ = ಶ್ರವಣ ಮಾಡುವುದಕ್ಕೆ  
ಯುಕ್ತವಾದಿತೇ? ಅಂದರೆ, ಈ ಕವ್ಯ ಕುಹಕಗಳಿಗೆ ಸೋಗಸದು,  
ಅಧಿಕಾರಿಗಳಾದ ಪರಮಭಗವದ್ಗುರುಗಳಿಗೆ ಮಾತ್ರ ಪ್ರಯೋಜನ ಪಡವೆಂದು  
ಅತ್ಯಯ್ಯ. || ೪ ||

### ವ್ಯಾಖ್ಯಾನಗಳು

೧. ಶ್ರೀಘಂಟಕರ್ಮಣ ಒಳಿಯರ ವ್ಯಾಖ್ಯಾನ :-

ಈ ಗ್ರಂಥ ಮಹಾಪ್ರಯತ್ನದಿಂದ, ಶ್ರಮಾಧ್ಯಾದಿಂದ ಮಾತ್ರಿಕ್ತವಿಲ್ಲ -  
ಎಂತ ಹೇಳಿತಾರೆ.

ಧಾರ್ಮಿಕೈಷ್ಟಾದ ಶ್ರೀಜಗನ್ನಾಧಾಸರಾಯಿರು, ರಮಾಪತೀಯಾದ  
ಶ್ರೀಪರಮಾತ್ಮನ ಗುಣಗಳ ಕೀರ್ತನಾಮಾತುವ ಮನದ ಅಭಿರಾಣ  
ಯುಕ್ತರಾದವರ ಮುಖದಲ್ಲಿ ವರ್ಣಣಭಮಾಸಿಗಳಿಂಳು ಶ್ರೀಪರಮಾತ್ಮ  
ಅವರ ಸಹಿತವಾಗಿ, ಧಾರ್ಮಾರ್ಥಯಾದ ಮುಖದಿ ನಿಂತು, ಪ್ರಸನ್ನತಯಿಂದ ಈ  
ಹರಿಕಥಾಮೃತಾರ ಹೇಳಿಸಿದ. ವರ್ತಮಾನ ಸುಲಕ್ಷಣಾನಾದ ಪರಮಾತ್ಮನ  
ಮಾಹಾತ್ಮೆ ಹೇಳಿದ ಈ ಕವ್ಯದೊಳಗೆ ವಿದ್ಯಮಾನವಾದ ಯತಿ ಪ್ರಾಸಾಗಳಿಗೆ  
ಪ್ರಯತ್ನವಿಲ್ಲದೇನೇ, ವರ್ಣಣಭಮಾಸಿಗಳಾದ ನುಡಿಸಲಪ್ಪತ್ತಿ. ಪರಮಾತ್ಮ  
ಸರ್ವೋತ್ತಮನೆಂದು ಗುತ್ತು ಅರಿವಾರು, ಈ ಕವ್ಯವನ್ನು ಕೀರ್ತಿ ಲೇಖ  
ಲೇಖು - ಎಂತ ಅಂದರೆ, ಆ ಮಾತುಗಳು, ಈ ಕವ್ಯ ಭಗವದ್ವೈತಿಗಳಾದ  
ಅನ್ಯಕವಿಗಳಿಗೆ ತ್ವಾತ್ ಮಾಗೋದೇ? ಎಂದರೆ, ಆಗಿಲಾರದು. ಈ ಕವ್ಯ  
ಭಗವದ್ಗುರುಗಳಿಗೆ ಪ್ರಯೋಜನಕರವಾದದ್ದು - ಎಂತ ಅತ್ಯಯ್ಯ.  
|| ೫ ||

**೨. ಭಾವಾರ್ಥಾರ್ಥಿ-**

ಶ್ರೀಹರಿಯ ತನ್ನ ದಾಸವಯ್ಯರ ಮುಖದಿಂದ ತನ್ನ ಮಹಿಮೆಯನ್ನು ಹೊರಟಿಸಬೇಕೆಂಬ ಇಚ್ಛೆಯಿಂದ ಈನೇ ವಾರ್ಡಾಭಿಮಾನ ದೇವತೆಗಳಲ್ಲಿದ್ದು, ಈ ಗ್ರಂಥವನ್ನು ಹೇಳಿದನು. ಇದನ್ನು ಹೇಗೆ ದೇವತೆಗಳಲ್ಲಿದ್ದು, ಈ ಗ್ರಂಥವನ್ನು ಹೇಳಿದನು. ಇದನ್ನು ಹೇಗೆ ನಿಶ್ಚಯಿಸಬೇಕೆಂದರೆ, ಯತಿ ಗ್ರಂಥವನ್ನು - ಪೋದರಾದವುಗಳನ್ನು ಮಾಡಿಕ ಕರಿತಾ ಮಾಡಬೇಕಾದರೆ, ಎಪ್ಪು ಕವ್ಯವಾಗುತ್ತಿದ್ದಿತು. ಲೇಖ ಮಾತ್ರವು ಶ್ರಯತ್ವಪಿಲ್ಲದೆ, ಈ ಗ್ರಂಥವನ್ನು ರಚಿಸುವಾಗ, ಯತಿ ವ್ಯಾಸಗಳು ಅವಾಗಿಯೇ ಹೊರಟು ಬಂದುದೇ ಇದಕ್ಕೇ ಸ್ವಾಸ್ಥ್ಯಯಾಗಿರುವುದು. ವಾರ್ಡಾಭಿಮಾನಿಗಳು ಈ ಗ್ರಂಥವನ್ನು ದಾಸವಯ್ಯರು ರಚಿಸುವಾಗ, ನಾ ಮುಂದೆ ಈ ಮುಂದೆ - ಎಂದು ಬಂದು ಇದಿದ್ದರೆಂದು ಪರಿಹ್ಯ ಉಂಟು. ಈ ಅರ್ಥವನ್ನು ಈ ಪದ್ಯವು ಸೂಚಿಸುವದೆಂದು ತಿಳಿಯಬೇಕು. || ೪ ||

**೩. ಭಾವದರ್ಶಕ-**

ಒವ್ವಲಕ್ಷ್ಯ ಕೂಡ ವ್ಯಾಖ್ಯಾಸವಿಲ್ಲವೆಂತ ಹೇಳಿತ್ತಾರೆ । ದಾಸವಯ್ಯ ಈ ಸುಲಕ್ಷಣಕ್ಕು । ಕುದಕು=ಗುರುತು, ಕರಿ=ಕ್ಷಾನಿ, ಆದಂತ್ಯ = ಆಗಿರೋದು. || ೫ ||

**ಸರ್ವವ್ಯಾಖ್ಯಾಸಂಖಾರ ಸಂಗ್ರಹ**

೧೧. ಶ್ರೀಮಂಜುಂಭಾಷಾಧಾರವರೇಣ್ಯಾ ದಾಸಶ್ರೀಷ್ವಯ. ಕ್ಷಾನಿವರೇಣ್ಯಾ. ಆವರ ವದನಾರವಿಂದವಲ್ಲಿ ಶ್ರೀಲಕ್ಷ್ಮಿಪತಿಯಾದ ಶ್ರೀ ಹರಿಯ, ಈನೇ ಕಾಣ್ಯತ್ವಾಗ್ನಿ ನೆರೆಸಿ, ವಾರ್ಡಾಭಿಮಾನಿದೇವತೆಗಳ ದ್ವಾರಾ ಸರ್ವಲಕ್ಷ್ಯಾಯ್ಯಕ್ತವಾದ ಈ ಮಹಾ ಒವ್ವವನ್ನು ರಚಿಸಿದ್ದಾನೆ.

೧೨. ಶ್ರೀರಮೇಶನ ಗುಣತಿಖಯಗಳನ್ನು ಭಕ್ತಿಪೂರಸ್ಸರವಾರಿ ಶೀತಿಕುವ ದಿವ್ಯ ಗ್ರಂಥವಿದು. ಈ ಗ್ರಂಥರಚನಾಸಮಯದಲ್ಲಿ ಸಹಲ ವಾರ್ಡಾಭಿಮಾನಿದೇವತೆಗಳೂ, ಸ್ವರೂಭಿಮಾನಿಗಳೂ, ತಾವು ಮುಂದು-ಅವು ಮುಂದು-ಎಂದು ದಾಸರಂಗೆ ಪರಮಾನುಗ್ರಹವನ್ನು ಮಾಡಿ, ಮಹಾಕವ್ಯ ವಸ್ತು ರಚಿಸುವುದಕ್ಕೆ ಸಹಕರಿಸಿದರು.

೩. ಮಹತ್ತರವಾದ ಒಂದು ತಾತ್ಪರಕವ್ಯಾತೀ ಇರಬೇಕಾದ ಸರ್ಕಳ ಕವ್ಯ ಲಕ್ಷ್ಮಿನಗರ್ಜು ಈ ಗ್ರಂಥದಲ್ಲಿವೆ. ಈ ಸುಲಕ್ಷ್ಮಿ ಕವ್ಯದಲ್ಲಿಯ ಯತ್-ಗೌ-ಪ್ರಾಸಾದು ಅಪ್ರಯತ್ನವಾಗಿ, ಸ್ವಭಾವಿಕವಾಗಿ ಮೂಡಿಬಂದು, ಪ್ರತಿ ಪರ್ಯಾಪ್ತ ಭಾವಾರ್ಥಗಳು ತವಾಗಿ ಥಂಫೋಬದ್ಧವಾಗಿ ಬಂದಿದೆ.

ಪ್ರಯತ್ನಪಯ್ಯಿ, ಶಬ್ದಗಳನ್ನು ಕುಡುರಿ, ಕ್ಷಮಿದಿಂದ ರಚಿಸಿದ ಕವ್ಯವಿದಲ್ಲ. ಶ್ರೀಹರಿವಾಯಿಗಳ ಪರಮಾನುಗ್ರಹದಿಂದ ದಾಸರ ಸರ್ಕಳ ಹೃದಾತ ಭಾವನೆಗಳನ್ನು ಪ್ರತಿಂಬಿಸುವ ಈ ಕವ್ಯ ರಚನಾಕಾರ್ಯವು ಅಪ್ರಯತ್ನವಾಗಿ ನಡೆದಿದ್ದು.

೪. ನಿಮ್ಮತ್ವರಿಗಳಾದ, ಭಗವದ್ವರ್ಕಯಾದ ಕಾಣಿಗಳಿಗೆ (ಕವಿಗಳಿಗೆ) ಈ ಗ್ರಂಥಸ್ವವಿಷಯಗಳು ಪರಮಾಳ್ಳಾದಸ್ತುದವಾಗಿವೆ. ಇದಲ್ಲದೆ, ಕುತರ್ಕಿಗಳಾದವರಿಗೆ ಶ್ರವಣಯೋಗ್ಯ ಗ್ರಂಥವಿದಲ್ಲ. ಇದರಿಂದ, ಶ್ರೀದವಿಶ್ವಲ ದಾಸರು ಈ ಗ್ರಂಥದ ಅಧ್ಯಯನ - ಪಠಣ - ಶ್ರವಣಕ್ಕೆ ಅಹಂಕಾರ ಅಧಿಕಾರಗಳನ್ನು ಹೇಳಬಯ.

## ಪದ್ಮ - ೫

ಪೂರ್ಣ:-

ಷಾಕ್ಷಿತೋಽಗಳಿಂದು ಬರಿದೆ ಮಿ ।  
ಷಾಕ್ಷಿತ್ವಾಯ ಅರಿವರಲ್ಲದೆ !  
ಷಾಕ್ಷಿತವ ಮಾಡರೆ ಬಹುದರೆ ಸುಜನರಾದವರು ॥  
ತ್ರೈಕೃತಿಪತಿಯಾಗಿಲಂಗುಗಳು !  
ಈ ಕೃತಯೋಳಿಂಬಾದ ಬರಿಕ ।  
ಷಾಕ್ಷಿತವ ಸಂಸ್ಕೃತದ ಸರಗರವೇನು ಸುರುಳಿಗಳಿಗೆ ॥ ೫ ॥

ಅವಕಾಶಿ :-

ಕೇವಲ ಷಾಕ್ಷಿತರ್ಗಂಥವಿದೆಂದು ಕೃತಭಾರಾದ ಜ್ಞಾನಾರ್ಥಿಗಳಿಗೆ ಜರೆಯಿವರು. ಕೃತಿಪತಿಯ ಅನಂತಾನಂತ ಗುಣಾತಿಶಯಗಳನ್ನು ಸಂಕೀರ್ತಿಸುವ ಈ ಕೃತಿಯು ಷಾಕ್ಷಿತಭಾಷೆಯಲ್ಲಿದ್ದರೂ, ಪರಮಾತ್ಮಾ ಸುರುಳಾದ ನಿರಮಾಸ್ತಿರಂಗಾಗಿ ಸಂಸ್ಕೃತದ ಸರಗರವೇಕೆ ? ಇವೆ ಮುಖ್ಯವೇ ಹೊರತು, ಭಾಷೆ ಮುಖ್ಯವಲ್ಲವೆಂದು ತಿಳಿಸುತ್ತಾರೆ. ॥ ೫ ॥

ಪ್ರಕಿಷಣಾರ್ಥಿ :-

ಷಾಕ್ಷಿತೋಽಗಳಿಂದು = ಈ ಕವ್ಯವು ಷಾಕ್ಷಿತಭಾಷೆಯಿಂದ ರಚಿತವಾಗಿದೆ-ಎಂಬುದಾಗಿ, ಮಹಾಷಾಕ್ಷಾಯ = ಉಪಕಾರಸ್ಕೃರವೆಯನ್ನು ಮಾಡದ ದ್ರೋಹಿಗಳಾದವರು, ಬರಿದೆ = ಸುಮೃದ್ಧಿಸುಮೃದ್ಧಿ (ವಿನಾಕಾರ) ಅರಿವರಲ್ಲದೆ = ತಿರಸ್ಯಾರಿಸುವರೇ ಹೊರತು, ಸುಜನರಾದವರು = ಭಾಗವದ್ರಕರಾದ ನಿರಮಾಸ್ತಿರಂಗಳಾದವರು, ಷಾಕ್ಷಿತವ ಮಾಡರೆ ಬಹುದರೆ = ಷಾಕ್ಷಿತವಾದ ಬಹುತ್ವಾರ್ಥಯೇ? ತ್ರೈ ಕೃತಿಪತಿಯ = ಕೃತಿಪತಿಯಾದ ತ್ರೈಪುರ್ಮಾಮೃನಾಮಕ ಪರಮಾತ್ಮನ, ಅಂದಿಲಂಗುಗಳು = ನಿದೋಽವಾದ ಗುಣಸಮೂಹಗಳು, ಈ ಕೃತಯೋಳಿ ಉಂಟಾದ ಬರಿಕ = ಈ ಕವ್ಯದಲ್ಲಿ ಸ್ತುತಿಸಲ್ಪಡ್ಡಿರು ಆದ ಮೇಲೆ, ಸಂಸ್ಕೃತದ ಸರಗರವೇನು =

ಸಂಸ್ಕೃತ ಭಾಷೆಯ ಅತಿಶಯವೇನು? ಮಗುಣರಿಗೆ = ವೈಶಮ್ಯ,  
ಮತ್ತು ಯಾದಿ ದುರುಂಜಾಗಳಿಂದ ಯರರದ ಸಂಪನ್ಮಾನಿಗೆ. ಪ್ರಾಕೃತದ =  
ಪ್ರಾಕೃತ ಭಾಷೆಯೇ, ಸಂಸ್ಕೃತವೆನಿಸಿ, ಫಲಸ್ವರದ ವಾಗವ್ಯಾದು. || ೩ ||

### ವಾಚಾನಿಗಳು

೮. ಶಿಕ್ಷಣ ಒಳಿತ ವಾಚಾನಿ

ಪ್ರಾಕೃತಗ್ರಂಥವೆಂದು ದೂಷಣಾ ಮಾಡಬಾರದೆಂದು ಹೇಳಿಕೊರೆ.

ಈ ಕವ್ಯ ಪ್ರಾಕೃತಭಾಷಾದಿಂದ ರಚಿತವಾದದ್ದು - ಎಂದು, ಮಾಡಿದ  
ಉಪಕಾರವನ್ನು ಶರೀತು, ಆವಕಾರ ಮಾಡತಕ್ಕವರು ಮಿಶ್ರಮೆಲ್ಲಿಗಳು.  
ಇಂಥಾವರು ಈ ಗ್ರಂಥವನ್ನು ಬಂದೇ ಇದರನ್ನು ಕೇಳಿದೆ ಬಹೋವರಾಗತಾರೇ  
ಹೊತ್ತು, ಭಾಗವತ್ತಾತ್ಮಕದಲ್ಲಿ ಲಕ್ಷ್ಮಿಪು ಸುಜನರು ಸ್ವೀಕಾರ  
ಮಾಡದಾಗಿ ಬಹೋರೆ? ಅಂದರೆ, ಎಂದಿಗೂ ಬಿಡಲಾರರು - ಎಂತ  
ಅಥ! ಶ್ರೀಸ್ತಮಿನ್ನರೂಪಿ ಪರಮಾತ್ಮಮನ ನಿರ್ದೇಶವಾದ  
ಗುಣಗಳು ಈ ಕವ್ಯದಲ್ಲಿ ಉಂಟಾದ ಮ್ಯಾರೆ, ಸಂಸ್ಕೃತದ  
ಅತಿಶಯವೇನು? ವೈಶಮ್ಯದಿಗಳಿಂದ ರಹಿತರದ ಸಂಪನ್ಮಾನಿಗೆ ಪ್ರಾಕೃತವೇ  
ಸಂಸ್ಕೃತವೆನಿಸಿ, ಜ್ಞಾನಾಭವೃದ್ಧಿಯಾಗಿ ಫಲಸ್ವರವಾಗತದೆ - ಎಂತ  
ಆತ್ಮಯ್ಯ. || ೪ ||

೯. ಭಾಷಾಪ್ರಕಾರಿ :-

ಈ ಗ್ರಂಥವು ಪ್ರಾಕೃತ ಗ್ರಂಥವೆಂದು ಬರೇ ದೂಷಣೆಯನ್ನು ಮಾಡುವ  
ಮಹಾಕೃತಭಾಷ್ಯ ಶಿಲಪರಿಪ್ರಯ, ಸುಜನರು ಇದನ್ನು ಎಂದಿಗೂ  
ಸ್ವೀಕರಿಸದೇ ಬಿಡಲಾರರು. ಆಪ್ರಾಕೃತವಾದ ಪರಮಾತ್ಮನನ್ನು ವರ್ಣಿಸುವ  
ಈ ಗ್ರಂಥವು ಪ್ರಾಕೃತವಾದಿತೆ? ಇದೇ ಸಂಸ್ಕೃತವು, ಭಾಗವತ್ಯಾಖಾಯನ್ನು  
ವರ್ಣಿಸದ ಗ್ರಂಥವು ಸಂಸ್ಕೃತವಾದರೂ ಅದೇ ಪ್ರಾಕೃತವು, ಈ ಗುಣಾಧಿರಿಗೆ  
ಸಂಸ್ಕೃತದ ಹೆಚ್ಚುಗಾರಿಕೆ ಏನು? || ೫ ||

೧೦. ಭಾಷಾಪ್ರಕಾರಿ :-

ಸಮಸ್ತತತ್ವೋವೇತವಾದಂಥ ಈ ಗ್ರಂಥಕ್ಕೆ ಪ್ರಾಕೃತೋಕ್ತಿರ್ಣೆಂದು

ತಾನ್ನರ ಮಾಡತಕ್ಕದಲ್ಲ. ಭಾಗವತಪ್ರಕಾರಹಿತವಾದಂಥ ಸಂಸ್ಕಾರಗ್ರಂಥ ಆಗಿದ್ದರೂ, ಶ್ರಯೋಜನವೇನೆಂದು ಭಾವ ತೋರಿಸುತ್ತಾರೆ. ಶ್ರುತಿಯೇಷ್ಟುಗಳು ಶ್ರುತಿತೋರಿಗಳಿಂದ ಖಚಿತ ಶ್ರೀಪರಮಾತ್ಮನ ಸ್ವರ್ವತ್ವ ಮಾಡಬೇಕಿಂದ ದಾಧ್ಯವಾದ ವಚನ ಇರುತ್ತದೆ ಶ್ರಮಾಣ-ತದ್ವಾಃ ಶ್ರೀಮಾನ್ಯಗವತ ವಿಷದಕಷ್ಟಂಧೀ. ಸ್ವಾಧೈಯಾಖ್ಯಾವಭ್ಯಃ ಶ್ರೀತ್ಯ. ಪ್ರಯಾಃ ಶ್ರುತಿತ್ಯರಹಿ ! ಸ್ತುತ್ಯ ಸ್ತುತಿ ಭಾಗವತಿವಂದೇತ ದಂಡವದಿತಿ। ಮತ್ತು ಶಾಂತಿಯಾದಲ್ಲಿ ಶ್ರೀಮಾನ್ಯದಿರಾಜರು, ವ್ಯಾಸರಾಜಶ್ರುಭೂತಿಗಳು ಮಾಡಿ ಸುಖದಿಗಳು ಬಹಳ ಇವೆ. ಗ್ರಂಥಗಾರವ ಭೀತಿಯಿಂದ ಸಂಕೋಷ ಮಾಡಿರುತ್ತದೆ. ಸಭಗರವೇನು - ಹೆಚ್ಚೀನು ಎಂಬಥ್ಯಂ. || ೫ ||

### ಶರ್ವಘಾಣಾನಿಷಾರ ಸಂಗ್ರಹ

ಪ್ರಸ್ತು ಶ್ರೀಮದ್ವಾರಕಾಮೃತಾಂಶಾರವೆಂಬ ಮಹಾಕವ್ಯರತ್ನವು ಕನ್ನಡ ಭಾಷೆಯಲ್ಲಿ - ಅಂದರೆ, ಶ್ರುತಿಭಾಷೆಯಲ್ಲಿ ರಚಿತವಾಗಿದೆ. ಇದರಿಂದ, ದಾಸರಾಯರು ಜ್ಞಾನಾರ್ಥಿತಾಸುಗಳಿಗೆ ಮಾಡಿರುವ ಮಹೇಶಕಾರವನ್ನು ಮರೀತು, ಉಪಕಾರಸ್ವರಾಂಶಾರಹಿತವಾದ ಕೃತಭ್ಯಾರದ ದ್ರೋಷಿಗಳಿಗೆ ಮಾತ್ರ ಈ ಗ್ರಂಥವನ್ನು ತಿರಸ್ವರಿಸುವರು.

1. ಅಂದರೆ, ನಿಮಿತ್ತಾರ್ಥಿಗಳಾದ, ಸುರೂಳಿಸಂಪನ್ಮೂರ್ಯದ ಸುಜನರು, ಶ್ರೀಪರಮಾತ್ಮನ ಮಹಾಮಹಿಮೋದ್ಯೂತಕವಾದ ಈ ಪರಮ ಅತ್ಯೇ ಗ್ರಂಥರತ್ನವನ್ನು ಖಂಡಿತ ಸ್ವೀಕರಿಸುವರು. ಗ್ರಂಥಸ್ಥ ಅತ್ಯೇಕ ಶ್ರಮೇಯಗಳ ಕಾರವನ್ನು ಗ್ರಹಿಸಿ, ಅನಂತಿಸುವರು. ಆ ಮಂಗಳಾಂಗನ ಗುಣತರಂಗ ತುಂಗವಾಹಿನಿಯಲ್ಲಿ ಮಜ್ಜನ ಮಾಡಿ, ಧನ್ಯರಾಗುವರು.

2. ಕೃತಿನಾಮರ್ಗಳಾದ ಶ್ರೀಲಕ್ಷ್ಮಿ ದೇವಿಯ ಪತಿಯು, ಕೃತಿರಮಾನದ ಪ್ರಮ್ಯಮ್ಯನು. ಅನಂತಕ್ಷೇತ್ರಸೂರ್ಯಸಂಕಾಶನಾದ ಪ್ರಮ್ಯಮ್ಯನ ನಿದೋಽಂಗಳಾದ, ಅನಂತಕಾಣಾಗಳನ್ನು ಪ್ರತಿಷಾದಿಸಿ, ಹೊಂಡಾಡಿ, ಹಾಡಿ ಹೊಗಿಸುವ ಈ ಗ್ರಂಥಸ್ಥ ವಿಷಯಗಳು ಶ್ರುತಿ

ಭಾವೇಯಲ್ಲಿದ್ದರೇನು? ಭಾವೆ ಮುಖ್ಯವಲ್ಲ. ಗ್ರಂಥಸ್ತ ಹೃದಗತ ಭಾವ-ಮುಖ್ಯ.  
ಆ ದೃಷ್ಟಿಯಿಂದ, ನಿಮ್ಮತ್ವರಾದ ಪರಮ ಭಗವದ್ವರ್ತರಾದ ಸುಂದರಿಗೆ  
ಅತ್ಯಂತ ಗ್ರಹಣ. ಸಂಸ್ಕಾರದ ಅತಿಶಯವೇನು!- ಎನ್ನುತ್ತಾರೆ - ಘಲಸ್ತುತಿ  
ಸಂಧಿಜಾರಯ. || ೫ ||

## ಪದ್ - ೬

ಪುಣಿ :-

ಶ್ರೀಗಿ ಕೋಭನವಾಗದೆಯಿರುತ್ತಾ ।  
ಮಂಗಳ ಮಂಗಳವೀಯದೆಯಿರುತ್ತಾ ।  
ಶ್ರೀಗಿ ಸಹ್ಯತಪಲ್ಲದಿರ್ಮೃತ ಸಮ್ಮ ಗುರುತಾಯ ॥  
ಮಂಥಾ ಮಧ್ಯಾಗಮಬಯೋಭ್ಯಾಯ ।  
ಶ್ರೀಗಿ ಕೋರಿದ ಬ್ರಹ್ಮವಿಷಯ ।  
ರಂಗಾಂತ ಪರಿಕಾಂತಾಂಗರ ಶೋಷಿತ್ವದು ॥ ೬ ॥

ಅರ್ಥಾತ್ :-

ಸ್ವರ್ವತ್ತ ಗ್ರಂಥವು ಶಸ್ತ್ರಸಮ್ಮತವಾದ ಮಹಾಕವ್ಯವೇಂದು ಹೇಳಿತ್ತ  
॥ ೬ ॥

ಶ್ರೀಪದಾಭಿಃ :

ಶ್ರೀಗಿ ಕೋಭನವಾಗದೆಯಿರುತ್ತಾ = ವೇದಾಭಿಗಣಗಿ ಅನುಗ್ರಾ  
ವಾಗಿಲ್ಲದ್ದಿರ್ದರೆ, (ಶ್ರವಣ ಮಾತ್ರದಿಂದ ಕಿವಿಗಳಿಗೆ ಮಂಗಳಕರವಾಗದಿರ್ದೆ  
ಶ್ರುತಿ=ಕಿವಿಗಳು ಕೋಭನ=ಮಂಗಳಪ್ರದ), ಜಡಮತ್ತಿಗೆ ಮಂಗ  
ಳಿಯದೆಯಿರುತ್ತಾ = ಅಜ್ಞಾಯದರಂಗಿ, ಅಜ್ಞಾನವನ್ನು ಪರಿಹರಿಸಿ, ದಿವ್ಯಾಂ  
ಶಸ್ತ್ರ ಹೊಡದಿದ್ದ ಪಕ್ಷದಲ್ಲಿ, ಶ್ರುತಿ ಶ್ರೀಗಿ ಸಹ್ಯತಪಲ್ಲದಿರ್ಮೃತ =  
ಅಭಿರುಚೇಯ ವಾದ ವೇದಗಣಗಿ, ವೇದವ್ಯಾಸರಿಂದ ಶ್ರುತ. ಪೌರಿಜೀವ  
ವಾದ ಸಹ್ಯಸ್ತಗಣಗಿ ಅನುಗ್ರಾವಾಗಿಲ್ಲದಿರ್ದರೆ, (ತದ್ವಿರುದ್ಧವಾಗಿದ್ದರೆ), ಉ  
ತ್ವವನ್ನು ತ್ವಾಗಮಾದಬೇಕಾದದ್ದು ಸರಿಯೇ. ಸಮ್ಮ ಗುರುತಾಯ =  
ಅದರೆ, ನಮ್ಮ ಗುರುಗಳಾದ ಶ್ರೀಮಂಜಗನ್ನಾಭಾದಾಸವಯಿರು ರಚಿಸಿದ್ದ  
ಈ ಮಹಾಕವ್ಯವೇಂತಾದ್ದು - ಎಂದರೆ, ಮಧ್ಯಾಗಮಬಯೋಭ್ಯಾಯ =  
ಅಬಾಯೇ ಶ್ರೀಮಂಜುರಿಂದ ರಚಿತವಾದ ಸಹ್ಯಸ್ತವೇಂಬ ಶ್ರೀರಾಮಂ  
ದಲ್ಲಿ (ವಯೋಭ್ರು = ಶ್ರೀರಾಮಗರ), ಮಂಥಾ = ಮಧ್ಯಾಗಮಾದಿ ತೆಗೆ

ಅಮೃತಸದ್ಯತವಾದ, ಸಾರಭೂತವಾದ ಈ ಕವ್ಯವೆಂಬ ಸುಧೆಯನ್ನು ಕ್ಷಿತಿ  
ಕೋರಿದ = ಭೂಮಿಯಲ್ಲಿ ಸಜ್ಜನರಿಗೆ ಪ್ರಾಶನ ಮಾಡಿಸಿದ ಈ ಗ್ರಂಥವು,  
ಬ್ರಹ್ಮವಿದ್ಯಾರೂಪರಿಗೆ = ಬ್ರಹ್ಮಾಳ್ಳಿನ ಸಂಪಾದಿಸಬೇಕೆಂಬ ಅಸ್ತಿಯೊಳ್ಳು  
ಅಧಿಕಾರಿಗಳಿಗೆ, ಆಖಿತ = ಅವೇಕ್ಷಿತವಾದದ್ವಾರಿ, ಹರಿಕಾಮೃತಾರ =  
ಶ್ರೀಮದ್ರಾರಕಾಮೃತಾರವೆಂಬ ಪ್ರಸಕ್ತ ಗ್ರಂಥರತ್ವವು, ಸೋಗಮಘದು =  
ರುಚಿಕರವಾಗಿರುವುದು. ಇತರಂಗೆ ಸೋಗಮ ತೋರದೆ, ಅಶ್ವಾ  
ಗಿರುವುದು - ಎಂತ ಶಾಸ್ತ್ರಯೇ. || ೯ ||

### ವಾಕ್ಯಾನಗಳು

#### ೧. ಶ್ರೀಮಂತರ್ವಣಿ ಒಯಿರ ವಾಕ್ಯಾನಗಳು

ಆಸ್ತಿಸಮ್ಮತದಿಂದ ಹೇಳಿದ ಕವ್ಯವೆಂದು ಹೇಳಿತಾರೆ.

ಶೇಷೋಮಾತ್ರದಿಂದ ಕಿವಿಗಳಿಗೆ ಮಂಗಳಕರವಾಗದಿದ್ದರೆ, ಅಳ್ಳಾದ  
ವರಿಗೆ ಅಳ್ಳಾನವನ್ನು ಪರಿಹರಿ, ದಿವ್ಯಾಳ್ಳಾನವಾಗದಿದ್ದರೆ, ಪ್ರಾಕೃತಭಾಷಾ  
ದಿಂದ ರಚತವಾದದ್ವೆ, ವಿಷ್ಣುಪ್ರೀತಿಕರಲ್ಲಿ, ಲೋಗರಿಗೆ ಪ್ರಯೋಜನಕರವಲ್ಲ  
ಎಂತ ನಿರಾಕರಿಸಬೇಕಾದದ್ವೆ ಎಂತಲೂ, ಶ್ರುತಿರೂಪವಾದ ವೇದವಾಸ  
ರಿಂದ ಕೃತ ಪುರಾಣಗಳಿಗೆ ಸರಿಯಾಗಿಲ್ಲದೆ, ತದ್ವಿಯದ್ವಾಗಿ ಇದ್ದರೆ, ಈ  
ಕವ್ಯವನ್ನು ತ್ಯಾಗಮಾಡಬೇಕಾದದ್ದೇ ಸರಿ. ನಮ್ಮ ಗುರುಗಳಾದ  
ಶ್ರೀಒಗನ್ನಾಧ ದಾಸರಾಯಿರು ಮಾಡಿದ ಈ ಕವ್ಯ ಎಂಥಾದ್ದು ಎಂದರೆ,  
ಮಧ್ಯಾಳ್ಯಾಯೇರಿಂದ ರಚನೆ ಮಾಡಲ್ಪ್ರಾಶಾಸ್ತ ವೆಂಬ ಕ್ಷೀರಸಮುದ್ರದಲ್ಲಿ  
ಮಫನಮಾಡಿ ತೆಗಿದ, ಅಮೃತಸದ್ಯತವಾದ, ಸಾರಭೂತವಾದ ಈ  
ಕವ್ಯವೆಂಬ ಅಮೃತವನ್ನು ಭೂಮಿಯಲ್ಲಿ ಸಜ್ಜನರಿಗೆ ಪ್ರಾಶನಿ ಮಾಡಿಸಿದ ಈ  
ಗ್ರಂಥ, ಬ್ರಹ್ಮಾಳ್ಳಿನ ಸಂಪಾದಿಸಬೇಕು - ಎಂತ ಅಸ್ತಿಯೊಳ್ಳು  
ಅಧಿಕಾರಿಗಳಿಗೆ ಅವೇಕ್ಷಿತವಾದದ್ವೆ. ತದನ್ಯಂಗೆ ಅವೇಕ್ಷಿತವಲ್ಲ. ಈ ಗ್ರಂಥ  
ಭಗವದ್ಗುರುಗಳಿಗೆ ಮಾತ್ರ ಉಪಯೋಗವಾದದ್ದೇ ಹೊತ್ತು, ಅನ್ಯಂಗೆ  
ಸೋಗಮ ತೋರದೆ ಅಶ್ವಾಗಿರಿ ಇರತದೆ - ಎಂತ ಶಾಸ್ತ್ರಯೇ.

|| ೯ ||

**೨. ಭಾವಸ್ತುತ್ವಾರ್ಥಿ :-**

ತೆಲು ಕೃತಭ್ಯಾರು ಈ ಗ್ರಂಥವು ಕಿಗೆ ಕೇಳುವುದಕ್ಕೆ ಇಂತಹಿಗೆ ವೆಂತಲೂ, ಮಂದಮತಿ ಜನರನ್ನು ಉದ್ಧರಿಸುವದೆಂತಲೂ, ಶ್ರೀಮದಾಖಾಯೀರ ವಾಕ್ಯಗಳಿಗೆ ಪ್ರತಿ ಸ್ಪೃತಿಗಳಿಗೆ ವಿರುದ್ಧವಾಗಿದೆ ವೆದೆಂತಲೂ ದಾಖಿಸುವರು. ಹಾಗಿದ್ದುದೇ ನಿಜವಾದರೆ, ನಮ್ಮ ಗುರುವಯು ಮಾಡಿದ ಗ್ರಂಥವನ್ನು ಬ್ರಹ್ಮಕ್ಷಣಿಗಳಾದ ಮಹನೀಯರ ಸ್ವೀಕರಿಸುತ್ತಿರು ಮತ್ತು ದಾಖಾಯೀಯ ಮಧ್ಯಾಸ್ತವೆಂಬ ಶ್ರೀರಸಮುದ್ರವನ್ನು ಮಧ್ಯನಮಾಡಿ, ಈ ಹಂತಫಾಯ್ಯಾತ್ಮಾರವೆಂಬ ಅಮೃತವನ್ನು ಪಡೆದಿದೆ ವರೆಂದು ತೆಳು, ಇದನ್ನು ಆದರದಿಂದ ಸ್ವೀಕರಿಸುವರೆ? ದೊಡ್ಡವಯ ಸ್ವೀಕಾರ ಮಾಡಿರುವರೇ, ಈ ಗ್ರಂಥದಲ್ಲಿ ಮೇರೆ ಹೇಳಿದ ಯೋಜನೆಯ ವೆಂದು ಸೂಚಿಸುವುದೆಂಬ ತಾತ್ಪರ್ಯ. || ೬ ||

**೩. ಭಾವದರ್ಶಿ :-**

ಪ್ರತಿ - ಶೋಭನಮಾಗಿದೆ, ಕಿಗೆ ಹತವಾಗಿದಲೇ ಇದ್ದರೆ, ಜಡಮತಿ - ಮಂದ ಬುದ್ಧಿಗೆ ಕ್ಷಣಿನ ಹುಟ್ಟಿ ಶೋಡದೆ ಇದ್ದರೆ, ಸಜ್ಜನಂ ಈಶ್ವರ ಅರ್ಜೇತ್ತಿತವಾದ ಅಭಿಷ್ಪ್ರೇಕಿದತಕ್ಕ ಗ್ರಂಥ - ಎಂದು ಅನಿಸುವದೆ ಎಂಬ್ರ್ಯಾ - ಈಂದ್ರಸ್ವರ ಎಂದರೆ ಕೆಲವೈಕೆಂದತಕ್ಕದ್ದೆಂಬ ಭಾವ. || ೭ ||

### ಸರ್ವವ್ಯಾಪ್ಯಾನಂಭಾರ ಸಂಗ್ರಹ

೧. ಪ್ರತಿಗೆ-ಇಂದರೆ, ಕಿಗೆಗಳಿಗೆ ಎಂದರ್ಥ. ಶೋಭನ-ಎಂದರೆ, ಅನಂತ ಅಭಿವಾ ಕುಭಿಕರವಾದಂತೆ. ಕೇಳುವವರ ಕಿಗೆಗಳಿಗೆ ಆನಂದದಾಯಕ ವಾಗಿದ್ದು, ಮಂಗಳಸ್ತರವಾಗಿಲ್ಲಿದ್ದರೆ, ಅಂತಹ ಗ್ರಂಥವು ತ್ಯಾಜ್ಯತ್ವ-ಶರ್ವಾನಂದಕರವಾಗಿಯವರು ಈವ್ಯಾದ ಮುಖ್ಯ ಲಕ್ಷ್ಯಗಳಲ್ಲಿ ಒಂದು, ಶರ್ವಾ ಪ್ರಥಮಹಂತವು.

೨. ತಾಸ್ಕ್ರಾನಿಲ್ಲಿದ ಅಙ್ಗ ಜನರಿಗೆ - 'ಜಡಮತಿ' - ಎಂದು ಹೇಳಿಸಿ. ಜಡ-ಎಂದರೆ, ಮಂದಮತಿ ಎಂದರ್ಥ. ಅಂತಹ ಅಙ್ಗ ಜನರಿಗೆ

ಈ ಗ್ರಂಥಕ್ಕಾದಿಪಯಗಳು, ಅವರ ಅಕ್ಷಣನವನ್ನು ಪರಿಹರಿಸಿ, ದಿವ್ಯಾಕ್ಷಣನವನ್ನು ನೀಡುವುದು. ಜಡಮತಿಗಳಿಗೆ ಶ್ರುತಿಬಂಧವಾಗಿರುವ ಸಾಮರ್ಪಿಯು ಅಕ್ಷಣನವನ್ನು ಪರಿಹರಿಸಿ, ಅಜ್ಞಾಜನರಿಗೆ ಶುಭದಾಯಿಕವಾಗಿಲ್ಲದಿದ್ದರೆ, ಅಂತಹ ಕವ್ಯವು ಸ್ವಾಖಾರಾಹಂಪಲ್.

೩. ಅಪೋರ್ಯವೇಯವಾದ ಜ್ಞಾನರಾಶಿಯು ಅನಂತಸಂಖ್ಯಾತವಾದ ವೇದಗಳು. (ಶೃಂತಿ) ವೇದವ್ಯಾಸರಿಂದ ರಚಿತವಾದ, ಸಂಖ್ಯಾಸ್ತಗಳು ಪೌರಃಯ ಗ್ರಂಥ ಸಮುಚ್ಛಯಗಳು. ಅವು ಸ್ವತಿಗಳನಿಷ್ಠವುವು. ಅಂತಹ ಶ್ರುತಿಸ್ತೂತಿಗಳಿಗೆ ಅನುಷ್ಠಾನವಾಗಿ ಇಲ್ಲದಿದ್ದರೆ, (ಸಂಖಾದಿರೂಪವಾಗಿ) ಅಂತಹ ವಿಷಯಗಳು ತ್ವಾಜ್ಯ.

೪. ಶ್ರವಣನಂದಕರವಾಗಿ, ಅಜ್ಞಾಜನರಿಗೆ ಶ್ರುತಿರೂಪವಾಗಿ ದಿವ್ಯಾಕ್ಷಣನವನ್ನು ನೀಡಿ, ಶ್ರುತಿ ಸ್ವತಿಗಳಿಗೆ ಸರ್ವಸಮ್ಮಾತವಾಗಿರುವ ಶ್ರಸ್ತ ಗ್ರಂಥರತ್ನವನ್ನು ನಮ್ಮ ಗ್ರಂಥವಾದ ತ್ರೀಮಂಡಳಿಸ್ತು ಯಾಸವೇಗ್ಯಾಯ ಸಂಪನಕ ಉದ್ದೂರಕ್ಕಾಗಿ ರಚಿಸಿ ಹೊಬ್ಬಿಯತ್ತಾರೆ.

೫. ಆಖಾಯ್ಯ ತ್ರೀಮಂಡ್ಯರಿಂದ ವಿರಚಿತ ಸರ್ವಮೂಲ ಗ್ರಂಥಗಳಿಂಬ ಕ್ಷೀರಸಮುದ್ರವನ್ನು ಮಧ್ಯ, ತತ್ತ್ವರೂಪವಾದ ಅಮೃತ ಸದ್ಯತವಾದ ಸುಧಾರಸವನ್ನು ತೇಗೆದು, ಅಧಿಕಾರಿಗಳಾದ ಸಚ್ಯೇತನರಿಗೆ ಶ್ವಾಶನ ಮಾಡಿಸಿಯತ್ತಾರೆ - ಜ್ಞಾನಿರೇಣ್ಯರಾದ ಯಾಸವಯ್ಯಾಯ.

೬. ಪ್ರಹೃಷ್ಟಾನ ಸಂಖಾದಿಸಬೇಕೆಂಬ ಇಚ್ಛೆಯುಳ್ಳ ಅಧಿಕಾರಿಗಳಿಂದ ಈ ಮಹಾಕವ್ಯವು ಸರ್ವವಿಧದಿಂದಲೂ ಅಪೇಕ್ಷಿತವಾದದ್ದು. (ಆಖಿತ) ಭೂಮಂಡಲದಲ್ಲಿರುವ ಅಂತಹ ಭಗವದ್ಗುರುಗಳಿಗೆ, ತ್ರೀಮಂಡ್ಯರಿಂತಾಮೃತ ಸಾರವೆಂಬ ಅಮೃತವನ್ನು ತೋರಿಸಿ, ತದ್ವಾರಾ, ಅವರ ಮನಸ್ಸಿಗೆ ಸೋಗಿಸುವಂತೆ ಮಾಡಿದ ಮಹಾನುಭಾವಯ ಗ್ರಂಥವಕ್ಕಾರದ ಯಾಸ ಶೈಷ್ವಯ.

## ಪದ್ - २

ಪದ್ 1:-

ಭೃತಿಧಾರದಿ ಹೇಳುವೆಂಬ ಶ್ರೀ ।  
ಶ್ರೀ ಸಲ್ಲದು ಕಾವ್ಯದೋಖ ಶ್ರೀನಿ ।  
ಹಂತ ತುಷ್ಯಸಮಾಧ ಪದವೈತಾಸ ಮೊದಲಾದ ॥  
ಯುತ್ತ ಕಾಸ್ತ್ರವಿರುಧ್ ಕಟ್ಟ ಏ ।  
ಭೃತ್ ವಿಷಯಗಳರಲು ಚೇದ ।  
ಸ್ವಾತ್ಮಯೋಗ್ಯವಿದಂದು ಸಿರಿಸಿದಸಂತ ಮಂಜುವನೆ ॥ २ ॥

ಅರ್ಥಾತ್ : -

ಈ ಕಾವ್ಯದಲ್ಲಿ ಪುನರ್ಯತ್, ಸಮಾಧ - ಇತ್ಯಾದಿ ದೋಷಗಳಿಂದ್ದೂ.  
ಶ್ರೀಘರಮಾತ್ಮನೇ ಮೆಚ್ಚಿದಾರನಂದು ತಿಳಿಸುತ್ತಾರೆ. ॥ २ ॥

ಸ್ವಾತ್ಮಯೋಗ್ಯ :

ಭೃತಿಧಾರದಿ = ಹರಿವಾಯಿಗುರುಗಳಲ್ಲಿ ಅತಿಕಾರಿವಾದ ಭಕ್ತಿಭಾವ  
ದಿಂದ, ಯುತ್ತವಾಗಿಯವುದರಿಂದ, ಹೇಳುವೆಂಬ = ಈ ಗ್ರಂಥವು ಅತ್ಯಂತ  
ಶ್ವಾಸಾಸ್ತಿಯವಾದದ್ದೆಂದು ಹೇಳುವನಾಗಿದ್ದೇನೆಂಬ, ಶ್ರುತಿ ಸಲ್ಲದು =  
ಪ್ರಸ್ತಿಯ ಕಾಡುವುದಿಲ್ಲ. ಕಾವ್ಯದೋಖ = ಪ್ರಸ್ತರ ಕಾವ್ಯದಲ್ಲಿ, ಪುನರ್ಯತ್ =  
ಹೇಳಿದ ವಿಷಯವನ್ನೇ ಪುನಿ ಹೇಳುವ ದೋಷ, ತುಷ್ಯ ಸಮಾಧ =  
ಸ್ವಯಂಜನ ರಹಿತವಾದ ಮಾತುಗಳು, ಪದವೈತಾಸ = ಶಾಸ್ತ್ರಧರ್ಮ  
ವಿರುದ್ಧವಾದ ಪದಗಳಲ್ಲಿ ವೃತ್ತಾಸವೆಂಬ ದೋಷ, ಮೊದಲಾದ = ಇವೇ  
ಮೊದಲಾದ, ಯುತ್ತ = ಶಾಸ್ತ್ರವನ್ನು ಅನುಸರಿಸಿ ಹೇಳಿದ ದೃಷ್ಟಿಯಿಂತ  
ರೂಪವಾದ ಯುತ್ತಗಳು, ಶಾಸ್ತ್ರವಿರುಧ್ ಕಟ್ಟ = ಸಚ್ಚಾಸ್ತ್ರಗಳಿಗೆ ವಿರುದ್ಧವಾದ  
ಕಟ್ಟಗಳು (ವಿಷಯ ಸ್ವಯಂಗ್ರಾಹ), ವಿಭೃತ್ = ಶ್ರಫಮಾದಿ ವ್ಯಾಕರಣ  
ಶಾಸ್ತ್ರೋತ್ತವಾದ ವಿಭಕ್ತಿ, ವಿಷಯಗಳರಲು = ಇವೇ ಮುಂತಾದ

ದೋಷಗಳಿರಲು, ಜೀವನು = ಜೀವನು ಸಂಕಾರಬಂಧನದಿಂದ ಮುಕ್ತ ನಾಗುವುದಕ್ಕೆ, ಯೋಗ್ಯವಿದೆಂದು = ಯೋಗ್ಯವಾಗಿದೆ - ಎಂದು, ಶರಿಮಂಡನಂತ = ಪರಮಮಂಗಳಮಹಿಂ ಯಾದ ಅಪಾರಮಹಿಮಾ ಸಂಭವನ್ನಾದ ತ್ರೈಪರಮಾತ್ಮನು, ಮೆಚ್ಚುವನೆ = ಎಂದಾದರೂ ಮೆಚ್ಚುತ್ತಾನೆಯೇ? ಅಂದರೆ, ಪೂಜ್ಯೋತ್ಸತ್ಯ ದೋಷಗಳಾವುವೂ ಇಲ್ಲದ, ಭಕ್ತಭಾವನೆಯಿಂದ ತುಳುಕುತ್ತಿರುವ ಪ್ರಸಕ್ತ ಗ್ರಂಥಸ್ತ ವಿಷಯಗಳನ್ನು ಖಂಡಿತ ಮೆಚ್ಚು ಮೆಚ್ಚುತ್ತಾನೆ - ಎಂತ ತಾತ್ಪರ್ಯ. || 2 ||

### ವಾಚ್ಯಾನಗಳು

ಗ. ತ್ರೀ ಸಂಕಾರಣಾ ಒಳಿಯರ ವಾಚ್ಯಾನ

(ಈ ಕವ್ಯದಲ್ಲಿ ದೋಷಗಳಿಂದರೆ ತ್ರೀ ಪರಮಾತ್ಮನೇ ಮೆಚ್ಚಿರ ನೆಂದು ಹೇಳಿತಾರೆ.)

ಈ ಕವ್ಯದಲ್ಲಿ ದೋಷಗಳು ಇದ್ದಳಿಲ್ಲ, ಗುರುಗಳಲ್ಲಿ ಭಕ್ತಿ ಅತಿಶಯದಿಂದ ಭಕ್ತಿವಾದದಿ, ಈ ಗ್ರಂಥ ಅತ್ಯಂತ ಶ್ಲಾಘನೀಯವಾದದ್ದು - ಎಂದು ಹೇಳಿಂಬಿದ್ದೇನೆಂಬ ಪ್ರಸಕ್ತ ಮಾರೋಣ ದಾವದರೆ, ಅದು ಕೂಡೋದಿಲ್ಲ. ಯಾಕೆಂದರೆ, ಈ ಕವ್ಯದಲ್ಲಿ ಭಗವನ್ನಾಗಿ ಮಾ ಅತಿಶಯ ವಾಗಿ ನಿರಿದೀಕ್ಯತವಾಗಿರೋಣದರಿಂದಲೂ ಮತ್ತು ಈ ಕವ್ಯದೇಳಿ ಹೇಳಿದ ವಿಷಯ ಪ್ರಾನಃ ಹೇಳಿಂದು, ಪ್ರಯೋಜನ ರಹಿತವಾದ ಮಾತುಗಳು, ಶಾಸ್ತ್ರೋಕ್ತಸ್ತಾನಕಾರ ಅಥ ಅನ್ವಯ ಮಾರೋದಕ್ಕೆ ಅನುಕೂಲಿಸದ ವಿಯಾಪ್ತಿಗಳಾದ ವ್ಯಾಖ್ಯಾಸಪರಗಳ ಪ್ರಯೋಗವೇನು, ಸಂಖ್ಯಾಸಕ್ತಿ ವಿಯಾಪ್ತಿಗಳಾದ ರಬ್ಬಪ್ರಯೋಗಗಳೇನು, ಪ್ರಥಮಾದಿ ವಿಭಕ್ತಿಗಳೇನು, ಚಂಚಮಸ್ತಾನದಲ್ಲಿ ಷಟ್ಕೀ, ಷಟ್ಕೀಸ್ಥಾನದಲ್ಲಿ ಸಪ್ತಮೀ-ಇತ್ಯಾದಿ ವಿಷಯವಾಗಿಯೂ, ಶಾಸ್ತ್ರವನ್ನು ಅನುಸರಿಸಿ ಹೇಳಿದ ದೃಷ್ಟಾಂತರೂಪವಾದ ಯತ್ನಿಗಳು - ಇವೇ ಮೊದಲಾದ ಶಾಸ್ತ್ರವಿಯಾದ, ಶಾಸ್ತ್ರಕ್ಕೆ ಅನ್ಯಥಾವಾಗಿ ಇದ್ದ ಪಕ್ಷದಲ್ಲಿ ಜೀವನಾದವನು ಸಂಕಾರ ಬಂಧನದಿಂದ ಮುಕ್ತನಾಗೇದಕ್ಕೆ

ಆನುಷ್ಠಾನಕ್ತಿ ಯೋಗ್ಯವಾದುದು ಮತ್ತು ಈ ಗ್ರಂಥ ಶ್ರೀಪರಮಾತ್ಮೆ ಸಮ್ಮಾನದಲ್ಲಿ - ಹ್ಯಾಂಗಿಂದರೆ, ಈ ಕವ್ಯದಲ್ಲಿ ಶ್ರೀಪರಮಾತ್ಮೆ ಮಹಾತ್ಮೆ ಹೇಳಿರದಿದ್ದರೆ, ಶ್ರೀರೇವರು ಮೆಚ್ಚಿಲಾರ. ಇವನ ಮಹಾತ್ಮೆ ವಿಶೇಷಕರವಾಗಿ ಶ್ರುತಿಯ ಮಾಡಿದ್ದಾದ ಕಡಿಯಿಂದ ಶ್ರೀಪರಮಾತ್ಮೆ ಮಣಿಧ್ವನಿ ಹೊರ್ತು ಅನ್ಯಾಧಿಕಾರ ಪರಮಾತ್ಮೆ ಮೆಚ್ಚಿದ ಕಾವ್ಯ - ಎಂಬ ತಾತ್ಪರ್ಯ. || २ ||

### ೨. ಭಾಷಣಿಕಾರಿ :-

ರೂಪದಲ್ಲಿ ಬರೇ ಕವ್ಯರಚನದಲ್ಲಿ ಪುನರ್ಯತ್ವ, ಸಮಾಸವಿರೋಹ, ಪದವ್ಯತ್ಯಾಸ, ವಿಭಕ್ತಿವ್ಯತ್ಯಾಸ, ಯುತ್ತಿತಾತ್ತ್ವ ವಿರುದ್ಧದಿ ಶಭಗಳ ಶ್ರವ್ಯೋಗ-ಇವಲ್ಲವೂ ಯೋಜಿತರವಾಗುವುದು. ಶ್ರೀಭಗವನ್ನು ಹೀಗೆ ಪ್ರತಿಪಾದನಾಗ್ರಂಥಾದ ಈ ಕವ್ಯದಲ್ಲಿ ಆ ದೋಷಗಳೂ ಯಾವುದೂ ಬಾಧಿಸುವುದಿಲ್ಲ. ಹಾಗಿದ್ದರೂ, ಈ ಕವ್ಯದಲ್ಲಿ ಆಂತಹ ದೋಷಗಳು ಇಲ್ಲವೆಂಬುದನಿಶ್ಚಯವೇ ಸರಿ. ಶ್ರುತಿಯೇ ವಾರ್ಣವಭಾಷಣಿ ದೇವತಾಗಳಲ್ಲಿದ್ದು, ಇವರಾದಾಯಿಂದ ಸುಹಿಸಿರುವದರಿಂದ, ಆಂತಹ ದೋಷಗಳು ಸಂಭವಿಸುವಾದ ಅಸಂಭವವೆಂದು ನಿಶ್ಚಯವಾಗಿ ಹೇಳಿವೆನು. ಇದು ನಮಗಿರುವ ಗ್ರಂಥಕ್ಕಿಯಿಂದ ಹೇಳಿದೆಂದು ಹೇಳಬಾರದು. ವಾರ್ಣವಭಾಷಣಿಯಾದೆವತಾಗಳು ನಾ ಮುಂದೇ, ತಾ ಮುಂದೇ - ಎಂದು ಮುಂದುವರಿಯುತ್ತಿದ್ದರಿಂದು ಕ್ರಿಯಾರ್ಥ ಜನ್ಮಿಸುತ್ತೇಯಿಂದ ಗೊತ್ತಾಗುವುದು. ಅದುದರಿಂದ, ಇದು ಬರೇ ಸ್ತುತಿಮಾತ್ರವೆಂದು ಹೇಳಬಾರದೆಂಬ ತಾತ್ಪರ್ಯ. || २ ||

### ೩. ಭಾಷಣಿಕಾರಿ :-

ಭಕ್ತಿಯೋಗ್ಯಗ್ರಂಥವೆಂದು ಶ್ರೀಮಾನ್ ಮಹ್ಯಕ್ಷಯದವ್ಯಾಖ್ಯಾತ ಅನಂತ ಮೆಚ್ಚಿನನೇ ಎಂಬ ಭಾವ. || २ ||

## ಭಕ್ತಿಯೋಗ್ಯಾನಃಾರ ಸಂಗ್ರಹ

೧. ಭಕ್ತಿಯೋಗ್ಯಾನಃಾರ ಸುಸ್ತುಗ್ರಂಥದ ವಿಷಯವಾಗಿ ಮೆಚ್ಚಿಗಿಯ ಮಾತುಗಳನ್ನು ಹೇಳಿದ್ದೇನೆ-ಎಂಬ ಶ್ರಸ್ತಿ ಇಲ್ಲವೆಂದು

ಫಲಸ್ತುತಿಸಂಧಿಕಾರದ ತ್ರೀದವಿಶ್ವಲಾಂಕಿತ ಯಾಸವಯ್ಯರು ತಿಳಿಸುತ್ತಾರೆ.

೨. ಯಾವ ಕವ್ಯದಲ್ಲಿ ಪುನರ್ಯತ್ವ ದೇಖಬಹಿಯಪ್ರದೋಃಂದರೆ, ಹೇಳಿದ ವಿಷಯವನ್ನು ಪ್ರಾನಃ ಹೇಳಿವುದು - ಅಂತಹ ಕವ್ಯವು ಸಲ್ಲದು.

೩. ಪ್ರಯೋಜನರಹಿತವಾದ ವಿವರಗೆಗೆ-ಹುಣಿಸಮಾಖವೆಂದು ಹೇಳಿ. ಇದೊಂದು ದೋಷಪ್ರಯೋಜನವು ಗ್ರಂಥಕ್ಕೆ ಇರಬೇಕಾದ ಅನುಭಂಧ. ಚತುಷ್ಪಾಯಲಕ್ಷ್ಯಾಂಗಗಳಲ್ಲಿ ಒಂದಾಗಿದೆ. ಹುಣಿಸ್ಯಾಕರಣ ಪ್ರಯೋಗವೂ ಸಹ ಸಲ್ಲದು.

೪. ಪ್ರಾಚೀನಾಬಾಯ್ರಂದ ರಚನವಾದ ಸಂಖ್ಯಾಸಮೂಹಗಳು, ಅಪೌರ್ಯಹೇಯವಾದ ವೇದೋಪನಿಷತ್ತುಗಳ ವಾಕ್ಯಗಳಿಗೆ ವಿಯಾದ್ವಾದ ವಾಕ್ಯಗಳ ಪ್ರಯೋಗ - ಪರವ್ಯತ್ಯಾಸವೆಂಬ ದೋಷವು ಕವ್ಯದ ಲಕ್ಷ್ಯಾಂಗವಲ್ಲ.

೫. ಶಾಸ್ತ್ರವನ್ನನ್ನುಸರಿಸಿ, ಯುಕ್ತಿರೂಪವಾದ ದೃಷ್ಟಾಂತಗಳನ್ನು ಕೊಡಲಾರದ ಹೋರಣೆ, ಶಾಸ್ತ್ರವಿಯಾದ್ವಾದ ಯುಕ್ತಪ್ರಯೋಗಗಳು ಸಲ್ಲದು.

೬. ವ್ಯಾಕರಣಶಾಸ್ತ್ರದ ಪ್ರಕಾರ ಪ್ರಥಮಾದಿ ವಿಭಕ್ತಿ ಪ್ರಯೋಗಗಳು ಶಾಸ್ತ್ರಬದ್ಧವಾಗಿ ವ್ಯಾಕರಣನಿಯಮಾನುಷಾರ ಇರಬೇಕು. ಇಲ್ಲದಿದ್ದರೆ, ಈಲ್ಲದೋಷ ದೋಷವು ಬರುವುದು.

೭. ಸಚ್ಯೇತನರೂಪವರಿಗೆ ಮುಕ್ತಿಯನ್ನು ಹೊಂದಲು, ಸಾಧಿಸಬೇಕಾದ ವಿಷಯಗಳಿರಬೇಕು. ಕವ್ಯನ್ನ ಮುಕ್ತಿಮಾರ್ಗಕ್ಕೆ ದಾರಿ ದೀಪದಂತಿರಬೇಕು.

ಪೂರ್ವಾಽತ್ಯರ ದೋಷಗಳಿದ್ದರೆ, ಅಂತಹ ಗ್ರಂಥವು ಮಹಾ ಕವ್ಯವೆನಿಸುವುದಿಲ್ಲ. ಅದನ್ನು ಅಪಾರಮಹಿಮಾಸಂಪನ್ನಾದ ತ್ರೀಕರಿಯು ಎಂದೆಂದಿಗೂ ಮೆಚ್ಚಲಾರ.

೮. ನಮ್ಮ ಗುರುವಯ್ಯದಾಖಾಯ್ಯರು ರಚಿಸಿರುವ ಈ ಮಹಾಕವ್ಯವು, ಅಂತಹ ಸರ್ವಲದೋಷಗಳಿಂದ ದೂರವಾಗಿದ್ದು, ಸಲ್ಲಕ್ಷಣಗಳಿಂದ ಯುಕ್ತವಾಗಿಯವುದರಿಂದ, ತ್ರೀಕರಿವಾಯುಗುರುಗಳ ಪೂರ್ವ ಮೆಂಬ್ರಿಗೆ ಪಾತ್ರವಾಗಿದೆ ಎಂಬ ವಿಚಾರವನ್ನು ದಾಧ್ಯೇ ಪೂರ್ವಕವಾಗಿ ತಿಳಿಸಿರುತ್ತಾರೆ. || ೨ ||

## ಪದ್ - ೮

ಪಠಣ:-

ಅಂತವಿಲಂಬಕ್ಕೆತು ರಿ ।  
ಗೈಕವರಿಯಲು ಸಂಪರಿಯಲುಮೆಯ ।  
ದಾಖಳಣ್ಯಾರಿಗಾ ನಾ ಚೆಡಿಕೊಳುಬೇನು ॥  
ಈ ಮಂತ್ರಾ ಕರಿಕಾಮೃತ ।  
ಮಾರ್ಚಂಧಿಯದೆ ಸಾರ ದೀರ್ಘ ।  
ದ್ವಾರಾಗಿರಿಯದಲ್ಲ ಗಲಿಂಫುರಸ್ತ ಖಸ್ತವದ ॥ ೮ ॥

ಅರ್ಥಾರ್ಥ :

ಸರ್ವಸಲ್ಪಾಯುತವಾದ ಶ್ರೀಮದ್ವರಿಕಾಮೃತಭಾಷಣಂಬ ಈ  
ಮಹಾವ್ಯಾಪ್ತಿ ದೀರ್ಘದೈಷಿಗಳೂ, ಮಾತ್ಸರ್ಯಾಯುತರಾದವರೂ  
ಆದ ಅಯೋಗ್ಯದಾನಂಗಿ ಸರ್ವಭಾ ಹೇಳಣಿದೆಂದು ಬಿನ್ನಹಷ್ಟಾವರ್ತ  
ಹೇಳುತ್ತಾರೆ. ॥ ೮ ॥

ಸ್ವಾತಂತ್ರ್ಯ:

ಅಂತವಿಲಂ = ಆರೋಚನೆ ಇಲ್ಲದೇ, ಸ್ವಾಭಾವಿಕವಾಗಿ ಕರ್ತಾ  
ಮಾಡುವ ಕ್ಷಾನಿಗಳ ಸಮೂಹದಲ್ಲ, ಕ್ಲೃತೆ = ಕಲ್ಪವೃತ್ತ ಸದ್ಗೀರಾದ,  
(ಕ್ರಿಷ್ಯಾದ), ಶ್ರೀಮದ್ಗಂಧಾರಿಸರಯೇರಿಂದು, ದೀರ್ಘಕವರಿಯಲು=  
ಸರ್ವತ್ತ ಇರುವ ಭಕ್ತಿ ಜನಮ ಅರಿಯವರದಿಗ್ಯಾರೆ. ಸಂಸ್ಕಾರಲುಮೆಯ=  
ಶ್ರೀಹರಿಯತ್ತೀ (ಅನುಗ್ರಹ) ಗೋಪ್ಯರವಾಗಿಯೇ ರಚನೆ ಮಾಡಿಯ  
ತ್ತಾರೆ. ದಾಖಳಣ್ಯಾರಿಗಾ = ಶ್ರೀಹರಿಯ ನಿಜವಾದ ದಾಸರೆಂದೆನಿಸುವ  
ಸಂಸೂಕ್ತಿ ನಾ ನಮಸ್ಕಾರಿ, ನಾ ಚೆಡಿಕೊಂಬೇನು= ನಾನು  
ಖಾಧಿನೆಮಾಡುತ್ತೇನೆ. ಈ ಮಂತ್ರಾ = ಸರ್ವ ಲಕ್ಷ್ಮೀಪೇತವಾದ,  
ಕರಿಕಾಮೃತ = ಶ್ರೀಪರಮಾತ್ಮನ ಕಾರೂಢಿವಾದ ಅಮೃತಸದ್ರ್ವ

ದಂತಿರುವ ಈ ಮಹಾತ್ಮವ್ಯದ, ಮೀಂಚಲಿಯದೆ = ವೈಶಿಷ್ಟವನ್ನು  
ಕಳೆಯದಂತೆ, ಸಾರ = ಗ್ರಂಥಸ್ತ ತಾತ್ಪರ್ಯರೂಪವಾದ ಸಾರವನ್ನು,  
ದೀರ್ಘಾಧ್ಯೇಯಗಳೆ = ತ್ರೀಹರಣಯಲ್ಲಿ ಮತ್ತು ಹರಿಭಕ್ತರಲ್ಲಿ ಸದಾ ದೋಷ  
ಸಾಧಿಸುವವರಿಗೆ, ಎರಿಯದೆಲ = ತೆಣಿಸಬಾರದೆಂದು, ಎಸ್ತ ಬಿಸ್ತವದ = ಈ  
ನನ್ನ ವಿಜ್ಞಾಪನೆಯನ್ನು, ಶರೀಸುಖದು = ಈದೇರಿಸಬೇಕೆಂದು, ಭಲಸ್ತುತಿ  
ಉರು ಬಿಸ್ತವಿಸಿಕೊಂಡಿರುತ್ತಾರೆ. || ೫ ||

### ಘಾಷಾನಿಗಳು

#### ಗ. ತ್ರೀ ಸಂಕರಣಾ ಒರಿಯರ ಘಾಷಾನಿ

ಅಯೋಗ್ಯರಿಗೆ ಈ ಕವ್ಯ ಹೇಳಬೇಕಿದ್ದು ಎಂತ ಹೇಳಬಾರೆ.

ಈ ಒಗನ್ನಾಭದೂಸರಾಯಿರು ಎಂಫಾವರೆಂದರೆ, ಆಶು - ಎಂದರೆ  
ಅಯೋಚನೆ ಮಾಡದೇನೇ ಕವಿತಾ ಮಾಡತಕ್ಕ ಕವಿಗಳ ಸಮೂಹದಲ್ಲಿ,  
ವೃಕ್ಷಗಳಲ್ಲಿ ಕಲ್ಪವೃಕ್ಷ ಹ್ಯಾಂಗೆ ಶ್ರೀಷ್ಟಾಪ್ತಾ, ತದ್ವತ್, ಕವಿಗಳೊಳಗೆ ಕೇವಲ  
ಶ್ರೀಷ್ಟರು, ರಿಗ್ಸೀಂಗತ ಭಕ್ತಜನರು ಅಂಯೇವರಾಗಿದ್ದಾರೆ. ಇವರ ಅತಿಶಯ  
ನಾನು ಹೆಚ್ಚಿಗೆ ಹೇಳಬೇಕಾದ ವಿವಂತಿವಲ್ಲ. ಇನ್ನೂ ಇವರು ತ್ರೀ  
ಪರಮಾತ್ಮನ ಒಲುಮಿಗೋಸ್ಯಾರ ಸಚ್ಚಾಸ್ತಗಳ ಶ್ರವಣ ಮನನ ಮಾಡಿ,  
ಷಾತ್ವತಪಚನಾದಿಗಳ ಹೇಳಿ, ಯರಹಂಕಾರದಿಂದ, ಹಂಡಿತ್ತ ಮದದಿಂದ  
ಖಾನ್ಯತ್ತರಾಗದೆ, ತದಸುಷ್ಣಾನಗಳ ಶಕ್ತಿನುಕಾರ ಮಾಡತ್ತಾ, ತ್ರೀಪರಮಾತ್ಮನ  
ಭಾನುಗ್ರಹ ಪಡೆದಿದ್ದಾರೆ. ಹೀಗೆ ದೇವರಲ್ಲೀನು, ಆವನ ಭಕ್ತರಲ್ಲೀನು,  
ಧಾಸಸ್ಯಭಾವಯುತರಾಗಿ, ಧಾಸಶಭ್ಯವನ್ನು ಅನ್ಯಾಧಿಕ ಮಾಡತಕ್ಕ ವಿಶಾದ್ವರ್ತರಾದ  
ಭಗವದ್ವರ ಸಮೂಹಕ್ಕೆ ನಾನು ವಂದನೆ ಮಾಡಿ, ಷಾತ್ವತನೇಮಾಡಿ  
ಪೇಡಿಕೊಳ್ಳುತ್ತೇನೆ. ಎನಂತ ಎಂದರೆ, ಈ ವರ್ತಮಾನ ಕವ್ಯದಲ್ಲಿ ಸಂಪೂರ್ಣ  
ಬಕ್ಕಗ್ರಹೇತನಾದ ಗುಣಪೂರ್ವಣನಾದ ತ್ರೀಪರಮಾತ್ಮನ ಕಥಾರೂಪವಾದ  
ಉಪ್ಯತ್ ಇರ್ಮೇಂದ್ರಾಗಿ ಆದೆ. ಇದರ, ತ್ರೀಪರಮಾತ್ಮ ಸಮೋತ್ತಮನೆಂದು  
ಮೀಸಲಾದ ಮನಸ್ಸನ್ನು ಹೊಂದದಂಥ ಸರ್ವದಾ ದೈತ್ಯ ಮಾಡತಕ್ಕವರಿಗೆ,

ಆಂತಿ ಮಾಡದಲೇ ಇರಬೇಕೆಂಬ ಎನ್ನ ವಿಜ್ಞಾಪನವನ್ನು ಚಿತ್ತಕ್ಕೆ ತರತತ್ತ್ವದ್ವಾರಾ ಸಾರಭೂತವಾದ ಆಸ್ತಿ, ಭೂತಿ, ಇದ್ದು ಸದ್ಗತಿ ವಿದಬೇಕೇಂಬ ಅಭಿಜ್ಞಾನವ್ಯಾಪರಿಗೆ ಹೇಳಬೇಕು - ಎಂತ ತಾತ್ಪರ್ಯ. || ೮ ||

### ೨. ಭಾಷ್ಯತತ್ವಾತ್ -

ಭಾಷ್ಯದ್ವಾರಾದ ಹರಿದಾಸಕಣಬ್ರಹ್ಮಂಗೆ ನನ್ನದೊಂದು ವಿಜ್ಞಾಪನುಂಟು; ಆದೆನೆಂದರೆ, ರಂಗನೇಲಿದ ಜಗನ್ನಾಥದಾಳಾಯ್ಯರು ಆಜ ಕವಿತಳಲ್ಲವ್ಯಕ್ತವೆಂದು ದಿಗ್ಗೋತಪ್ರಸಿದ್ಧವಾಗಿರುವರು. ದೇವರ ಸ್ವವೇದ್ಯ ಶ್ಲೋದ ಮಿಳಿತಾಗಿ ಮಾಡಿಟ್ಟ ಅಡಿಗಿಯನ್ನು ಬೆಂಕ್ಕು ಮೊದಲಾದವು ಮುಖ್ಯ ಮಿಳಿತಳಿಸದೆ ಇರುವ ಹಾಗೆ ಮೇಡಿಕೆಳ್ಳಬ್ರಹ್ಮದು ಹೇಗೆ ಅವಶ್ಯಕವ್ಯ, ಹಾಗೆಯೇ ಮಹನೀಯರಾದ ನಮ್ಮ ದಾಳಾಯ್ಯರು ಮಾಡಿರುವ, ಈ ಸುಲಕ್ಷ್ಯಾಂವಾದ ಹರಿಕಾಂತಾಮೃತವೆಂಬ ಮಿಳಿತಳಿಯದ ಸಾರವನ್ನು ಉಗಳಿಸಿ ಯೋಗ್ಯರಲ್ಲದ ದೀರ್ಘದ್ವೇಷಿಗಳಿಗೆ ಇದನ್ನು ತಿಳಿಸಿ ಮಿಳಿತಳಿಸಬಾರದೆಂದು ಬೇಡಿಕೆಳ್ಳಬ್ರಹ್ಮವನು. ದಾಸಕಣಬ್ರಹ್ಮರು ಅದನ್ನು ನಾನು ಶೀಂಬಿಳಿಂಬುದೇ ನನ್ನ ವಿಜ್ಞಾಪನೆಯು. || ೯ ||

### ೩. ಭಾಷ್ಯದ್ವಾರಾ.

**ಶ್ರೀಕವಿ. ಏರಿಯದಲೇ = ತಿಳಿತಳಿಯದ ಎಂಬಥ್ಯ || ೯ ||**

### ಸರ್ವವ್ಯಾಖ್ಯಾನಸಾರ ಸಂಗ್ರಹ

ಶ್ರಮಿತಿಲ್ಲದೇ, ಅನೇ ತಾನಾಗಿ, ಸ್ವಾಭಾವಿಕವಾಗಿ ಕವನ ರಚನೆ ಸಾಮಾಧಿವ್ಯಾಖ್ಯಾತವಿಗಳಿಗೆ - ಆತುಕವಿಗಳು ಎಂದು ಹೇಳಿರು.

ಉಂತಹ ಆತುಕವಿಗಳ ವರ್ಗದಲ್ಲಿ ಶ್ರೀಷ್ಠಾರಾದವರು - ಶ್ರೀಮದ್ಭಾಗವತದಾಸವಯ್ಯರು.

ವ್ಯಕ್ತಿಸಮೂಹಗಳಲ್ಲಿ ಸುರತರುವೆಂಬ ಕಲ್ಪತರುವು ಅತ್ಯಂತ ಶ್ರೀಷ್ಠಾರಾದದ್ವ್ಯ. ಇದರಿಂದ, ಆತುಕವಿತಳಂಕರ್ತುತ್ವ - ಎಂದು ಶ್ರೀಜಗನ್ನಾದ ವಯ್ಯರನ್ನು ಸಂಪೀಠಿಸುತ್ತಾರೆ.

೩. ಜಗನ್ನಾಥದಾಸರಿಗೆ, ರಂಗನೀಲಿದಾವರು—ಎಂಬ ಹ್ಯಾತಿ ನಾಮವೂ ಉಂಟು. ಅಂದರೆ, ಶ್ರೀಹರಿಯ ಪೂರ್ವನುಗ್ರಹಕ್ಕೆ ಭಾಜನರಾದ ದಾಸವರೇಣ್ಯರು - ಎಂತ ತಾತ್ತ್ವರ್ಯ.

ಆಶುಕವಿಂಲಕ್ಷಲ್ಪತರುವೆಂದನಿಸಿದ ರಂಗನೀಲಾಮೆಯ ದಾಸವರ್ಯರು ಭೂಮಂಡಲದಲ್ಲಿರುವ ಸಚ್ಯೇತನರ ಉದ್ದ್ಯಾರಾಂಶವಾಗಿ, ಶ್ರೀಹರಿಯ ಒಲುಮೇಗೆ ತಾತ್ತವಾದ ಈ ಕೃತಿರತ್ನವನ್ನು ರಚಿಸಿ, ದಿಗ್ನೀತಗಳಲ್ಲಿ ಪ್ರಸರಿಸಿದರು.

೪. ಪ್ರಸಕ್ತ ಶ್ರೀಮದ್ಭಾಷ್ಯತತ್ವಾರವೆಂಬ ಈ ಮಹಾಕಾವ್ಯರತ್ನಪೂರ್ವಕಲ ಈವ್ಯ ಲಕ್ಷ್ಮಣಾಂದ ಯುತ್ತವಾಗಿದೆ. ಈ ಸುಲಕ್ಷ್ಮೋಪೇತವಾದ ಶ್ರೀ ಹರಿಯ ಮಹಿಮಾತಿತಯಗಳನ್ನು ನಿರೂಪಿಸುವ ಈ ಗ್ರಂಥರತ್ನದ ಮಯ್ಯಾದ, ವೈಶಿಷ್ಟ್ಯ ಕೇಡದಂತೆ ಉಳಿಸುವ ಭಾರ-ದಾಸಕೂಳಿಸ್ತರಾದ ಸಕಲ ಭಗವದ್ಭಕ್ತರಿಗೂ ಸೇರಿದ್ದು—ಎಂದು ಶ್ರೀದವಿಶ್ವಲಾರಾಸರು ಉನ್ನವಿಸಿ ಖೋತ್ತಿದ್ದಾರೆ.

೫. ಪ್ರಸಕ್ತ ಗ್ರಂಥಕ್ಕ ವಿವರಗಳು ಈವಲ ಶ್ವಾಸತವೆಂದು ತಿರಸ್ಯಾರಿಸುವ ದೀಘಾದ ಕಲ ದ್ವೇಷಿಗಳಾದ ಓತನರಿಗೆ ಎಂದೆಂದಿಗೂ ತಿಳಿಸಬಾರದೆಂದು ಭಲಸ್ತುತಿಕರಾದ ದಾಸ ಉಟಸ್ತರಿಗೆ ಉನ್ನತಪೂರ್ವಕವಾಗಿ ಅರಿತೆ ಮಾಡುತ್ತಾರೆ. || ೮ ||

ಪದ್ - ೬

ಸುಭಾಷಿ-

ಜ್ಯಾಗಾರಣ್ಯಂದಿಸದೆ ತಟ್ಲು ।  
 ಕ್ಷೇತ್ರಾರ್ಥ ಕೋಡಿಸದೆ ರೀಫ್ರೆ ।  
 ಕ್ರಿಷ್ಣರ್ಥ ಸಲ್ಲಿಂಡ ಶಬ್ದಿಗಳಿಗೆ ನಲ್ಲಿಂಡ ॥  
 ದೂರಕರು ದಿನದಿನದಿ ಮಾಡುವ ।  
 ದೂರಾಂತ ಭೂಜಣಾವು ಎಂದುವ ।  
 ದೇಹಾಂತ್ವ ಪರಿಂಥಾಮೃತಾರ ಸಾಧ್ಯಾರ್ಥಿ. ॥ ೬ ॥

ಅರ್ಥಾತ್ :

ಈ ಗ್ರಂಥವು ಉಪದೇಶದಿಂದ ಅಧಿಕಾರಿಗಳಾದವರಿಗೆ, ಸಾಧ್ಯ -  
 ಎಂದು ತಿಳಿಸುತ್ತಾರೆ. ॥ ೬ ॥

ಸ್ವತಂತ್ರಾರ್ಥ :

ಜ್ಯಾಗಾರಣ್ಯಂದಿಸದೆ = ದ್ವಿತೀಯಾಕ್ಷರ ಪ್ರಾಸ-ಮಧ್ಯಾಕ್ಷರ ಪ್ರಾಸ  
 ಶ್ಲಾಷ್ಟಾಕ್ಷರ ಪ್ರಾಸ - ಇತ್ಯಾದಿ ಪ್ರಾಸಗಳನ್ನು ಜೋಡಿಸದೆ, ತಟ್ಲು ಕ್ಷೇತ್ರಾರ್ಥ  
 ಕೋಡಿಸದೆ = ರಭ್ರಗಳನ್ನು ಅರ್ಥ ಮಾಡುವ ಪ್ರತಿಯೆಯಲ್ಲಿ, ರಭ್ರಗಳ  
 ಅರ್ಥವಿರೇಖಾಗಳ ಕೋಡನೆ ಮಾಡದೇನೆ, ರೀಫ್ರೆಕ್ರಿಷ್ಣರ್ಥ ಸಲ್ಲಿಂಡ = ಪ್ರಸ್ತುತಾರ್ಥಾಮಾಡತಕ್ಕ ಸ್ಥಾನದಲ್ಲಿ ರೀಫ್ರೆವ್ರಾ, ರೀಫ್ರೆವ್ರಾಸ್ಥಾನದಲ್ಲಿ  
 ಕ್ರಿಷ್ಣಸ್ಥಾನದಲ್ಲಿ ನಿಲ್ಲಿಸದೇ, ಶಬ್ದಿಗಳಿಗೆ ನಲ್ಲಿಂಡ = ಆರುಪಾದಗಳಿಂದ  
 ಸಹಕರಾದ ಭಾವಿನಿಷಬ್ದಿಯ ಶೈಲಿಯಲ್ಲಿ ಗತಿಗೆ ನಿಲ್ಲಿಸದೇ, ದೂರಕರು  
 = ಈ ಗ್ರಂಥದ ತತ್ವಾರ್ಥಗಳ ಮರ್ಮವನ್ನು ಅರಿಯದ ಮೂಳೆ ಜನರ  
 ದೂರಿಕುವರು. ದಿನದಿನದಿ ಮಾಡುವ ದೂರಾಂತ = ಪ್ರತಿ ಪ್ರತಿತೀವಿನದಲ್ಲಿ  
 ಮಾಡುವ ದೂರಾಂತರೂಪಾದ ಶ್ರೀಯೇಯು, ಭೂಜಣಾವು =  
 ಅಲಂಕಾರವಾಗಿದೆ - ಎಂದು ಜ್ಞಾನಿಗಳು ತಿಳಿಯಬೇಕು. ಉಪದೇಶ ಗಮ್ಯನು

= ಗುರುಗಳ ದ್ವಾರಾ ಉಪದೇಕ್ಷೆ ಯೋಗ್ಯವಾದದ್ದು. ಶಾಖ್ಯರೀ = ಗ್ರಂಥಸ್ಥ  
ವಿಷಯಗಳನ್ನು ಪರಿಶಾಮಾಡಿ, ಮನನ ಮಾಡಿ, ತಿಳಿದುಕೊಂಡು  
ತತ್ತ್ವಸಿದ್ಧಾಂತಗಳ ರಹಸ್ಯವನ್ನು ಅರಿತವರದವರಿಗೆ, ಹರಿಕಥಾಮೃತಸಾರ =  
ಹರಿಕಥಾಮೃತಸಾರವೆಂಬ ಪ್ರಸಕ್ತ ಗ್ರಂಥರತ್ನವು ಉಪದೇಶಾಹಂತ್ರ - ಎಂತ  
ತಾತ್ತ್ವಯೇ. ಅನ್ಯಥಾ ಕೇವಲ ಪಂಡಿತಮಾನಿಗಳಿಗೆ ಸುಮ್ಮನೆ ಆವರ್ತೀಕನ  
ದಿಂದ ಸಾಧ್ಯವಿಲ್ಲ. ಆವಯ ಅದರ ಮಹು ತಿಳಿಯಲಾರರು. || ೬ ||

### ವ್ಯಾಖ್ಯಾನಗಳು

#### ಒ. ಶ್ರೀ ಸಂಕಾರಣ ಭಕ್ತಿಯರ ವ್ಯಾಖ್ಯಾನ

ಈ ಗ್ರಂಥ ಉಪದೇಕಿದಂದ ಸಾಧ್ಯ - ಎಂತ ಹೇಳಾರೆ.

ದ್ವಿತೀಯಾಷ್ಟರ ಪ್ರಾಸಾದೋ, ಮಧ್ಯಪ್ರಾಸಾದೋ, ಅಂತ್ಯಪ್ರಾಸಾದೋ,  
ಅತಿರಾದಿ ವರ್ಣಗಳೊಳಗೆ ಯಾವವರ್ಣದಿಂದ ಪ್ರಾಸಬದ್ದುವಾಗಿ ಅದೇ, ಆ  
ಪ್ರಾಸಾದ ಹೊಂದಿಸದೆ ಒದ್ದೋಂದರಿಂದಲೇನು, ಆಫ್ರ ಮಾಯೋಂದರಲ್ಲಿ  
ಶಬ್ದರಲ್ಲಿ ಗಭೀಭೂತವಾದ ಅರ್ಥವಿಶೇಷಗಳ ಕೇಳಣಿ ಮಾಡರೇನೆ,  
ದೀರ್ಘಾಸ್ಥಾನದಲ್ಲಿ ತ್ವಸ್ಯ, ತ್ವಸ್ಯಾಸ್ಥಾನದಲ್ಲಿ, ದೀರ್ಘಾಸ್ಥಾನ ಸಲ್ಲಿಸಿತ್ತಾ,  
ದೀರ್ಘಾಸ್ಥಾನದಲ್ಲಿ ದೀರ್ಘಾ, ತ್ವಸ್ಯಾಸ್ಥಾನದಲ್ಲಿ, ತ್ವಸ್ಯ ಸಲ್ಲಿಸರೆ, ಆಯ  
ಬಾದದಿಂದ ಸಹಿತವಾದ ಈ ಛವ್ಯಗತ ಕ್ಷೇತ್ರಗಳು ಆಯ ಕಡಿ  
ಆವಶ್ಯಕದಿಂದ ನಿಲ್ಲಿಸಿ ಉದದೆ, ತನ್ನ ಮಿತ್ರದಿಂದ ಕಣತಕ್ಕ ವ್ಯಾಖ್ಯಾಗಳಿಂದ,  
ಮಹುವರಿಯದೆ, ದೂಷಕೆ ಮಾಡತಕ್ಕವಯ ಪ್ರತೀ ಪ್ರತೀ ದಿನದಲ್ಲಿ  
ಮಾಡತಕ್ಕ ದೂಷಕಾವೇ ಅಲಂಕಾರವೆಂದು ಜ್ಞಾನಿಗಳು ತಿಳಿಯಬೇಕು. ಈ  
ಹರಿಕಥಾಮೃತಸಾರ ಗ್ರಂಥವನ್ನು ತಿಳಿಕೊಂಡು, ತದನ್ನಾಸ್ಥಾನದಿಂದ  
ಶ್ರೀಪರಮಾತ್ಮನ ತಿಳಿಕೊಂಬ ಜ್ಞಾನಿಗಳಿಗೆ, ಗುರುಗಳ ದ್ವಾರಾ  
ಉಪದೇಶವಾಗತಕ್ಕದ್ದು. ಅನ್ಯಥಾಮಾನದಿಂದ ಪಂಡಿತಮಾನಿಯಾಗಿ  
ಸುಮ್ಮನೆ ಆವರ್ತೀಕನದಿಂದ ಸಾಧ್ಯವಾದದ್ದು ಅಲ್ಲ. ಆದರ ಮಹು  
ತಿಳಿಯಲಾರದು - ಎಂತ ತಾತ್ತ್ವಯೇ. || ೬ ||

### ೨. ಭಾಷ್ಯಕಾರಿ

ಧಾರ್ಮಾಯ್ರು ಮಾಡಿರುವ ಪದಗಳಲ್ಲಿ ಶ್ರುತಿ ಮೊದಲಾದ್ದು ಇಲ್ಲವೆಂಬ ದೋಷಗಳಲ್ಲಿದ್ದರೂ, ಅವು ಪತನ ಮಾಡುವಾಗ ದೀರ್ಘ ತುಸ್ಯಗಳ ವ್ಯತ್ಯಾಸದಿಂದ, ನಿಲ್ಲಿಸಬೇಕಾದ ಸ್ಥಾನವನ್ನರಿಯದೆ, ತಮಗೆ ತಾಳ್ಳಿ ಸಂಹೋಗವಂತೆ ಆಲಾಪನೆ ಮಾಡುತ್ತು, ಶ್ರುತಾದಿಗಳನ್ನು ಒಟ್ಟು ಹೇಳುತ್ತು, ಈಗೆ ಈ ಪದದಲ್ಲಿ ಶ್ರುತಿಲ್ಲವೆಂದು ಹೇಳುವ ಸಂಪ್ರದಾಯವಿದೆ. ಉದಾಹರಣೆ: “ನಾ ಮಾಡಿದ ಕರ್ಮ ಬಲವಂತವಾದೇ ನೀಮಾಡುವ ದೇನೋ ದೇವ, - ಎಂಬೀ ಪದದಲ್ಲಿ, “ಅತಿಥಿಗಳಿಗೆ ಅನ್ನ ಕೊಟ್ಟವ ನಾನಲ್ಲ ಪರಸತ್ತಿಯರ ಸಂಗ, ಅರ್ಥಾಗಳಿಗೆ ಉಟ್ಟವನಲ್ಲ”-ಎಂಬ ಹಾಯತ್ತಿಯವರು. ಈ ಪರಣದಲ್ಲಿಯಾದ್ದು-“ತ” ಕಿರ ಶ್ರುತಿ. ಧಾರ್ಮಾಯ್ರವನ್ನು ಮೊದಲನೇಯ ಶ್ರುತಿ ಅತಿಥಿಯೊಂದು “ತಿ” ಎಂಬ ಆಕ್ಷರವನ್ನು ಉಪಯೋಗಿಸಿರುವರು, ಅನೇ ಪಾದದಲ್ಲಿ “ಸತಿ”, ಇನ್ನೆ ಪಾದದಲ್ಲಿ “ಮತಿ”, ಇನೇ ಪಾದದಲ್ಲಿ “ಗತಿ” ಎಂದು ಶ್ರುತಿ ಸೇರಿಸಿದ್ದರೂ ಹೇಳುವಾಗ ಪರಸತ್ತಿಯರ ಸಂಗ ಎಂದು “ರ”-ಎಂಬಕ್ಕೆ ರವನ್ನು ಶ್ರುತಿಕ್ಕಾದಲ್ಲಿ ಉಚ್ಛರಿಸುವ ಸಂಪ್ರದಾಯವಿದೆ. ಹೇಗಾದರೆ, ಶ್ರುತಿವಲ್ಲ? ಇದನ್ನು ನಮ್ಮ ದೋಷವೆಂದರಿಯದೆ, ಈ ಪದದಲ್ಲಿ ಶ್ರುತಿಲ್ಲವೆಂದು ಧಾರ್ಮಾಯ್ರ ಮೇಲೆ ದೋಷವನ್ನು ಕಲ್ಪಿಸುವುದು. ಈ ಪದವನ್ನು ಹಾಯುವಾಗ - ‘ಅತಿಥಿಗಳಿಗೆ ಅನ್ನ ಕೊಟ್ಟವನಲ್ಲ’ ಪರ, ಸತೀಯಾರ ಸಂಗಾದರೆ, ಥಳಿಗಳಿಗೆ ಉಟ್ಟವನಲ್ಲ - ಎಂದು - ಹಾಡಿದರೆ ಶ್ರುತಿ ಸೇರಿಸುವುದು. ಇದರಂತೆ, ಹರಿಕಥಾಮೃತಸಾರವನ್ನು ಭಾಮಿನೀಪಟ್ಟಿಯಲ್ಲಿ ಹಾಡಿರುವರು. ಭಾಮಿನಿಪಟ್ಟಿಯ ಲಕ್ಷ್ಯಾನ್ವಯಗೆ, ಇ ಈ ಏರಮ ಪಾದಗಳಲ್ಲಿ ಇಂ ಮಾತ್ರೆಗಳೂ, ಇನೆಯ ಪಾದದಲ್ಲಿ ಇಂ ಮಾತ್ರೆಗಳೂ. ಇರಬೇಕು ಇದರಲ್ಲಿ ರೀಫಾರ್ಕ್ಸರಗಳಿಗೆ ಮತ್ತು ಒತ್ತಕ್ಕರಗಳಿಗೆ ಏರಮ ಮಾತ್ರೆಗಳಿಂದಲೂ, ಕ್ರಾಕ್ಕ್ಸರಗಳಿಗೆ ಒಂದು ಮಾತ್ರ ಎಂತಲೂ ತಿಳಿಯಬೇಕು. ಹೀಗೆ, ಮೊದಲಿನ ಆಧಿಕಾರದಲ್ಲಿ ಮೂರು ಪಾದಗಳಿಗೆ ಹೇಳಿ

ನಿಯಮವೇ ಎರಡನೆಯ ಅರ್ಥದ ಮೂರು ಪಾದಗಳಲ್ಲಿ ತಿಳಿಯಬೇಕು. ದಾಸಾಯ್ದರು ನಿರ್ದೋಷವಾಗಿ ಈ ಗ್ರಂಥವನ್ನು ರಚಿಸಿದ್ದರೂ, ಒಂದುವರು ಸರಿಯಾಗಿ ಒದದೆ, ಪದ್ಯವನ್ನು ದೂಡಿಸುವರು. ಉದಾಹರಣೆಗಾಗಿ, ಒಂದು ಪದ್ಯವನ್ನು ತೆಗೆದುಕೊಳ್ಳೋಣ.

ಇದೇ ಸಂಧಿ ಅನೆಯ ಪದ್ಯದಲ್ಲಿ “ಆಶುಕವಿಕುಲ ಕಲ್ಪತರು ದಿಂ, ದೀಕ್ಷಪರಿಯಲು ರಂಗನೀಲುಮೇಯಿ. ದಾಸಕಳಭಸ್ತುರಿಗೆರಿ ನಾ ಬೇದಿಕೊಂಬುವೆನು ॥”. ಇದು ಮೂರು ಪಾದಗಳಾಳ್ಳಿ ಅರ್ಥ ಪದ್ಯವು. ಇದರ ಮೊದಲ ಪಾದದಲ್ಲಿ ಇ ಅಕ್ಷರಗಳು ಕಾಣುವವು, ಎರಡನೆಯ ಪಾದದಲ್ಲಿ ಇ ಅಕ್ಷರಗಳು ಇರುವವು. ಇದರಲ್ಲಿ ಪಾದ ಒಂದಕ್ಕೆ ಇಂ ಅಕ್ಷರಗಳಿಲ್ಲವೇ ಎಂದು ಅಕ್ಷೇತ್ರಿಸಬಹುದು. ದೀರ್ಘಾತ್ಮಕಗಳಿಂದ ಸರಿಯಾಗಿ ಇಂ ಅಕ್ಷರಗಳಿರುವವವು ನೇಡಿರಿ. ಆಶುಕವಿ ಎಂಬಲ್ಲಿನ ಆ, ದೀರ್ಘಾತ್ಮಕಾದುದರಿಂದ ಇ ಮಾತ್ರಗಳು, ದಿಂ ಎಂಬಲ್ಲಿ ಈ ಎಂಬಕ್ಕೂ ಒಂದು ಮಾತ್ರಯು, ಅದ್ಯಂತ ಅಕ್ಷರಗಳು ಇ. ವೀರಾಂದಿಗಳಿಂದ ಹೂಡಿ ಬಂದಕ್ಕರಗಳು ಮೂರು, ಅಂತು ಇಂ, ಇದರಂತೆ ಅನೆಯ ಪಾದದಲ್ಲಿ ಇರುವವು. ಇದರಲ್ಲಿ ಪಟ್ಟದಿಗಳೇ ನಿಲ್ಲಿಸಿದೆ, ಆಶುಕವಿ ಕುಲ ಕಲ್ಪತರು, ದಿಗ್ರೀಕ್ಷಪರಿಯಲು ಎಂದು ಉಗಿನವರು ಹಾಡುವರು. ಹೀಗೆ ಮಾಡುವದ ರಿಂದ “ಶ” ಕಾರ ಹ್ರಾಸವೂ ಹೋಯಿತು. ಮೊದಲನೆಯ ಪಾದದಲ್ಲಿ ಇ ಮಾತ್ರಗಳು ಕಮ್ಮಿಯಾದವು. ಅನೆಯ ಪಾದದಲ್ಲಿ ಇಂ ಅಕ್ಷರಗಳಾಗುವವು. ಇವುಗಳು ನಮ್ಮೀಂದ ಆದ ಯೋಜನೆಗಳೇ ಆಗಲಿ, ಕವಿಗಳ ಯೋಜನೆಲ್ಲ. ನಮ್ಮು ಯೋಜನೆನ್ನೀರಿಯದೆ, ಕವ್ಯವನ್ನು ದೂಡಿಕರು ದೂಡಿಸಿದರೆ, ಆದು ಗ್ರಂಥಕ್ಕೇ ಭೂತಾನಾವೆಂದೇ ಭಾವಿಸಬೇಕು. ಹರಿಹರಾಮೃತಕಾರವನ್ನು ಸಾಧನ ಮಾಡುವವರು - ಹೀಗೆ ತಿಳಿಯುವುದೇ ಈ ಗ್ರಂಥವನ್ನು ಸಾಧಿಸುವ ಲಕ್ಷಣವೆಂಬ ತಾತ್ಪರ್ಯ.

೫. ಭಾಷಾರಂಭಣಿ :-

ಆಗ ಶರಣಬ್ರದೀ | ಕುಂಮಾಪಣಿ | ಭೂಜಗವಟ್ಟದೀ |

ಪಂಚಾಂಗನಿಷ್ಟುದೀ | ವಾರ್ಷಿಕಾಷ್ಟುದೀ | ಭಾಮಿನಿಷ್ಟುದೀ | ಕ್ರಿಂಗೆ ಇವ  
ವಿಧಾಷ್ಟುದೀಗಳಿಗೆ ಭಾಮಿನಿಷ್ಟುದೀಗಿತಲಕ್ಕೂ ಹ್ಯಾಂಗೆಂದರೆ-ಎಂತ  
ಉಳಿಕಾನಾಲ್ಯಾಹಾರಕ್ಕೆ ಹದಿನಾಲ್ಯಾಮಾತ್ರಗಳೆಂತಲೂ ಇತ್ತೀ ಪಾದಗಳಿಗೆ ಇ;  
ಮಾತ್ರಗಳೆಂತಲೂ, ಇವ್ಯಾಗಳಲ್ಲಿ ಗುರು ಮಾತ್ರಗಳಿಗೆ ಎರಡು ಲಘುಮಾತ್ರ -  
ಎಂತ ಗಣನೆ ಮಾಡಬೇಕೆಂತಲೂ, ಥಂಡಸ್ಸಿನಲ್ಲಿ ನಿಬಂಧನೆ ಇರುತ್ತದೆ, ಮತ್ತು  
ಬಂಡ್ಯಾದಿಯಲ್ಲಿ ಅರ್ಥಾಂತರ, ಅದಿಯಲ್ಲಿ ಸ್ವರೂಪಕ್ಕರ ಇರಬೇಕೆಂತಲೂ, ಷಟ್ಪದಿ:  
ಮಧ್ಯಾಭಾಗದಲ್ಲಿ ಸ್ವರೂಪಕ್ಕರ ಇರಬೇಕೆಂತಲೂ, ನಿಬಂಧನೆ ಇರುತ್ತದೆ | ಇದ್ದ  
ವ್ಯಾಖ್ಯಾಸ ಒಳಗಂತೆ, ನಮ್ಮೆ ಗುರುಗಳು ಸರಿಯಾಗಿ ಮಾಡಿದ್ದರೆಂದು ಕರ್ಣಗೆ  
ದಾಸಪ್ಯಾದಾರವನು ತೋಳುತ್ತಾರೆ | ಇಂತೇತಿ | ಈ ವಿಷಯದಲ್ಲಿ ದೃಷ್ಟಾಂತಾಂತಿ  
ಥಂಡಸ್ಸಿನಲ್ಲಿ ಉತ್ತರಾದ ಪದ್ಯಗಳು ಉದಾಹರಣೆ ಮಾಡುತ್ತದೆ | ಪದ್ಯ  
ಪೊದರೆರಹಿ ನಾರ್ಮಾದ್ರೇಸಿಬಾ ಪದದಿಮನ್ತಿ ಸಂಖ್ಯಾರಮಾತ್ರೇಷು ತಿದಿಯ  
ಮೂರಾರನೆಯೋಽಪ್ಯತ್ವಾಂತಾ ಮಾತ್ರಗಳೂ ಪ್ರೋದವಿದೀ ಪರಿಯಾರು ಹಾದಿ  
ಪುದಿದ ಮಾತ್ರಯು ನಂಬಿರಹಿತಿಂದ ಭಾಮಿನಿ ಎಂದೇ ನಿಬಂಧಿಸಿಯ  
ಲಕ್ಷಣವು. || ೧ ||

ಪದ್ಯಾದಾದಿಯವರು ಮುಂದಣ ಪದ್ಯಾದ್ರ್ಯಾಚರ ಮೊದಲು ಸ್ವರವಾ  
ಬುದ್ಧಿ ವರ್ಣಿಸಿದುತ್ತ ಕವಿತೆಯ ಮಧ್ಯಾಭಾಗದಲೀ | ಶುದ್ಧಾಂತರವ  
ಕ್ರಿಯೋಽಂತರ್ವ್ಯಾಸದೆ ಯಾದ್ವಿಕವಿತೆಯು ಸಂಪರ್ದಿವದು ಮುದ್ದುಷಟ್ಪರಿ  
ಹಿವ್ಯಾಲಕ್ಷ್ಯಾಜಿವಿಷಪರಯಲಿಹದೂ” | ಶ್ರೀ ಪರಮಾತ್ಮನ ಧ್ಯಾನಲಕ್ಷ್ಯಾವಂತ  
ಅಷ್ಟುತ್ತಾನ ಸರ್ವಾ ಮಾಡುತ್ತ, ಅಸಂಪ್ರಾಣಸಮಾಧಿಸ್ತರಾಗಿ ಇರತಕ್ಕಂತ  
ಅಷ್ಟೇಂದ್ರಾಜ್ಞಾನಿಕಾಗಿ ನಿತ್ಯನ್ಯಮಿತ್ತಿಹಾದಿ ಕರ್ಮಾಗಳ ಬಾಧೆಯೇ ಇಲ್ಲ  
ಇಂಥಾದ್ವರಲ್ಲಿ ಈ ಕವಿತಾ ಸಂಬಂಧ ಯಾತಿಗಳ ನೇಮ ಪ್ರಾಸಗಳ ವ್ಯಾಖ್ಯಾ  
ದೇಂಬಾಗಿಸಿನುಮಾಡುವವು? ಅದಾಗ್ಯಾದರೂ, ಮುಂದೆ ಗ್ರಂಥ  
ಮಾಡತಕ್ಕಪಂಗಿ ಈ ಮಾರ್ಗ ತಿಳಿಯಲೆಂದು ಥಂಡಸ್ಸಿಗೆ ಅನುಸರಿ  
ದ್ವಾರೆಂದು ತಿಳಿಯಬೇಕು | ಇದರಲ್ಲಿ ಏನಾದರೂ ವ್ಯಾಖ್ಯಾವಿದ್ದರೂ  
ದಾಸಾಯ್ಫರಿಗೆ ಅದರ ಬಾಧಾ ರೇತರೇತ್ತು ಇಲ್ಲಿಂದು ದಾಧ್ಯ  
ಮಾಡತಕ್ಕದ್ದೇಂಬ ಆತ್ಮಯೇ | || ೨ ||

## ಸರ್ವವ್ಯಾಖ್ಯಾನಕಾರ ಸಂಗ್ರಹ

೧. ಪ್ರಸಕ್ತಗ್ರಂಥರತ್ವಾದ ತೀವ್ಯಮದ್ವರಿಕಾಮ್ಯತ್ವಾರವೆಂಬ ಮಹಾ ಕವ್ಯವು ಭಾಷಣಿಷಃಪ್ರದಿಯ ಧಂಡಸ್ವಿನಲ್ಲಿ ರಚಿತವಾಗಿದೆ.

ಈ ಗ್ರಂಥವನ್ನು ರಚಿಸುತ್ತಿರುವ ಸಮಯದಲ್ಲಿ ವಾಣಿಭಾಷಣಿ ದೇವತೆಗಳು ದಾಸವಯ್ಯರ ವದನಾರವಿಂದದಲ್ಲಿ ನೆಲಿಸಿದ್ದು-ನಾನು ಮುಂದು-ತಾನು ಮುಂದು - ಎಂದು ಅನುಗ್ರಹಿಸುತ್ತಿದ್ದರು.

ಈ ಕರಣದಿಂದ, ಪ್ರಾಸ-ಧಂಡಸ್ವಿ-ಲಘು-ಗುರು-ಹಸ್ತ- ದೀರ್ಘಾ-ಇತ್ಯಾದಿ ಕವ್ಯಲಕ್ಷ್ಯಾಗಳನ್ನು ಒಳಗೊಂಡು, ಸರ್ವದೇಷ ರಹಿತವಾಗಿದೆ - ಈ ಭವ್ಯಕೃತಿ. ಆರು ಕಾಲಾಗಳನ್ನು ಒಳಗೊಂಡ ಪದ್ಯದ ಸಹಿತ ಶೈಲಿಯನ್ನು ಪಟ್ಟಿದಿ - ಎಂದು ಕರೆಯುತ್ತಾರೆ.

ಇಂತಹ ಪಟ್ಟಿಗಳು ಆರು ಪ್ರಕಾರ ಇವೆ :-

೧. ಭಾಷಣಿಷಃಪ್ರದಿ ೨. ವಾಧಿಕಃಪ್ರದಿ . ೩. ಉಸುಮ ಪಟ್ಟಿ ೪. ತರ ಪಟ್ಟಿ ೫. ಭೀಳಗ ಪಟ್ಟಿ ಮತ್ತು ೬. ಪರಿವರ್ಥನೀ ಪಟ್ಟಿ.

ಈ ಆರು ಪಟ್ಟಿಗಳಲ್ಲಿ : ಭಾಷಣಿಷಃಪ್ರದಿಯ ಗೀತಲಕ್ಷ್ಯಾಗಳು ಇಂತಿವೆ.

೧. ಒಂದು - ಎರಡು-ನಾಲ್ಕು ಮತ್ತು ಏದನೇಷ್ಠು ಕಾಲಾಗಳು (ಹಾದಗಳು) ಇಂದ ಮಾತ್ರಗಳಿಂದ ಕೂಡಿವೆ.

೨. ಮೂರು ಮತ್ತು ಆರನೇಯ ಕಾಲಾಗಳು ಇಂದ ಮಾತ್ರಯುಕ್ತವಾಗಿವೆ.

೩. ಇವ್ಯಗಳಲ್ಲಿ ಗುರು ಮಾತ್ರಗಳಿಗೆ ಎರಡು ಲಘು ಮಾತ್ರಗಳಿಂದ ಗೊನೆ ಮಾಡಬೇಕು. ಇದು ಧಂಡಸ್ವಿನ ನಿಬಂಧನೆ.

೪. ಪದ್ಯದಿಯಲ್ಲಿ ಅರ್ಥ ಮುಚ್ಚಿ ಆದಿಯಲ್ಲಿ ಸ್ವರಾಶ್ವರ ಇರಬೇಕೆಂದೂ,

೫. ಮಧ್ಯ ಭಾಗದಲ್ಲಿ ಸ್ವರಾಶ್ವರ ಇರಬೋದಂದೂ ನಿಬಂಧನೆ ಇರುತ್ತದೆ.

2. ಶ್ರೀಷ್ಟಿ ನಿಬಂಧನೆಗಳಲ್ಲಿ ವ್ಯಾತ್ಯಾಸಬಾರದಂತ,  
ಧಾರಾಯಿರು ಪ್ರತಿ ಪದ್ಯವನ್ನು ಸರಿಯಾಗಿ ರಚಿಸಿರುತ್ತಾರೆಂದು ಕರೆಗೊ  
ಣಿಸ್ತುದೂ ಪ್ರತಿಹಾದಿರುತ್ತಾರೆ.

4. ಪದ ವ್ಯಾಸ ಮಾಡಿ ಒದಿದರೆ, ಅವರಿಗೆ ಆದು ದೂಜಣವೇ  
ಹೋತ್ತು, ಈ ಧಂಡೆಂಬದ್ವಾರಾಗಿಯ್ದು, ಮೋಷ ರಹಿತವಾಗಿದೆ - ಎಂದು  
ತಾತ್ಪರ್ಯ. || ६ ||

## ಪದ್ - ೧೦

ಮೂಲ :-

ಅಕ್ರೂಹಾಗಿಮಭಾವ ಇದರ ಪ ।  
ರಿಕ್ರಮವು ಬಲ್ಲವರಿಗಾಗಂ ।  
ಧಾಕ್ತರಿಗಳ ಮರ್ಗರಿಗೆ ಮೈ ಮರ್ಮಿಂದ ಚಮಕ್ತಿಯ ॥  
ಮಿಶ್ರರಿಗೆ ಮರ್ಮಾದಿ ದಿಂಡರ ।  
ಕ್ಷತ್ರದಲಿ ಶಾಯದಿಕ್ವರಿದರೋಳು ।  
ಪಕ್ಕುತ್ತಿಗಳು ತಕ್ಕುಪುರೇ ನಿಜಭಕ್ತಿಯುಳ್ಳವರಿಗೆ ॥ ೧೦ ॥

ಆದರ್ಥಕಾರಿ :-

ಶ್ರೀವಿಧಜೀವರಿಗೆ ಪ್ರಸಕ್ತಗ್ರಂಥಾವಳೋಕನದಿಂದ ಆಗುವ ಸುಖ,  
ದುಃখ, ಮಿಶ್ರ - ಘಲಗಳನ್ನು ತಿಳಿಸುತ್ತಾರೆ.. ॥ ೧೦ ॥

ಪ್ರತಿಖಂಡಾಧಿ :

ಅಕ್ರೂಹಾಗಿ = ಕಿವಿಯಿಂದ ಕೇಳಿದಿರುವ ವಿಶೇಷ ಪ್ರಯೋಗಣನ್ನು  
ಭಾವ = ಮನಸ್ಸಿಗೆ ನಾಯಿವ ಇನ್ನೂ ಅಪರೂಪವಾದ ವಿಷಯಗಳು -  
ಪ್ರಸಕ್ತ ಗ್ರಂಥದಲ್ಲಿ ಉತ್ತರಾಗಿವೆ. ಇದರ ಪರಿಕ್ರಮವು = ಈ ವಿಷಯವನ್ನು  
ಬಲ್ಲ ನಿರ್ಮಿತ್ವರದಾದವರು ಪರಿಶ್ರಮವಟ್ಟಿ, ಬಲ್ಲವರಿಗೆ = ಗ್ರಂಥಸ್ಥವಾದ  
ವಿಷಯಗಳು ತಿಳಿದವರಿಗೆ, ಆಸಂಧಾಕ್ತರಿಗಳು ಮರ್ಗರಿಗೆ = ಆನಂದ  
ಭಾಷ್ಯಗಳು ನೇತ್ರಗಳಿಂದ ಧಾರೆಯಾಗಿ ಸುಂಗಿ, ಮೈಮರ್ಮಿಂದ =  
ದೇಹಸ್ಯತ್ತಿರಹಿತರಾಗಿ, ಚಮಕ್ತಿಯ = ಉಂಟುಮಾಡುವ ಚಮತ್ವಾರ  
ವಿಶೇಷಗಳು ಇವೆ. ಮಿಶ್ರರಿಗೆ ಮರ್ಮಾದಿ = ನಿತ್ಯ ಸಂಖಾರಿಗಳಿಗೆ (ಮಿಶ್ರ  
ಚೇವಂಗಿ), ಅಂತಹ ಆನಂದವನ್ನು ನೀಡುವೆ, ಮರ್ಮಾಕುತ್ತದೆ, (ಅಧಿ  
ಆನಂದ, ಅಧಿ ಮರ್ಮ). ದಿಂಡರ = ದೃಕ್ತಿರಿಗೆ (ತಮೋಯೋಗ್ಯಜೀವರಿಗೆ),  
ಕ್ಷತ್ರದಲಿ = ಆಯುಧ ವಿಶೇಷವಾದ ಕ್ಷತ್ರದಿಂದ, ಶಾಯದ = ಶರೀರವನ್ನು

ಸುಹರಿಸಿಹೊಂಡವರಿಗೆ, ಇವು = ಎಂತಹ ದುಖವುಂಟಾಗುತ್ತದೆಯೇ ಅಂತಹ ದುಖವುಂಟಾಗುವುದು. ಇದರಿಂದ = ಈ ಹರಿಕಾಮೃತಾಃ ವೆಂಬ ಕ್ಯಾಪಿರತ್ವದಲ್ಲಿ, ಉತ್ಸಹಿತಾಗಳು = ವೇದಶ್ಲಾತುಗಳಿಗೆ ಅನುಷಾರಿಯಾ ಮಾತುಗಳು ಇವೆ. ಶತ್ರುಪುರುಷ = ತತ್ತುಲಗಳು ಎಂದೆಂದಿಗೂ ತಪ್ಯಾದಾನ ನಿಜಭಕ್ತಿಯುರ್ವವರಿಗೆ = ಶ್ರೀಕರಣ ಶುದ್ಧಿಯುತವಾದ ಭಗವದ್ವರ್ಕಂಗೆ-ಇಂದ್ರಾಃ ಅತ್ಯಯ್ದ. || ೧೦ ||

### ವಾಚಾನಿಗಳು

#### ೧. ಶ್ರೀ ಸಂತಸರಾ ಉರ್ವಿಯಾರ ವಾಚಾನಿ

ಶ್ರೀವಿಘಜೇವು ಇದರನ್ನು ಆವರ್ತೋಕನಿ ಪೂದಿದರೂ, ಆವರಣ ಆಗತ್ಯ ಸುಹ, ದುಖ ಮಿಶ್ರಗಳ ಹೇಳಾತರೆ.

ತಿಂಬಿಂದ ಕೇಳಿದೆ ಇರುವ ವಿಶೇಷಪ್ರಮೇಯಗಳು, ಇನ್ನ ಆಖರಿಂದಾದ ಅರ್ಥಗಳು, ಈ ಹರಿಕಾಮೃತಾರದಲ್ಲಿ ರಚಿಸಲ್ಪಟ್ಟ ಇವರನ್ನು ತೆಂದ ನಿರ್ಮತ್ವರೂಪ, ಗುರುಮುಖದಿಂದ ಉಪದಿಷ್ಟತವಾ ಪಾಠ್ಯಮ ಹೊಂದಿ, ಇದರಲ್ಲಿ ವಿದ್ಯಾಮೂನವಾದ ಸೂರಭಕ್ತಿಪೂರ್ವಕವು ತಿಂಬಿವರಿಗೆ, ನೇತ್ರೋಽಲ್ಲಿ ಆನಂದಭಾಷ್ಯಗಳು ಧಾರಿಯಾಗಿ ಸುಂದರೀಕರಿ ಪ್ರಕಾರಿತವಾಗಿ ಮಾಡತಕ್ಕ ಚಮತ್ವಾರವಿಶೇಷಗಳು ಈ ನಿತ್ಯಸಂಖಂಗರಿಗೆ ಆಂಥಾ ಆನಂದವನ್ನು ಕೊಡದೇನೆ, ಅರ್ಥಭಾ ಮರಿಮಾಡಿ, ಅರ್ಥಭಾಗ ಆನಂದಕೊಡೇದಾಗತದೆ, ದೃತ್ಯಾಗಿ ಸಂತೋಷ ಶುದ್ಧಿಮಾಡಿ ಕೊಡದೇನೆ, ಆಯುಧವಿಶೇಷವಾದ ಶಸ್ತರಿಂದ ಶರೀರ ಸುಹರಿಸಿಹೊಂಡ ಪುರುಷರಿಗೆ ಎಂಥ ದುಖ ಇರತದ್ದೇ, ಆಂಥ ದುಖವಾಗತದೆ. ಈ ಹರಿಕಾಮೃತಾರದೊಳು ಸತ್ಯಾಂದ್ರಾಂತಿ ಅನುಸರಿಸಿದ, ವೇದಶ್ಲಾತುಗಳಿಗೆ ಅನುಸರಿಸಿದ ಮಾತುಗಳು ದಾವುವಿನ್ನು ಇವು ಅನುಷ್ಠಾನಕ್ಕಿ ತಂದರೆ, ತತ್ತುಲಗಳು ತಪ್ಯಾಲಾರವು-ಎಂತ ಅತ್ಯಯ್ದ ದಾರಿಗೆ-ಎಂದರೆ, ಶ್ರೀಕರಣಶುದ್ಧಿಪೂರ್ವಕಭಕ್ತಿಯುಳ್ಳ ಅಧಿಕಾರಿಗಳು

ಹೊತ್ತು, ಅನ್ಯಂಗೆ ಭಲದಾಯಕವಾಗಿರಿ - ಎಂತ ತತ್ವಯೇ.  
॥ ೧೦ ॥

### ೨. ಭಾಷಣತಾತ್ಕಾರಿ :-

ಈ ಗ್ರಂಥವು, ವಾದಿರಾಜ, ವ್ಯಾಸರಾಯಾನ್ವಯಿಗಳು-ಪ್ರೀರ್  
ಮಹಾನುಭಾವರಿಂದ ಸ್ವಷ್ಟಿಗಳ್ಲಿ ಪಡೆದು, ಅಪ್ಯಂತಯಂದಲೂ  
ಅಪರೋಕ್ಷದಿಂದಲೂ, ಧಾರಾಯ್ದರ ಮುಖದಿಂದ ಹೊರಬ  
ಕವ್ಯವಾದುದರಿಂದ, ಎಂದಿಗೂ ಕಿವಿಯಂದ ಕೇಳಿದಿರುವ ಅಪ್ಯಾವಾದ  
ತಾತ್ಕಾರ್ಥಿಗಳಿಂದೆಂದೂಳಿಯವುದು. ಜ್ಞಾನಿಗಳು ಕೀರಿಸ್ತು ಪರಿಸುವಾಗ,  
ಅನಂದದಿಂದ ಕಂಬನಿಗಳನ್ನು ಸುರಿಸುತ್ತಾ, ತಮ್ಮ ಕೃತಿಯನ್ನು ಅವರಿಯಿದೆ,  
ಮೈಮರೆತು ಸುಖಪಡುವ ಚಮತ್ವತೀಯ ಇದರಲ್ಲಿಯವುದು. ಆದರೆ,  
ಇಂತಹ ಅನಂದವು ಗುರುಮುಖದಿಂದ ಚೆನ್ನಾಗಿ ಅಭ್ಯಾಸ ಮಾಡಿದ ದೃಢ  
ಭೃತ್ಯರಿಗಲ್ಲದೇ ಸಾಧಾರಣಾದ ಮಧ್ಯಮಾಧಿಕಾರಿಗಳಿಗೆ ಈ ಚಮತ್ವಾರ್ಥಗಳು  
ಗೋಚರವಾಗದಂತೆ ದೇವತೆಗಳು ಸರದಾ ಈ ಚಮತ್ವಾರ್ಥವಾದ  
ಅರ್ಥಗಳನ್ನು ಮರೆಮಾಡಿ ಕಾಯುತ್ತಿರುವರು. ಎಕೆಂದರೆ, ಗುರುಮುಖ  
ದಿಂದ ಉಪದೇಶವಿಲ್ಲದ ಸಾಮಾನ್ಯಂಗೆ ಅಂತಹ ಅನಂದವು ಆಗಿಬಾರ  
ದೆಂಟುದೇ ಆವರ ಅಭಿಪ್ರಾಯವು. ಆದ್ದರಿಂದ, ಗುರು ಪರಂಪರೆಯಾಗಿ  
ಉಪದಿಪ್ಪಣಿ, ಹರಿಗುರುಭಕ್ತಿಯಕ್ತರಾದ ಮಹತ್ವಂಗೆ ಇದರಲ್ಲಿಯವ  
ಮಹತ್ವವು ಗೋಚರಿಸದೇ ಇರುವುದೇ? ಸಾಧಾರಣ ಜನರು ಇದರ  
ಮಹಮೆಯನ್ನು ಚೆನ್ನಾಗಿ ತಿಳಿಯಿದ್ದರೂ, ಜ್ಞಾನಿಗಳು ಅರಿಯದೇ  
ಇರಲಾರಲೆಂಬ ಭಾವ. ॥ ೧೦ ॥

### ೩. ಭಾಷಣದರ್ಶನ :-

ತಾತ್ಕಾನುಭವದಿಂದಲೂ, ಅಪರೋಕ್ಷನಂತರ ಆದ ಅನುಭವ  
ದಿಂದಲೂ, ಸಹ ರಚನಾಮಾಡಿದಂಥ ಈ ಗ್ರಂಥವಿರುವದರಿಂದ  
ಅಶ್ವತಾಗಮವೆಂದು ಹೇಳುತ್ತಾರೆ । ಅಶ್ವತಾಗಮ । ಅಷ್ಟು-ನಿರಂತರ  
ಎಂಬಥ್ಯ । ಅನಂದಾಶ್ವ-ಅನಂದ ಭಾವ. ॥ ೧೦ ॥

## ಶಿವಾಖಾತ್ಮಾನಾರ ಸಂಗ್ರಹ

ಉ. ಎಂದರೆ ಕೀರ್ತಿಲ್ಪಾನುಪರ್ಯಂದರಭಾ. ನಿಷೇಧಾರ್ಥದಲ್ಲಿ ಅಬ್ಜುತ್  
ಎಂದರೆ, ಕೀರ್ತಿದೇ ಇರುವ ವಿವರಗಳು. ಅಂದರೆ, ಅಪರಾಪ ವಾ  
ತಾತ್ಮಿಕಪ್ರಮೇಯವಿಶೇಷಾಂದರಭಾ. ಆಗಮ-ಎಂದರೆ ವೇದಗಳ.  
ವೇದಾರ್ಥಗಳ ಹೃದಯಭಾವವನೆಂದರಭಾ.

ಶ್ರೀಮಂಜಿನ್ನಾಭಾಸವಯೇರು ಅಪರೋಕ್ಷೀಕೃತ ತೀಕ್ಷ್ಣ  
ಸರ್ವಸಚ್ಚಿದ ಪ್ರೇರಿತರು. ಮೇರಾಗಿ, ಶ್ರೀ ಪುರಂದರಾಸರು, ಶ್ರೀ  
ವ್ಯಾಸರೂಪ, ಶ್ರೀಮದ್ಭಾದ್ರಿರಾಜಾಖ್ಯಾಮಿಗಳು - ಇತ್ಯಾದಿ ಜ್ಞಾನ ಶೈಘ್ರಂಧ  
ಅದೇಶಸಲ್ಪತ್ತಿ, ಅವರ ಪರಮಾನುಗ್ರಹದಿಂದ ವಾದಿದಾಃ  
ಪೀಠಕ್ಷೋಪ್ತಪ್ತ, ಈ ಗ್ರಂಥರತ್ನಪನ್ಮು ರಚಿಸಿರುವರು. ಈ ಕರಣದಿಂದ  
ನಾವು ಕೀರ್ತಿಯವ ಅನೇಕ ಅಘ್ಯಾವಂತಾದ ಶೈಘ್ರವಿವರಿಗಳಿಂದ ಈ  
ಗ್ರಂಥವು ಯುಕ್ತವಾಗಿದೆ. .

ಉ. ಪರಿಶ್ರಮ-ಎಂದರೆ, ಚೈನ್ಯಾಂಶಮಾಪಣವುದು ಎಂದರಭಾ. ಅಂದೇ  
ಗ್ರಂಥದೇಶ ದ್ವಾರಾ, ತತ್ವಾಧಾರಗಳನ್ನು ಆಂತು, ಅವುಗಳನ್ನು ಸಾ  
ಮಾನಿಸಿದಿಗಳಿಂದ ಧ್ಯಾನಮಾಡುತ್ತಾ, ತದನುಕಾರವಾಗಿ ಉಂಟಾಗು  
ವಿಷಯತ್ವ ಇರುವ ಪರಮಭಗವದ್ವರ್ತಿಗೆ ಈ ಗ್ರಂಥದ ಪರಿಶ್ರಮ  
ಗೊಳಿಸುವುದು. ಈ ಗ್ರಂಥದ ಶಬ್ದಾ-ಪರ್ಣಾ-ಮನನಾದಿಗಳಿಂದ ಆವಿ  
ಹೃದಯಭಕ್ತಿಭಾವವು ಉಕ್ಕೇರಿ, ನೇತ್ರಗಳಲ್ಲಿ ಆನಂದಾಕ್ಷುಗಳು ಸುಂದರ  
ಹಂತವುವು. ಮೈಸ್ಕಾರಣೆ ಹಾರಿ, ವಿವರಗಳಲ್ಲಿ ವಿಕಾಸಿತತೆಯಿಂದ ತರ್ದಿನ  
ರಾಣಿವರು. ಗ್ರಂಥದ ತಾತ್ಮಿಕ, ಸಾಹಿತ್ಯಾಭಿವೃತ್ವವನ್ನು ಅನುಭವಿಸುವುದು  
ಅವರು ಕರಾರಿಸಿಕ್ಕು ಮತ್ತು ತಾತ್ಮಿಕ ತಪಸ್ಯಾಗಳು.

ಉ. ಮಿಶ್ರಣಿ - ಎಂದರೆ ಧಿರ್ಪಭಕ್ತಿ, ಮಿಶ್ರಜ್ಞಾನವ್ಯಾಪ್ತಿ ಸ್ಥಿ  
ಸಂಸಾರಿಗಳಾದ, ರಘೋರ್ಗಂಡೇವರು ಆವಂಗಿ ಈ ಗ್ರಂಥವು ಸ್ಥಿ  
ಅನಂದವನ್ನುನೀಡಿ, ಉಂದುದನ್ನು ಮರೀಮಾಡುವುದು. ಧಿರ್ಪಜ್ಞಾನಯುಕ್ತಿ

೭. ದಿತಿಜರ = ಎಂದರೆ, ತಮೋಯೋಗ್ಯಾಜೀವಂಗೆ ಯಾವ ರೀತಿ ಪರಿಣಾಮವನ್ನು ಉಂಟುಮಾಡುತ್ತದೆ-ಎಂದರೆ, ತಮ್ಮ ಶರೀರವನ್ನು ಆಯುಧದಿಂದ ಪ್ರತಿಕರಿಸಿಕೊಂಡರೆ, ಯಾವ ರೀತಿ ದುಃಖವುಂಟಾಗು ವುದೇ, ಆದೇ ರೀತಿಯಲ್ಲಿ ಮಹಾ ದುಃಖವುಂಟಾಗುತ್ತದೆ.

೮. ಭಾಗವದ್ಗೃಹರೇ ನಿಜವಾದ ಅಧಿಕಾರಿಗಳು. (ನಿಜ ಭಕ್ತಿಯುಳ್ಳವರಿಗೆ) ವೇದ ಶ್ಲೋಕಗಳಿಗೆ ಅನುಷ್ಠಾನವಾದ ಗ್ರಂಥಸ್ವರೂಪಯಾಗಳು, ತತ್ವಂಬಂಧ ವಾದ ಫಲಗಳು ಆವರಿಗೆ ಎಂದೆಂದಿಗೂ ತಪ್ಪುವುದಿಲ್ಲ. || ೧೦ ||

## ಪಠ್ಯ - ೧೧

ಪಠ್ಯ :-

ಎಲ್ಲ ವಿಜಯ ಮಂಭು ಗೋಧನ !  
 ಅಭ್ಯಾಸಕ್ಕೆ ಮಂಭು ಮಂಬಣಿಯ !  
 ಕ್ಷಮೆ ಕ್ಷಮೆ ಮಂಭು ಮಂಬಣ ಮಂಭುರಂದೆನಕ ||  
 ಅಭ್ಯಾಸಗಳಿಗೆ ಮಂಭು ಶ್ರಮದೆನ !  
 ಅಭ್ಯಾಸಾದ ಮಂಭುರಕ್ತಿಯ !  
 ಮಂಭುರಣ ನಿಂತ್ತಾಂಥನ ಮಂಭುರಣಿಯ || ೧೧ ||

ಅಧಿಕಾರಿ :-

ಈ ಪಠಾತ್ಮವ್ಯವಹನ್ನು ಭಕ್ತಿಪೂರಣರವಾಗಿ ಉಚ್ಯಾರಿಸುವವೇ  
 ಅಭ್ಯರ್ಥನು ಮೇಚ್ಯಾವನು. ಇದರಲ್ಲಿ ಏನೂ ಅಶ್ವಯುಂವಿಲ್ಲ - ಇದೇ  
 ತಿಳಿಸುತ್ತಾರೆ. || ೧೧ ||

ಕೃಷ್ಣಾಧರ :-

ಎಲ್ಲ = ನಿಶ್ಚಯವಾಗಿ, ನಿಜಜನ = ಭಗವದ್ಗೀತಾದ ಜನರು, (ಈ-  
 ಭಕ್ತಿ ಉಳ್ಳವರು), ಮಂಭು = ಈ ಕ್ವಾವನ್ನು ಮೇಚ್ಯಾವವರಾಗಲಿ. ಗೋಧನ  
 = ಪೇರಕ್ಕೆ ಆನುಷಾರಣೆಯಾದ (ಗೋ) ಕ್ಷಮಾನಾಖ್ಯವೆಂಬ ಧನದ ದೂರ  
 ಅಭು = ನಿದೇಶವಾದ, ಭಾಗ್ಯ = ಸೌಭಾಗ್ಯ ಸಂಪತ್ತು ಉಂಟಾಗಿ  
 ಮಂಭು = ದಿನದಿನಕ್ಕೆ ಅಭಿವೃದ್ಧಿಯಾಗುತ್ತಿರಲಿ, ಕ್ಷಮೆಯು =  
 ಶ್ರೀಯರೂಪವಾದ ಭಕ್ತಿತೀರ್ಥ, ಕ್ಷಮೆ = ಹೆಚ್ಚಿತ್ತಿರಲಿ, ಕ್ಷಮೆನು = ಈ  
 ಗ್ರಂಥಕ್ಕೆ ವಿಷಯಗಳನ್ನು ಶ್ರವಣ ಮಾಡುವವನು, ಮಂಭು = ಮೇಚ್ಯಾ  
 ಮಂಬಣ = ಕೇವಲ ವಿಷಯಸ್ತುಗಳಿಂದ ದೂಡಿತವಾದ ಮನಸ್ಸು  
 ಮಂಭುರಂದೆನಕ = ಮರೆಯಾಗಲಿ - ಉದ್ದೇಶ ಉಚ್ಯಾರಿಸುತ್ತಿ  
 ಉಂಟುಮಾಡಿಗಳಿ = ಉತ್ಸಾಹಮಾಡಿ ಕ್ಷಮಾನಸಂಪಾದನೆ ಮಾಡಬೇಕೆಂಬ ರೀ-

ಅವುಗಳೇ ಈತ್ಯ ಸ್ವಾತಂತ್ರ್ಯ ಅನುಭಾವ - ಅವುಗಳ ಸಾಮಾಜಿಕ ಅಧಿಕಾರ, ಈ ಅವುಗಳಾಗಿ - ಈ ಅಧಿಕಾರ ಪ್ರಾಣಾರ್ಥಿಕ ಅಧಿಕಾರ ಅವುಗಳು = ಕ್ರಾಂತಿಕಾರ್ಯದಲ್ಲಿ ವಿಶಿಷ್ಟ ಅಧಿಕಾರ, ಅವುಗಳಾಗಿ = ಕ್ರಾಂತಿಕಾರ್ಯದಲ್ಲಿ ಅಧಿಕಾರಿಯಾಗಿ ಅವುಗಳು ಅಧಿಕಾರಿಯಾಗಿ ಅಧಿಕಾರಿ ಅವುಗಳು, ಮುಖ್ಯಾತ್ಮಕ - ಅವು ಹಂತೀಗ ಮುಖ್ಯಾತ್ಮಕ, ಅವುಗಳು - ಏರಿಯಲ್ಲಿ ವಿಶಿಷ್ಟಾರ್ಥಿ ಅಂತಿಕಾರ್ಯ ಮುಖ್ಯಾತ್ಮಕ ಅವುಗಳು. || ೧೦ ||

### ಬ್ರಹ್ಮಾಂಡ

೨. ಸಂಕ್ಷಿಪ್ತ ವರ್ಣನೆ ಬ್ರಹ್ಮಾಂಡ

ಈ ಅತ್ಯ ಪ್ರಕೃತಿಕಾರ ಬ್ರಹ್ಮಾಂಡಂಗಿ, ಈ ಮುಖ್ಯಾತ್ಮಕ ಅಶ್ವರ್ಹವಲ್ಲ - ಎಂತ ಕೇಳಬಾರ.

ನಿಶ್ಚಯವಾಗಿ ನಿಜವಾದ ಭಾವದೊಭ್ರಾತದ ಅಗರ, ಈ ಅಧಿಕಾರ ಮಂಧ್ಯಾತ್ಮಕವಾಗಿ, ಮುಖ್ಯಾತ್ಮಕವಾಗಿ ಮಾರ್ಪಾರಂಗಿ ತಿಂಡಿ, ಅಂದಿನ ವಾದ ಇಂದ್ರಾಂಶುಧನ, ಸ್ವಾಧ್ಯಾತ್ಮಕ ನಿರ್ದೇಶಾರ್ಥಿಗಾಗಿ ರಣಧ್ಯಾತ್ಮಕ ಸೋಧಾಗ್ರಾಹಿ ದಿನೇ ದಿನೇ ಹೆಚ್ಚಿಲಿ: ಮನೋರಂಧ್ಯಾತ್ಮಕ, ತಿಂಡಿರಂಧ್ಯಾತ್ಮಕ ಅಂತಿಕಾರ್ಯವು ಹೆಚ್ಚಿಲಿ; ಅಜ್ಞಾನಿಯಾದಕಾಲಕ್ಕಾಗಿ ಶಿಂಕಾಗಾಗಿ ಮುಕ್ತಾಂತಿಕಾರ ಮುಖ್ಯಾತ್ಮಕ ಅಧಿಕಾರ ಸಂಕ್ಷಿಪ್ತ ಮಾರ್ಪಾರಂಬಿ ಇಂದ್ರಾಂಶುಧನವಾಗಿ, ರಿಷಯಾಸ್ತರ್ವಾದಿಂದ ಮುಕ್ತಾಂತಿಕಾರ ಮನಸ್ಸು ವಿಷಯಾಸಕ್ತವಾಗಿದೆ, ಮುಖ್ಯಾತ್ಮಕ - ಎಂತ ಅನ್ಯತ ಬ್ರಹ್ಮಾಂಡ ಹೆಚ್ಚಿದಂಥ ಸೂಕ್ತನವಾದಂಥ ಈ ಅವುಗಳ ಭಾಗವತಪ್ರಕಾರಿಗಳು ಉಂಟಾಗಿ ಅಂಥಾವರಿಸ್ತ ಭಕ್ತವಂದು ಮುಖ್ಯಾತ್ಮಕ ದಿನು ಅಶ್ವಯಾರ್ಥಿ ಅಧಿಕಾರ ಮಂಧ್ಯಾತ್ಮಕವಾಗಿ ಅವುಗಳಾಗಿ, ಪ್ರಾಣಾರ್ಥಿಕರಾಗಿ ಪ್ರಾಣಾರ್ಥಿಕ ಅಧಿಕಾರ ಅಂಥಾವರಿಸ್ತ ಭಕ್ತವಂದು ಮುಖ್ಯಾತ್ಮಕ ದಿನು ಅಶ್ವಯಾರ್ಥಿ ಅಧಿಕಾರ ಮಂಧ್ಯಾತ್ಮಕವಾಗಿ ಅವುಗಳಾಗಿ. || ೧೧ ||

೩. ಭಾವಾರ್ಥಾತ್ಮಕ-

ವಿಜವಾದ ಸ್ವರ್ತಿಯ ಜವಾಬ್ದಿ ಕಹ್ಯಾಲಿ ಶರೀರಾಂತರಿಯ ಚಕ್ರಾರ್ಥ,

ಅದರಿಂದುಂಟಾದ ಮೊಡ್ಡಪ್ರಯಿನ್ನು ಕಾಶ್ಚತವೆಂದು ನಂಬಿ, ಆಗ್ನೇ  
ಪರ್ಯತ್ತಿರುವದನ್ನು ಸೋದಿ, ಕೆಲವರು ಅದರಂತೆ ತಾವೂ ಇರಬೇಕೆಂಬ  
ಆಶೆ ಪಕುವರು. ಅದರೆ, ಅದರ ನಿಷಾಂಕವನ್ನು ಚೆನ್ನಾಗಿ ಕೇಳಿ ತಿಳಿ  
ಆ ಸುಖವು ಆನಿತ್ಯವೆಂತಲೂ, ದುಃಹಮಿಶ್ರವೆಂತಲೂ ನಿಶ್ಚಯಾಖಾನ ಎಂಬ  
ಇದರ ಆಖೇಯೆಯು ಕೇವಲ ಆಖಾನ ಮೂಲಕವೆಂದು ತಿಳಿಸಿ,  
ಆಖಾನವು ಪರಿಹಾರಣಾಗಳೇಕೆಂಬ ಉತ್ಸಾಹವು ಯಾರಿಗೆ ಮುಖ್ಯವಾಗಿ  
ಆವರಣಾಗಿ ಆತೆ ನವೀನವಾದ ಈ ದಿವ್ಯಶಾಷ್ಟಾಧಿಗಳಿಂದೊಡಗಿಸಿ  
ಗ್ರಹಿತವನ್ನು ದಾಖಾಯಿಸಿ ರಚಿಸಿರುವರು. ಇದನ್ನು ಅದರಜಾ  
ಗುರುಮುಖದಿಂದ ಶ್ರವಣ ಮಾಡಿ ಪರಿಸರ ಮಾಡುವವರಿಗೆ, ಶ್ರೀವತ್ಸರ್ವಾ  
ಗುರುತ್ವಾತ್ಮಕ ಶ್ರೀಹರಿಯ ಮೆಭ್ಯುವರೇನಾಶ್ಚಯಿ? ಮೆಚ್ಚೇ ಮೆಚ್ಚುವಾಗಿ  
ತಾತ್ಯಯಂ. || ೧೧ ||

೨. ಭಾವಾರ್ಥಿಗಳಾಗಿ:-

ವಿಷ್ಣು ನಿಷ್ಟು ನಿರ್ಮಲಮನಸಾಗಿ ಮುಕ್ತಿಯೋಗ್ಯರಾದಂಥ ಶ್ರುತಿ:  
ಒಂ ನೆಂಬು ಮೆಚ್ಚು ನೆಲೆಗೊಂಡು ಸ್ಥಿರವಾಗಿ ಅಂತಃಭಾಗ್ಯದ ಅಖಂಡ ಭಾಗಿ;  
ವಿಷ್ಣು ವೇಷಿಂದಯು ಹೆಚ್ಚಿದ ಇರುವಿಕೆ ಹೊಂದಿ, ಕಿಷ್ಟ-ಕೀಳಮನ ಭಂಡ  
ತೀರ್ಥೋ ಮನಸೀಂದ ಮೆಚ್ಚುಮಲವರ ತಿರುಗಿ ರಿಧ್ಯವರಿಗೆ ಮುಕ್ತುಲೆಂದೇವಾಗಿ  
ಖಾನ ಮುಕ್ತುಲಿ ಎನುತ್ತಾ ಉಷ್ಣವಿಗಳಿಗೆ ದ್ವಿತೀಯಕ್ಕೂಲ್ಲಾಳ್ಳವರಿಗೆ ಪ್ರೋತ್ಸಾಹಿಸಿ  
ಆತೆ ನವೀನವಾದಂಥ ತತ್ತ್ವಗಳ ಎಚ್ಚರಿಗೆ ಜ್ಞಾಪಕ ಶ್ವಾಸ,  
ಸುಷ್ಯಾರಿತ್ವವನ್ನು ಈ ಪರಮಾತ್ಮನ ಮಹಾಚರಿತ್ವವನ್ನು ಉಚ್ವರಿಸ ಕೇಳಿ  
ಶ್ರೀವತ್ಸರಾಂಧನ-ಶ್ರೀವತ್ಸರ್ವೇ ಗುರುತು ಉಳ್ಳಂಥ ಶ್ರೀ  
ಮೆಚ್ಚುರೇನರಿದು-ಮೆಚ್ಚೋದೇನು ಆಶ್ಚರ್ಯಯ್ವ-ಎಂಬ ಭಾವ. || ೧೨ ||

### ಸರ್ವವ್ಯಾಪ್ಯಾನಸಾರಸಂಗ್ರಹ

ವಿಷ್ಣು - ಎಂದರೆ, ಖಂಡಿತವಾಗಿಯೂ ಸ್ವಚ್ಚ ಮನಸ್ಯರಾದವರೆ  
ಎಂದಫೂ. ನಿಡಜನ - ಎಂದರೆ, ಸ್ವತೀಯ ಜನರು, ಮುಕ್ತಿಯೇ

ಚೀತನರಾದ ಭಗವದ್ಭಕ್ತರು ಭಕ್ತಿಯನ್ನು ನಿಜಸ್ವರೂಪರಲ್ಲಿ ಉಳ್ಳವರು-ಎಂದರ್ಥ. ಮ್ಯಾ - ಈ ಕವ್ಯವನ್ನು ಖಂಡಿತ ಮೆಬ್ಬುವರು.

ಆಂದರೆ, ನಿಮ್ಮತ್ವಕರಾದ ನಿಜಭಕ್ತಿದಂತಹ ಸರ್ವಶಾಸ್ತರ್ಥಗಳಿಂದ ಘಾಟಕವಾದ ಈ ಮಹಾಕವ್ಯವನ್ನು ಖಂಡಿತ ಮೆಚ್ಚೇ ಮೆಬ್ಬುವರು-ಎಂತ ತಾತ್ತ್ವಯೇ.

1. ಗೋಧುಸ - ಗೋರ್ಬುವು ಬಹ್ಯಧರ್ಥಗಭರತ. ಗೋ-ಎಂದರೆ ಅಪೋರ್ಯವೇಯವಾಗಿರುವ ವೇದವಚನಗಳು. ಶಬ್ದಾಳ್ವಾಖ್ಯವಾದ ಸಂಪತ್ತಿ-ನಿಜವಾದ ಭಗವದ್ವರ್ತಿಗೆ.

2. ಅಧ್ಯಾತ್ಮಾರ್ಥ - ವೇದವಚನಗಳಿಂದ ಜನ್ಮವಾದ ಕ್ಷಾನವ್ಯಾತಾಸ್ತಜನ್ಮಕ್ಷಾನವ್ಯಾತಾಸ್ತ ಅದೇ ನಿರ್ದಿಷ್ಟವಾದ, ನಿರ್ದೇಶವಾದ (ಅಭ್ಯ) ಸಂಪತ್ತು.

3. ಮ್ಯಾ-ವಿನ ದಿನಕ್ಕೆ ಅಭಿವೃದ್ಧಿಯಾಗಲಿ - ಈ ಕವ್ಯದ ಶ್ರವಣ, ಮನನಾದಿಗಳಿಂದ ಶಾಸ್ತ್ರಜನ್ಮವಾದ ನಿಸ್ಸಂದೇಶವಾದ ಕ್ಷಾನವ್ಯಾಪ್ತಿಯಿ. ಅದರ ದ್ವಾರಾ, ಭಕ್ತಿ-ವ್ಯೇರಾಗ್ಯಾಗಳ ಪೂರ್ವಿತ. ದ್ವಾರಾ, ಭಗವದನುರ್ಗಕ ಪೂರ್ವಿ. ಇಂತಹ ಕ್ಷಾನಾಖ್ಯಸಂಪತ್ತು ದಿನೇದಿನೇ ಅಭಿವೃದ್ಧಿ ಹೊಂದಿರುವುದು. ಇದೇ ಘಳ.

4. ಇದರಿಂದ, ತ್ರೈಕರಿಯಲ್ಲಿ ಪ್ರೇಮಶ್ರಮಕರ್ಮವಾದ| ಭಕ್ತ್ಯಾತ್ಮಿಕಯವ್ಯಾತಿ ದಿನೇ ದಿನೇ ಅಭಿವೃದ್ಧಿಯಾಗುವುದು. ಕ್ಷಾನದಿಂದ ಭಕ್ತಿ.

5. ಮುಂಂಡುಸ-ಎಂದರೆ, ಆನಿತ್ಯವಾದ ಹಾಗೂ ದುಃಖ ಪ್ರದವಾದ ವಿಷಯಾಸಕ್ತಿಯಿಂದ ಮಲನವಾದ ಮನಸ್ಸು ಎಂದರ್ಥ. ಮನಸ್ಸಿನ ಈ ಮಾಲಿನ್ಯವನ್ನು ಈ ಗ್ರಂಥಸ್ಥಾತ್ಮಕಪ್ರಮೇಯ ವಿಷಯಗಳು ಪರಿಕರಿಸುವವ್ಯ.

6. ಉಂಟ್ವಿಗಳಿಗೆ - ಭಗವದನುರ್ಗಕ ಪೂರ್ವಿಗೆ ಕಾರಣವಾದ, ಉಂಟ್ವಿಗೆ ಮಂಬ್ಯದ ಕ್ಷಾನ ಸಂಹಾದನೆ ಮಾತರಿಸೇಂಬ ಉತ್ಪಾದಕೇಂದ್ರೀಯಾಳ್ಬಾವರು - ಎಂದರ್ಥ. ಅಂತಹ ಉಂಟ್ವಿಗಳಿಗೆ ಪರಮಾತ್ಮನಾದ ತ್ರೈಪರಮಾತ್ಮನ

ಚರිತ්‍ಯ ಹೇಳ ಹೇಳದಾಗಿ ತೋರುವುದು. ಅವರ ಮನಸ್ಸನ್ನ  
ಅನಂದದಿಂದ ಆರಾಫುವುದು.

ಆ. ಇಂತಹ ಸಚ್ಚರ್ಚೆಯನ್ನು ಪರಣ ಮಾಡಿದ್ದೇ ಆದರ,  
ಸಂಪತ್ತನ್ನಲಾಂಭಿಸಬಾದ ಸಿರಮಣನು ಖಂಡಿತವಾಗಿ ಮೆಚ್ಚುವನು. ಇದು  
ನಿಸ್ಸಂದೇಹವೆಂದು ಭಾಲಕ್ತುತ್ತಿ ಕರಣ ಉದ್ದೇಷಿಸಿರುತ್ತಾರೆ. || ೧೧ ||



## ಪದ್ - ೧೨

**ಪ್ರಾರಂಭ :-**

ಈಧುಸಭೆಯಾಳು ಮರಿಯ ತತ್ವಮಿ ।  
 ಪೋಡಪೃಷ್ಟಿಯ ಗರಿಯ ಕಾಮ ।  
 ಕ್ರೋಧ ಬೀಜವ ಕುರಿಯ ಶಳಕರೆ ಬರಿಯ ಕರಕರಿಯ ॥  
 ಹಾದಿಗಳ ಪಲ್ಲವಿಯ ಪರಮಾದಿ ।  
 ಸೋದಿಗಳ ಮೃ ಮರಿಯಲೋಮಗ ।  
 ಹಾದಿ ಕೋರಿದ ಕೀರಿಯ ಬಹುಭಾಷಾರಿಯ ಮೌಷಾರಿಯ ॥ ೧೨ ॥

**ಅಧಿಕಾರಿ : -**

ಪ್ರಸ್ತು ಗ್ರಂಥಸ್ತ ವಿಷಯಗಳಿಗನುಷಾರವಾಗಿ, ಅನುಷ್ಠಾನ ಮಾಡುವ  
ವರನ್ನ ಪರಿಶುದ್ಧರಸ್ವಾಗಿ ಮಾಡುತ್ತದೆ-ಎಂದು ಹೇಳುತ್ತಾರೆ. ॥ ೧೨ ॥

**ಕ್ರಿಂತಿರೂಪ :**

ಈಧುಸಭೆಯಾಳು = ಭಗವದ್ಗೀತೆ ಸಮೂಹದಲ್ಲಿ, ಮರಿಯ = ಪ್ರಸ್ತು  
 ಗ್ರಂಥರತ್ನವು ವ್ಯಾಖ್ಯಾನದಿಂದ ಮರಿಯವುದು. ತತ್ವಮಿ ಪೋಡ =  
 ಸಮೀಕ್ಷೆನವಾದ ಭಗವದ್ವಿಷಯಗಳನ್ನು ಉಪದೇಶಿಸತಕ್ಕ, ವೃಧಿಗರಿಯ =  
 ತತ್ವಾಖ್ಯ ಮಳೆಯನ್ನು ಸುರಿಸುವುದು, ಕಾಮ ಕ್ರೋಧ ಬೀಜವ ಕುರಿಯ = ಕಾಮ  
 ಮತ್ತು ಕ್ರೋಧಗಳಿಂಬ ಬೀಜವು ಅಂತರವಾಗದಂತೆ ಕುರಿಯವುದು. ಶಳಕರೆ  
 = ದೃತ್ಯರ ಎದೆಯನ್ನು ಬರಿಯ = ಸೀಳುವುದು, ಕರಕರಿಯ ಹಾದಿಗಳ-  
 ಪಂಚಪೋಡ-ಆರತಮೃ ಜ್ಞಾನದಲ್ಲಿ ಸಂದೇಹ ಮನಸ್ಸಿನ ವರದವರ  
 (ನಿತ್ಯಸಂಖಾರಿಗಳ), ಪಲ್ಲವಿಯ = ವ್ಯಾತ್ಯಸ್ತವಾದ ಜ್ಞಾನವುಳ್ಳವರ ದಂತಗಳನ್ನು  
 ಮುರಿಯವುದು. ಪರಮಾದಿಗಳ = ಸರ್ವತಂತ್ರಸ್ತತಂತ್ರಾಧ  
 ಜಗದ್ವಿಲಕ್ಷ್ಯಾನಾದ ಶ್ರೀಪರಮಾತ್ಮನ ಗುರೋವಾಸನಾವಿಷಾದರಲ್ಲಿ ಆಸ್ತ  
 ಮನಸ್ಯಾದ ತತ್ವವಿಚಾರ ವಿನೋದಿಗಳ, ಮೃ ಮರಿಯಲೋಮಗ =

ಮೃಷ್ಟರೆ ಕಾರಿಸುವುದಕ್ಕಿಗಿ, (ಪರವಶರನ್ನಾಗಿ ಮಾಡುವಕಾರಣಕ್ಕಿಗಿ). ಮೃಷ್ಟರೆ ಕೋರಿದ = ಶ್ರೀಷ್ಟ ಜ್ಞಾನದ ಮಾರ್ಗವನ್ನು ತೋರಿಸಿಕೊಟ್ಟ, ಹಿರಿಯ = ದಾಸಶ್ರೇಷ್ಠರ ಶಿಕ್ಷಣದ ಶಿಕ್ಷಣದ ಮಾರ್ಗವನ್ನು ತೋರಿಸಿಕೊಟ್ಟ, ಬಹುಭಾಷಾರಿಯ = ಅತ್ಯಂತ ಒಳತುಯ್ಯಾದಿಂದ ಯುಕ್ತವಾದ, ಹೊಳವರಿಯ = ನೂತನ ರೀತಿಯಲ್ಲಿ ವಿರಚಿತವಾದ ಈ ಗ್ರಂಥರತ್ನದ ವೇಖವನ್ನು-ಎಂತ ತಾತ್ಪರ್ಯ. || ೧೨ ||

### ಘಾಣಾಸಗಳು

೧. ಶ್ರೀ ಸಂತತಿಗಳ ಉಳಿಯರ ಘಾಣಾಸ

ಅನಾಖ್ಯಾನ ಮಾಡತಕ್ಕವರನ್ನು ಪರಿಶುದ್ಧನ್ನಾಗಿ ಮಾಡತದ್ವಾರಾ ಹೇಳುತ್ತಾರೆ.

ಭಾಗವತ್ಪರ ಸಭೀಯಲ್ಲಿ ಈ ಕವ್ಯ ಮೇರಿಯತಕ್ಕದ್ವಾರಿದೆ. ಸಮೀಕ್ಷೆನಾವಾದ ಜ್ಞಾನಚೋಧನ ಮಾಡತಕ್ಕ ತತ್ವಾಖ್ಯಾ ಮಳೆಯನ್ನು ಕರಿಯ ತಕ್ಕದ್ದು. ಕಂಪೀಕ್ರಿಯಾಖ್ಯಾತೀಜವು ಅಂತಿರವಾಗಿದಂತೆ ಹುರಿಯತಕ್ಕದ್ದು. ಮನಸ್ಸಿನಲ್ಲಿ ಇರುವ ಮಿಥಾಜ್ಞಾನವನ್ನು ಮುರಿತಕ್ಕದ್ದು. ಪಂಚಭೇದ ಅಂಗೀರಿ, ಅರತಮ್ಯ ಅಂಗೀರಿಸದ ಜ್ಞಾನವ್ರಂಜಿ ನಿತ್ಯಸಂಖಾರಗಳ ವ್ಯಾತಿಕ್ರಿಯಾದ ಜ್ಞಾನಾಖ್ಯಾದಂತ ಗುರುತ್ವಾಸದಲ್ಲಿ ಸಂಭಾರ ಮಾಡತ ಇರುತ್ತ ಏನೋದಿಗಳು ದಾರೋ, ಅವರಿಗೆ ದೇಹಭಾವವನ್ನು ಮರಿ, ಆಪ್ಯಾಯಕ್ರಿಯೆಗಳಿಗಿರಿಗೆ ಶ್ರಿವಿಧಿಜಿರಂಗಿ ಶ್ರಿವಿಧಿತ್ವಕಾರವಾಗಿ ಆಗೋದಗೋಸ್ಯಾರವಾಗಿ ಶ್ರೇಷ್ಠವಾದ, ಅತ್ಯಂತ ಒಳತುಯ್ಯಾಯುಕ್ತವಾದ, ವಿಷಯಾಸಕ್ತವಾದ ಕಳ್ಳಿಜ್ಞಾನ ಹೋಗಿ ನೂತನವಾದ ವಿಷಯಪರಕ್ತವಾದ ಜ್ಞಾನಮಾರ್ಗವನ್ನು ಮಾರ್ಗದರ್ಶಿಯಾದ ಶ್ರೀಜಗನ್ನಾಫಾದಾಯಿಯ ತೋರಿಸಿದ್ದರೆಂದ ತಾತ್ಪರ್ಯ. || ೧೨ ||

೨. ಭಾಷ್ಯಕಾರಿ:-

ಈ ಗ್ರಂಥವು ಸಾಮಾನ್ಯವಲ್ಲ. ಸಂಜ್ಞನರ ಸಭೀಯಲ್ಲಿ ಇದನ್ನು ವಾದಕ್ಕಿಂತಿದ್ದೆ. ಮಿಕ್ಕ ಎಲ್ಲಾ ಗ್ರಂಥಗಳನ್ನು ತಿಳಗಿ ಮಾಡಿ, ಆಪ್ಯಾಂದೇ ಮೇಲಿರುವೆನೆಂದ

ಮರೆಯುತ್ತಿರುವುದು. ಆ ಸಭೆಯ ಮಧ್ಯದಲ್ಲಿ ಜ್ಞಾನಮೃತವನ್ನು ವರ್ಷಿಸಿ, ಜನರಿಗೆ ಬ್ರಹ್ಮನಂದವನ್ನು ತೊಡಿಸುವದು. ಈ ಕ್ಷೋಧವೆಂಬ ದೀಂಡವನ್ನು ಹುಂದು ಅವುಗಳ ಹುಟ್ಟಲದೇ ಮಾಡುವದು. ವಾಟಿಗಳಾದ ಭಗವದ್ವೈಷಿಗಳು ಇದನ್ನು ತೇಳುವಾಗಲೇ, ಭಯದಿಂದ ಎದೆಬ್ಬುವದು. ತರಲಿಂದ ಇದಕ್ಕೇ ಏರುಧ್ವಾಫರಗಳನ್ನು ಹೇಳಿ ಜಯಸಬೇಕೆಂಬ ವಾಟಿಗಳನ್ನು ನಿಯತರರನ್ನೂ ಮಾಡುವುದು. ಪರಮಾಲಾತ್ಮಾ ಹದಿಂದ ರ್ಮವಣ ಪರನ ಮಾಡುವ ಭಗವದ್ವೈ ದರಿಗೆ ದೇಹವನ್ನು ಪರವರಮಾಡುವುದು. ೩೦ತಹ ಗುಣಗಳಿಂದೇಂದ ಗೂಡಿದ ಗ್ರಂಥವನ್ನು ರಚಿಸಬೇಕೆಂಬ ಉದ್ದೇಶದಿಂದಲೇ ನಮ್ಮ ಹಿರಿಯಾದ ತ್ರೀಮಜ್ಞಗಳ್ವಾಂಥ ವಾಜಾಯಂತ್ರ ಇದನ್ನು ಆಗಿ ಸೂತನವಾದ ಈತ್ವಾಂಥ ಸಂಗತಿಗಳಿಂದ ರಚಿಸಿ ಸನ್ನಾಗ್ರವನ್ನು ತೋರಿದರು. || ೧೨ ||

#### ೬. ಭಾವದರ್ಶನ :-

ಖಾಧುಗಳಿಗೆ ಹೋತ್ತು, ಇತರರಿಗೆ ಹಾದಿ ಹೊಡದೆಂದು ಹೇಳುತ್ತಾರೆ. | ಖಾಧು | ಸುಖೋಧವೃತ್ತಿಯ ಸಮೀಚಿಸಣಾನವೃತ್ತಿ ಗರೆಯು ಕರೆಯಾಗಿ ಕರಕರೆಯ ಹಬಮಾಡೇಣ ಎಂಬಥ-ಮೈ ಮರೆಯಲೇಷಣ, ದೇಶಪರವರಕಾಗೋದಕ್ಷೋಧ್ಯರ ಕರಿಯ ಪರಮಾತ್ಮನ ಹಾದಿಮೇರಿದ - ತೋರಿಸಿದ ಹೋಸಪರಿಯಾ-ನೂತನಚರಿತ್ರವು. || ೧೩ ||

#### ಶರ್ವವಾಂಶಾನಸಾರ ಸಂಗ್ರಹ

ಸರ್ವಸಚ್ಚಾಸ್ತ, ಸಾರರೂಪವಾದ ದಿವ್ಯ ಭವ್ಯ ಗ್ರಂಥರತ್ನವಿದು. ಇದು ಸಜ್ಜನರೆಂಬ ಜ್ಞಾನಿಗಳಿಗೆ ಪರಮ ಸಮ್ಮಾನಗಿದೆ. ಖಾಧು-ಭಗವದ್ವೈರ ಸಜ್ಜನರು. ಸಭೆ-ಸಮೂಹ ನಾಧಸಭೆಯೋಳಿಗೆ ದಿವ್ಯಮಾನವಾಗಿ ಮರೆಯುವ ಮಹಾವ್ಯ ಮಾನೌಕ್ಯವಿದು.

೭. ತತ್ತ್ವ-ಎಂದರೆ, ಭಗವದ್ವಿತಯಕವಾದ ಪ್ರಮೇಯಗಳು. ಸುಭೋಧ ಆ ತತ್ತ್ವಜ್ಞನರ ಉಪರೇತ. ವೃತ್ತಿ-ಎಂದರೆ, ಧಾರಾಕಾರವಾದ ಮಣಿ. ಈ ಗ್ರಂಥವು ತತ್ತ್ವಜ್ಞನವೆಂಬ ಮಹಾವೃತ್ತಿಯನ್ನು ಸಜ್ಜನ ವ್ಯಂದದ ಮೇಲೆ ಕರೆಯುವುದು.

೩. ಸತ್ಯಾಧನೆಗೆ ಪ್ರತಿಬಂಧಕವಾದುವು-ಹಾಮು, ಹೊರ್ಡಾಗಳಿಂದ  
ಅರಿವಾಗ್ಯಗಳಿಂದ ಇವುಗಳನ್ನು ಒಂದರೂಪದಲ್ಲಿಯೇ ಹುರಿದು,  
ಆಂತರಾಂಗದಂತೆ ಮಾಡುವುದು. ಅದರೆ, ಈ ಗ್ರಂಥದ ಶ್ಲಘಣ  
ಮನಸಾದಿಗಳಿಂದ ಹಾಮು ಹೊರ್ಡಾದಿಗಳು ಪರಿಹಾರವಾಗಿ, ತತ್ವವರ್ಣ  
ಸಮೀಕ್ಷನ ಪಥವು ಗೋಚರವಾಗುವುದು.

೪. ತಮೋಯಿಂಗ್ಯಾರಾದ ದೃತ್ಯಾರ (ಹಳರ) ಎದೆಯನ್ನು ಭೇದಿಸುವ  
ವಜ್ರಾಯಿಧ ಸದ್ಯತವಾಗಿದೆ. ಖಳರ ಎದೆಬಂದು, ಕರಕರಿಯ-ಸಂದೇಹಗ್ರ್ಯಾ  
ರಾದ ಮಧ್ಯಮ ಜೀವರು. ನಿತ್ಯ ಸಂಕಾರಗಳು ಧಿದ್ಬಭೃತ್-ಮಿಶ್ರಜ್ಞಾನ  
ವ್ಯಾಖ್ಯಾವರು. ಕರಕರಿಯ ಮನಸ್ಸಿಳ್ಳಿವರು (ಪರ - ಸಂದೇಹಗ್ರ್ಯಾ  
ಮನಸ್ಸರು) ಆವರಿಗೆ ಪಂಚಬೀಧ-ತಾರತಮ್ಯಜ್ಞಾನವಿಶಯದಲ್ಲಿ ಸಂದೇಹ.  
ವಲ್ಲಮುರಿಯ ಕಲ್ಲನ್ನು ಮುರಿಯಿವುದು ಎಂದರ್ಥ. ವ್ಯಾತ್ಯಸ್ತ ಜ್ಞಾನವನ್ನು  
ನಿತ್ಯಸಂಕಾರಗಳನ್ನು ಭಂಗಗೊಳಿಸುವುದು.

೫. ಪರಮ-ಎಂದರೆ, ಸರ್ವಶ್ರೇಷ್ಠಾರಾದ ಶ್ರೀಪರಮಾತ್ಮನು,  
ಸರ್ವತಂತ್ರ ಸ್ವತಂತ್ರಮಾದ ಶ್ರೀಪರಮಾತ್ಮನ ಗುಣೋತ್ತಮಸನ ವಿಜಾರದಲ್ಲಿ  
ಸ್ವಾಮಿ ಆಸ್ತಿಮನಸ್ಯಾದಾಗಿ, ತತ್ವ ವಿನೋದದಲ್ಲಿ ಮೈ ಮರೆಯುವ  
ಧೀವಿದ್ವರ್ತರು.

೬. ಅಂತಹ ಪರಮ ವಿನೋದಿಗಳಿಗೆ ಸುಜ್ಞಾನದ ತತ್ವ ಮಾರ್ಗವನ್ನು  
ಹೇಳುವ ಈ ಮಹಾಗ್ರಂಥವನ್ನು ರಚಿಸಿದ ನಮ್ಮ ಹಿರಿಯದಾದ  
ಶ್ರೀಮಜ್ಞಾನಾಧಿತಯರ ಕವಿತಾ ಚಾತುಯಿಂದವು ನಿತ್ಯ ಸೂತನವಾಗಿದೆ.  
॥ ೧೨ ॥

## ಪದ್ಮ-೧೫

ಅಂತಃ:-

ಘ್ರಾಣಿಕೀರ್ಣರ ಒಲವ್ಯೋ ವಿರಿಂಬೋ ।  
ಜಾಸಕ ಶ್ರಭುವಯ್ಯ ಶ್ರರಂದರ ।  
ಜಾಸರಾಯರ ದಯ್ಯಾಪ್ರತಿಂಬಿಂದು ಸಿದ್ಧಿ ಕೇಳರೆ ॥.  
ಕೇತವನ ಗುಣಮನಿಗಳನು ಹ್ಯಾ ।  
ನೀತಗಳಿಂದ ವಾದಿರಾಜರ ।  
ನೀತಕ್ಷೋಪ್ಯಪ ಪರಿಂಥಾಮೃತಭಾರ ಪೇಣಿರು ॥ ೧೫ ॥

ಅವಶಯಃ:

ತ್ರೀಖ್ಯಾಸರಾಜರು, ಶ್ರಭುವಯ್ಯ ತ್ರೀಪುರಂದರದಾಸರು-ಮುಂತಾದ  
ಜ್ಞಾನಿಗಳ ಅನುಗ್ರಹದ್ವಾರಾ, ತ್ರೀಮಧ್ಯಾತ್ಮಾಯರ ಸಚ್ಯಾಸಕ್ತಿನುಗುಣ  
ವಾಗಿ, ತ್ರೀವಾದಿರಾಜಜ್ಞಾಮಿಗಳ ಗ್ರಂಥ ಸಮುಚ್ಯಯಗಳಿಗನುಭಾರವಾಗಿ  
ಹೇಳಿದ್ದು - ಈ ಗ್ರಂಥವ್ಯ-ಎಂದು ತಿಳಿಸುತ್ತಾರೆ. ॥ ೧೫ ॥

ಪ್ರತಿಖಾಣಃ :

ಘ್ರಾಣಿಕೀರ್ಣರ ಒಲವ್ಯೋ = ತ್ರೀಖ್ಯಾಸರಾಜಜ್ಞಾಮಿಗಳ ಅನುಗ್ರಹವ್ಯೋ,  
ವಿರಿಂಬಿಂಬಾಸಕ = ವಿಶ್ವಲರೂಪೀ ತ್ರೀಪರಮಾತ್ಮನ, ಉಪಾಸಕರಾದ,  
ಶ್ರಭುವಯ್ಯ = ದಾಸಶ್ರೇಷ್ಠರಿಂದು ಹ್ಯಾತನಾಮವಾಗಿರುವ, ಶ್ರರಂದರ  
ಜಾಸರಾಯರ ದಯವ್ಯೋ = ತ್ರೀಪುರಂದರ ದಾಸವಯ್ಯರ ಕರ್ಮಾಂವ್ಯೋ,  
ಸಿದ್ಧಿ ಕೇಳದೆಲಿ = ಪ್ರಸಕ್ತ ಗ್ರಂಥಸ್ವವಿಷಯಿಗಳನ್ನು ಗುರುಮುಖದಿಂದ ಶ್ರವಿ  
ಮಾಡಿ ಮನನ ಮಾಡದೇ, ತಿಳಿಯಂದು = ತಿಳಿಯುವುದಿಲ್ಲ. ಕೇತವನ =  
ತ್ರೀಪರಮಾತ್ಮನ, ಗುಣಮನಿಗಳನು = ಗುಣಾಖ್ಯಾವಾದ ಅಮೂಲ್ಯ  
ರತ್ನಗಳನ್ನು, ನೀತಿಗಳಿಂದ = ತ್ರೀಭಾರತೀರಮಣಮುಖ್ಯ  
ಖಾಗಾಂತಗಣತವಾದ ತ್ರೀಕೃಷ್ಣದೇವರ ಪಾದಪದ್ಮಗಳಿಗೆ ಅಹಿಸಿ.

ಜಾರಿರಾಜಕ ಕೋಶಿಕ್ಯಾವು - ಶ್ರೀವಾದಿರಾಜಕ್ಕುಮಿಗಳ (ಭಾಷಾ ಮರುತರ, ಅಂದರೆ, ಶ್ರೀಮಾನಂದತೀರ್ಥರ) ಸಚ್ಚಾಸ್ತಿಗಳ ಸಮುಚ್ಚಯ್ಯಾತ್ಮಕ ಒಪ್ಪಂತ (ತದನುಕಾರಿಯಾಗಿ) ಪರಿಕಾಮೃತಸಾರ = ಶ್ರೀಹರಿಕಾಮೃತಸಾರವೆಂಬ ಗ್ರಂಥ ರತ್ನ ಮಾರೀಕೆಯನ್ನು ಶೇಧಿಸು = ಚೋಧನ ಮಾಡಿಯತ್ತಾರೆ. || ೧೨ ||

### ವ್ಯಾಖ್ಯಾನಗಳು

#### ೧. ಶ್ರೀಷಂತರ್ವಾಣಿ ಒಯಿಲರ ವ್ಯಾಖ್ಯಾನ

ಶ್ರೀಸರ್ವಜ್ಞಾಣಾಯರ ಶಸ್ತ್ರವನ್ನು ಅನುಸರಿಸಿ ಹೇಳಿದ್ದು - ಈ ಗ್ರಂಥವೆಂದು ಹೇಳಿತಾರೆ.

ಈಭಾರ ಮಾಡಿಸ್ತಬುವೆಂತ ಕರೇಂ ಶ್ರೀಪ್ರಾರಾದ ಶ್ರೀವಾಸರಾಯ ಸ್ವಾಮಿಗಳ ಅನುಗ್ರಹ ಪಡೆದು, ಅವರಿಂದ ಉಪದಿಷ್ಟತರಾದ, ವಿಶ್ಲಾ ರೂಪೀ ಪರಮಾತ್ಮನ ಉಪಾಸಕರಾದ ಪುರಂದರಧಾಸರಾಯರ ಮೋಕ್ಷೇಧ್ಯಾಯಾಧಿಕ ದಯಿಂದ, ಸರ್ಕಲಳಾಸ್ತಿಗಳ ಕ್ಷೋಧಿಕರಣಿಂದ, ಸಂಕೋಚಿಸ್ತಿರೇ ಜ್ಞಾನೋದಯವಾಗುವಂತೆ, ಕವನ ರೂಪದಿಂದ ಪೂರ್ವತ ಭಾವಾಂತರದ ಮಾತಿರಂತೆ ಇವರಾವರ ಕೃತಿಗಳ ಗುರು ಮುಖದಿಂದ ಓದಿ ಶೀಳದಂತೆ ತೆಳಿಯೇದಿಲ್ಲ. ಜಗನ್ನಾಥಾಸರಾಯ ರಾದರೋ, ವಾದಿರಾಜರ, ಶ್ರೀಮಾನಂದತೀರ್ಥರ ಸಚ್ಚಾಸ್ತಿಗೋತ್ತಿ ಒಪ್ಪತಕ್ಕ, ಶ್ರೀ ಪರಮಾತ್ಮನ ಗೂರುಹೃನವರತ್ನಗಳನ್ನು ಈ ಹರಿಕಾಮೃತ ಸಾರಾಖ್ಯಸೂತ್ರದಲ್ಲಿ ಪೂರ್ಣಿ, ಶ್ರೀಭಾರತೀರಮಣಮುಖ್ಯ ಪೂರ್ವಾಂತಗಂತ ಶ್ರೀಕೃಷ್ಣರೂಪೀ ಪರಮಾತ್ಮಗೆ ಅರ್ಪಿಸಿ, ಭಗವದ್ಗೀತ್ಯಾದ ನೀವ್ಯಗಳು ಗುರುಮುಖದಿಂದ ಉಪದಿಷ್ಟತಯಾಗಿ, ಈ ಕವ್ಯೋತ್ತ ಅನುಷ್ಠಾನ ಮಾರ್ಗಗಳ ತೆಳಿಯೋವರಾಗಿರಿ - ಎಂತ ಹೇಳಿದರೆಂತ ತಾತ್ಪರ್ಯ. || ೧೨ ||

#### ೨. ಭಾವಸ್ತುಕಾಶಿ

ವ್ಯಾಸತೀರ್ಥರು, ಪುರಂದರಧಾಸರು, ಶ್ರೀವಾದರಾಜರು, ವಾದಿರಾಜ

ಜ್ಞಾನಿಗಳವರು - ಈ ನಾಲ್ಕು ರೂ ಬಂದು, ಸ್ವಪ್ನದಲ್ಲಿ ಅಪ್ಯಂತೆಯನ್ನಿತ್ತಂತೆ, ಈ ಗ್ರಂಥವನ್ನು ಮಾಡಿದರೆಂದು ವರ್ತಿಹ್ಯಾವಿಯವುದರಿಂದ, ಗುರುಮುಖದಿಂದ ಕಿರಾವಿತಯ ಶಾಸ್ತ್ರಗಳನ್ನು ಓದದೇ ಹೀಳದೇ, ತ್ರೀಪರಮಾತ್ಮನ ಗುಣಗಳಿಂಬ ರತ್ನಗಳನ್ನು ಬೇರೆಡಿಸಿರುವುದರಿಂದ, ಈ ಮಹಿಮೆಯು ವ್ಯಾಸರಾಯರ ಅನುಗ್ರಹವೋ, ಪೂರಂದರದಾಸರ ದಯೆಯೋ, ಅಥವಾ ವಾದಿರಾಜರೋ. ಇವರಲ್ಲಿ ನಿಂತು ನುಡಿಸಿದರೇಳಿ, ನಮಗಂತೂ ಗೊತ್ತಿಲ್ಲ. ಪರಂತು, ಗ್ರಂಥವು ವಾದಿರಾಜಜ್ಞಾನಿಗಳು ಮೊದಲಾದವರು ಮಾಡಿದ ಗ್ರಂಥವು ಹೇಗೆ ಯೋಜನಾನ್ಯಾಸೋ ಹಾಗೆಯೇ ಸಹ್ಯಸ್ವವನ್ನು ಒಳಗೊಂಡಿರುವದರಲ್ಲಿ ಈ ಗ್ರಂಥವೂ ಆದರಂತೆ, ಯೋಜನಾನ್ಯಾಸವೆಂದು ನಿಶ್ಚಯವಾಗಿ ಹೇಳುವೇವು. || ೧೨ ||

#### ೧. ಭಾವದರ್ಶನಃ:-

ತ್ರೀಭಾಗವಂತನ ಅನುಗ್ರಹವೋ, ಅಥವಾ ಭಕ್ತರ ಅನುಗ್ರಹ ರಿಂದರೇ ಈ ಗ್ರಂಥ ಆಗೇದೆಂದು ಭಾವತ್ವೇರಿಸುತ್ತಾರೆ. ವ್ಯಾಸ ತೀರ್ಥಾ ಒಳವೋ ಅನುಗ್ರಹವೋ. || ೧೨ ||

#### ಸರ್ವವ್ಯಾಪ್ತಾನಂಜಾರ ಸಂಗ್ರಹ.

೧. ವ್ಯಾಸರಾಹಾದಿ ಅನೇಕ ಜ್ಞಾನಿಗಳ ಅನುಗ್ರಹದಿಂದ ಈ ಗ್ರಂಥ ರತ್ನವು ರಚಿತವಾಗಿದೆ - ಎಂದು ತಿಳಿಸುತ್ತಾರೆ.

೨. ತ್ರೀವ್ಯಾಸರಾಜಜ್ಞಾನಿಗಳು, ತ್ರೀವಾದಿರಾಜರು, ತ್ರೀಪೂರಂದರದಾಸವಯ್ಯರು, ತ್ರೀವಾದಿರಾಜಜ್ಞಾನಿಗಳು - ತ್ರೀಮಂಜಸ್ಸಾಂತಿರಾಜರಾಯರ ಕನಸಿನಲ್ಲಿ ಕಾಣಿಸಿಂದು, ತ್ರೀಮಂಜಸ್ಸಾಂತಿರಾಜರಾಯ ದಿವ್ಯ ಗ್ರಂಥವನ್ನು ರಚಿಸಿರೆಂದು ಆದೇಶವಿತ್ತಾರು. ಅವರೆಲ್ಲರ ಅನುಗ್ರಹ ಘಲರೂಪವೇ - ತ್ರೀಮಂಜಸ್ಸಾಂತಿರಾಜರಾಯರವೆಂಬ ಈ ಕೃತಿರತ್ನವು.

೩. ತ್ರೀವ್ಯಾಸರಾಜಜ್ಞಾನಿಗಳು ಚಂದ್ರಿಕಾಹಾಯರೆಂದು ವಿಷ್ಟ

ತಂಚದಲ್ಲಿ ಹ್ಯಾತನಾಮಯಿದ್ದಾರೆ. ವಾಸತ್ಯಯಕರ್ತವರಾದ ಶ್ರೀಚಂದ್ರಿಜಾ ಶಾಹೀಯ ಶ್ರೀಮನ್‌ಧೃಮತೇಜಾರ್ಥಕರು. ಅವರ ಒಬ್ಬಮೇ, ಎಂದರೆ ಅನುರೂಪದಬಲ ಈ ಕವ್ಯಕ್ಕಿಡಿ.

೪. ಶ್ರೀಕೃಂದರದಾಸಕಣಗಳು - ನಾರದಾಂಶಸಂಭೂತಿದ್ವಿ ವಿಶ್ವಲರೂಪೋ ಶ್ರೀವಾಂಕುರಂಗನ ಉಪಾಸಕರು, ದಾಸಶ್ರೀಷ್ಟರು. ಅಂತೆ ಶ್ರುಫುವಯುದಾದ ವಿಶ್ವಲೋಪಾಸಕ ಶ್ರೀಪೂರಂದರದಾಸರ ದಂಜಾ ಮಾರಣಾದ ಅನುರೂಪದಿಂದ ಈ ಕೃತಿರತ್ನ ರಚಿತವಾಗಿದೆ.

೫. ಈ ಗ್ರಂಥಕ್ಕೆ ಸ್ವಮೇಯ ತತ್ತ್ವಗಳನ್ನು ಅಭಿಪ್ರಾಯ ಮಾಡದ ಹೊರತ್ವ ವಿಷಯಗಳು ವೇದಧಾರ್ಮಾವುದಿಲ್ಲ. ಆ ಕರಣದಿಂದ, ಶಿಳಯದು ಸ್ಥಿರತ್ವದಲ್ಲಿ - ಎಂದಿದ್ದಾರೆ-ಘಲಸ್ತಿತಿಕರಾಗಿ.

೬. ಶೀತಹನ - ಬ್ರಹ್ಮರುದ್ವಾದಿಗಳಿಂದಲೂ ವರಿಷ್ಟವಾದ ಶೀತವನಾಮಕ ಶ್ರೀಹರಿಯ ಸಂಪೂರ್ಣತ್ವಮನು ಚತುರ್ದೀಕಾ ಭಾಗವದ್ವಾದಿಗಳಲ್ಲಿ ಪ್ರಸ್ತಾಫಮಾರ್ಯಾವಾ. ಶರ್ವರೇವ ನಮಾಂತಾರ್ಥಿ ಶ್ರೀ ಶೀತಹಂ ಶ್ರುತಿಗಳ್ಯತ್ವ-ಎಂಬ ಶ್ರುತಿವಚನನಾಮಾರ ಸಕಲಕ್ಕೂ, ಅವನೆ ಮಾತ್ರಾಧೀಯವಸ್ತು ಮತ್ತು ತಾತ್ಪರ್ಯದನು. ಉಪಕ್ರಮಾಖಂತಂಕಾ ಭಾಗವದ್ವಾದಿ. ಅತಂಹ ಶೀತವನಾಮಕ ಶ್ರೀಪರಮಾತ್ಮನ ಅನಂತಾನಾಃ ಕರ್ಯಾಖಾರ್ಜಾರ್ಥಿಂಬ ರತ್ನಗಳಿಗೆ ಈ ಗ್ರಂಥವು ಸೂತ್ರಸದ್ಯತವಾಗಿದೆ.

೭. ಶ್ರೀವಾದಿರಾಜಾಖ್ಯಾಮಿಗಳು ಹಯಗ್ರೀವೋಪಾಸಕರು. ಭಾಷಾ ಸಮೀರರು. ಅವರ ಶೋಕ - ಎಂದರೆ, ಅವರಿಂದ ವಿರಚಿತ ಸರ್ವ ಗ್ರಂಥಸಮೂಹವೆಂದಫಿ. ಅದಕ್ಕೂಪ್ರವಂತಿ, ಹಾಗೂ ಶ್ರೀಮನ್‌ಧೃಮನಿಗಳ ಶಾಸ್ತ್ರಕ್ಕೆ ಒಪ್ಪುವಂತೆ ಪ್ರಸಕ್ತ ಗ್ರಂಥವನ್ನು ರಚಿ ಚೋಧಿಸಿದ್ದಾರೆ. || ೧೬ ||

## ಪದ್ - ೧೪

ಮುಂದಿ:-

ಕರಿಕಾಷ್ಟಾಮೃತಸಾರ ಸವರಜ |  
 ಭರಿತ ಬಹುಗಂಭೀರ ರಾತ್ರಿ |  
 ಈ ಮಂಜರ ಕೃಂಗಾರ ಸಾಂಂಕಾರ ವಿಶ್ವಾರ ||  
 ಶರ್ವ ಸರಕಂಡೀರವಾಯಾ |  
 ಯೋರ ಜನಿತ ಸುಳಂಧಾರ ಸಾಕ್ಷಿ |  
 ತಿಂಗಿ ಪರಮೋದಾರ ಮಾರ್ದಿದ ಮರೆಯದುಕಾರ || ೧೪ ||

ಅವಕರಣ :-

ತ್ರೇಮುದ್ದರಿಕಾಮೃತಸಾರದ ಸೊಬಗು ಮತ್ತು ವೃತ್ತಿಷ್ಟಗಳನ್ನು  
 ಸುರಸೋಽವೇತವಾಗಿ ಹೇಳುತ್ತಾರೆ-ಫಲಸ್ತುತಿಕಾರಯ. || ೧೪ ||

ಶ್ರುತಿವಾಧಿ :-

ಕರಿಕಾಷ್ಟಾಮೃತಸಾರ = ತ್ರೇಮುದ್ದರಿಕಾಮೃತಸಾರವೆಂಬ ಈ  
 ಕೃತಿರತ್ನ, ಸವರಣಭರಿತ = ರಸಯುಕ್ತವಾದ ನವವಿಧ ಭಕ್ತಿಗಳಿಂದಲೂ,  
 ಏರ, ಕೃಂಗಾರ - ಇತ್ಯಾದಿ ಮಹಾಕವ್ಯಕ್ಕೆ ಇರಬೇಕೆದ ನವರಸ  
 ಗಳಿಂದಲೂ ಭರಿತವಾಗಿದೆ.

ಬಹು ಗಂಭೀರ = ಭಗವನ್ನಾಕಾಶ್ವಾಸಿಂದ ಗಂಭೀರವಾಗಿದೆ.  
 ರಾತ್ರಿಕರ = ವಿಶಾಲವಾದ ಸಮುದ್ರಸದ್ಯರವಾಗಿದೆ. ಇದರಲ್ಲಿ  
 ತ್ರೇಪರಮಾತ್ಮನ ಗುಣಗಳಿಂಬ ಅತ್ಯಮೂಲ್ಯ ರತ್ನದಾಂಗಳು ಆಡಗಿವೆ.  
 ಕೃಂಗಾರ = ತ್ರೀಕರಿಯ ಭಕ್ತಿರಸವೇಂಬ ತ್ರೇಮಾದಿಂದೊಡಗಾಗಿದೆ.  
 ಸಾಂಂಕಾರ = ಮಹಾಕವ್ಯದ ಲಕ್ಷಣಗಳಾದ ಸರ್ವ ಅಲಂಕಾರಗಳಿಂದ  
 ಯುಕ್ತವಾಗಿದೆ. ವಿಶ್ವಾರ = ವಿಷಯವಿಶ್ವಾರಪುಷ್ಟಾಗಿದೆ. ಸರಕಂಡೀರವಾ  
 ಯಾಯಾ ಜನಿತ = ತ್ರೀನರಸಿಂಹಾಖಯರೆಂಬುವರ ಸುಷೃತ್ಯಾಗಿ  
 ಜನಿಸಿದ, ಸುಳಂಧಾರ = ಸ್ವಾತಪ್ತತ್ವದ ತ್ರೇಮಾಜ್ಞನಾಭ

ಧಾರ್ವಯುಂ (ಮನವಿ ಶ್ರೀಪಿಂಬಾಳುಯರೆಂದು ಜನ್ಮನಾಮ) ಹಾಗೆ  
= ಶ್ರುತ್ಯಕವಾಗಿ ಶ್ರೀಪರಮಾತ್ಮನೊಡನೆ ಸರಸವಾಡತಕ್ಕವರು, ಹಾಕ್ಕಿಳಿ  
= ಸಜ್ಜನರಾದ ಭಗವದ್ವರ್ತಕಂಗೆ, ಇರ್ಮೋದರಮಾರ್ಥಿದ = ಶ್ರೇಷ್ಠಮಾನ  
ಜ್ಞಾನಾಭ್ಯವಂಬ ಧನವನ್ನು ಕೊಟಿಸುವ ವಿಷಯದಲ್ಲಿ ಗ್ರಂಥರೂಪದಿಂದ  
ಮಾಡಿಯವ, ಉತ್ಸಾರ = ಈ ಮಹೋಪಕಾರವನ್ನು, ಮರೆಯದು =  
ಎಂದೆಂದಿಗೂ ಮರೆಯುವಂತಿಲ್ಲ. ಚರಸ್ಕು ರಾಣೀಯವಾದ ಉಪಕಾರವು.

॥ ೧೪ ॥

### ಪಾಠ್ಯಾನಗಳು

#### ಗ. ಶ್ರೀಪಂಚಾಂತರ ಒಕ್ಕೆಯರ ವ್ಯಾಖ್ಯಾನ

ಈ ಜಂತಫಾಮೃತಕಾರ ಎಂಭಾದ್ಯೆಂದರೆ ಹೇಳಿತಾರೆ.

ಈ ಪರಿಕಾಮೃತಕಾರವು ರಸಯುತ್ವವಾದ ನವವಿಧಭಕ್ತಿಯಿಂದಲೂ,  
ವಿರ, ವಿನ - ಇತ್ಯಾದಿ, ಇವ್ಯತ್ಯೇ ಇರಬೇಕಾದ ನವರಸಗಳಿಂದಲೂ  
ಪೂರ್ವವಾದದ್ದು. ಇನ್ನು ಅತ್ಯಂತವಾಗಿ ಭಗವನ್ನಾಕುತ್ತಿರಿಂದ  
ಗಂಭಿರವಾದ ರತ್ನಗಳಿಗೆ ಅಸ್ವದವಾದ ಸಮುದ್ರ ಸದೃಶವಾದದ್ದು. ವಿಷಯ  
ವಿರಕರಿಗೆ ಮಾಡಿ, ಭಗವದ್ವಿಷಯವಾಗಿ ಮನಸ್ಸಿಗೆ ಬಹು  
ಸಂತೋಷಿಸಿದತಕ್ಕದ್ದು. ಇನ್ನು ಅಲಂಕಾರ ರೂಪರಸವ್ಯಾಖ್ಯಾದ್ದು. ಜ್ಞಾನ ಭಕ್ತಿ  
ವ್ಯಾಖ್ಯಾದಿಗಳ ವಿಷ್ಠಿರಮಾಡತಕ್ಕದ್ದು. ಇಂಥಾ ಶ್ರೀಪರಿಕಾಮೃತಕಾರ  
ಗ್ರಂಥವನ್ನು ನರಸಿಂಹಾಳಯರಲ್ಲಿ ಪ್ರತ್ಯೇನ ಜನಿತವಾದ ಆಪರೋಕ್ಷ  
ಜ್ಞಾನದಿಂದ ಯುಕ್ತರಾಗಿ, ಶ್ರುತ್ಯಕವಾಗಿ ಶ್ರೀಪರಮಾತ್ಮನ ರೂಪ  
ಸರಸವಾಡತಕ್ಕವರು, ಅತ್ಯಂತವಾಗಿ ಜ್ಞಾನಾಭ್ಯಧನವನ್ನು ಶಿಷ್ಟಿಗೆ,  
ಭಗವದ್ವರ್ತಕಂಗೆ ಹೊಯ್ದ ವಿಷಯದಲ್ಲಿ ಉದಾರಿಗಳಾದ ಸಜ್ಜನಿಗೆ  
ಶ್ರೀಜಗನ್ನಾಥದಾಸರಾಯ ಉದ್ಯಾರಾಭರವಾಗಿ ಮಾಡಿಕೊಡು  
ವರಾಗಿದ್ದಾರೆ. ಇವರು ಗ್ರಂಥರೂಪದಿಂದ ಮಾಡಿದಂಥ ಉಪಕಾರ  
ಎಂಬುದು, ನಮ್ಮಗಳಿಗೆ ಸ್ವಿತ್ತಿಕಾಲದಲ್ಲೇನು, ಮೋಕ್ಷಕಾಲದಲ್ಲೇನು

ಮರಿಯೇದಿಲ್ಲ—ಎಂತ ಈ ಭಲಸ್ತುತಿ ಸಂಧಿ ಮಾಡಿದ  
ರಜರಿಯಾಸಪ್ನನವರು ಹೇಳಿದ್ದಾರೆಂತ ತಾತ್ತವ್ಯ. || ೧೪ ||

### ಕ್ರಿಫಾರಸಪ್ತಾಶಿಕ

ಹವ್ಯವೆಂದರೆ, ಹಸ್ಯ, ಶ್ರಂಗಾರ - ಮೊರಣಾದ ನವರಸಗಳಿಂದ  
ಮಾಡಿರಬೇಕು. ಇದರಲ್ಲಿ ಕೇವಲ ಶಾಸ್ತ್ರಾರ್ಥಗಳನ್ನೇ ಹೇಳಿಯವರಿಂದ,  
ಹಸ್ಯ ಶ್ರಂಗಾರಾದಿ ರಖಗಳಿಗೆ ಅವಕಾಶವಿಲ್ಲ. ಅದುದರಿಂದ, ಇದನ್ನು  
ಸುಲಕ್ಷಣಾಹವ್ಯವೆಂದು ಹೇಳಬಾರದೆಂದು ಶಾಸ್ತ್ರ ಬರಬಹುದು. ಅದನ್ನು  
ಪರಿಹರಿಸುತ್ತಾರೆ. ಈ ಗ್ರಂಥದಲ್ಲಿ ಹವ್ಯಲಕ್ಷಣಾವಾದ ನವರಿಧರಸಗಳೂ  
ಇದ್ದೇ ಇರುವವು. (ಶ್ರಂಗಾರ ರಖಗಳೂ ಅಲ್ಲದ್ದೀ ರಚಿಸಲ್ಪಟ್ಟಿರುವದು.  
(ಅರನೆಯ ಸಂಧಿಯಲ್ಲಿ ಅರನೆಯ ಪದ್ಯವನ್ನು ಸೋಡಿಂ!) ಹೀಗೆ  
ನವರಸಗಳಿಂದ ತುಂಬಿ ತುಳುತುಮುವ ಗಂಭೀರವಾದ ಸಮುದ್ರವಂತೆ  
ಅಲಂಕಾರಿಗಳು ತುಂಬಿದ್ದರೂ, ಭಗವನ್ನು ಹಿಮೇಧಿವಿಲ್ಲದೆ ಸಕಲ  
ಶಾಸ್ತ್ರಾರ್ಥಗಳನ್ನು ಇದರಲ್ಲಿ ಹೇಳಿಯವರು. ಈ ಗ್ರಂಥವನ್ನು ಆಯುರ್ವಾದ  
ಶ್ರೀನರಸಿಂಹಾಬಾಯೀರ ಮಹಾಖಾದ ಶ್ರೀಜಗನ್ನಾರ್ಥಾಜಾಯಿರು ಸಜ್ಜನರ  
ಉದ್ದೂರಕ್ಕುಗಿಯೇ ರಚಿಸಿರುವರು. ಅದುದರಿಂದ, ಸಜ್ಜನರು ಈ  
ಉಪಕಾರವನ್ನು ಎಂದಿಗೂ ಮರೆಯಲೂರೆಂದು ನಂಬಿವೆನು.

ಇದರ ಯೋಗತ್ಯೇಯೇ ಗೌತ್ತಿಲ್ಲದಿರುವ ಕೆಲವು ಘಾಮರಿಗೆ, ಇದು  
ವಿಷಾಗಿ ಕಂಡರೂ, ಖಾಧುಗಳಿಗೆ ಅಮೃತಪೂರ್ಯವೆಂದು ಸದ್ಯಾಂತವಾಗಿ  
ಹೇಳುತ್ತಾರೆ. || ೧೫ ||

### २. ಭಾದರಭಾಷಣ:-

ನವರಸಭರಿತವಾದಂಥ ಶ್ರೀಭಗವತ್ತತ್ವರಸ ಪೂರ್ವಾಧಾರಂಥ ಗ್ರಂಥ  
ರಚಿಸಿ ಸಜ್ಜನರಿಗೆ ಉಪಕಾರ ಮಾಡಿದ್ದಾರೆಂದು ಹೇಳುತ್ತಾರೆ. ಕರಿಕಾ.  
|| ೧೬ ||

### ಸರ್ವವ್ಯಾಪ್ತಾನಂಬಾರ ಸಂಗ್ರಹ

೧. ಒಂದು ಮಹಾವ್ಯಾಪ್ತಿ, ಕುಸ್ಯ, ಶ್ರಂಗಾರ, ಕರ್ಯಾ, ಧೀಭತ್ಸ್...ಇತ್ಯಾದಿ ಒಂಭತ್ಸ್ ವಿಧವಾದ ರಸಗಳಿರಬೇಕೆಂದು ಈವ್ಯಾಪ್ತಾನಂಬಾರನ್ನು ಹೇಳುತ್ತಾರೆ.

ಶ್ರೀಮದ್ವರಿಕಾಮೃತಭಾಷಣವೆಂಬೀ ಮಹಾವ್ಯಾಪ್ತದಲ್ಲಿ ಭಕ್ತಿರಸವು ಅತ್ಯಂತ ಪ್ರಧಾನವಾಗಿದೆ. ಸರ್ವಾಭರಿತ - ಎಂದಿದ್ದಾರೆ.

೨. ಸಮುದ್ರದಂತ ಈ ಕೃತಿರತ್ನಸ್ತ ಬಹು ಗಂಭೀರವಾಗಿದೆ. ಸಮುದ್ರದ ಗಭ್ರಂತನ್ನು ಪ್ರವೇಶಿಸಿದಷ್ಟ್ವಾ ಅದರ ಆಳ ಮತ್ತು ಆಗಾಧತೆಯ ಅರಿಷಂಗಾಗಾವುದು. ಸಮುದ್ರದಲ್ಲಿ ನವರತ್ನಗಳಿರುವುದರಿಂದ, ಸಮುದ್ರಕ್ - "ರತ್ನಾರ್ಥ" - ಎಂಬ ಹೆಸರುಂಬಿ.

ಅಂತೆಯೇ; ಈ ಗ್ರಂಥವು ಆಳವಾದದ್ದು. ಅಷ್ಟೇ ಗಂಭೀರವಾದದ್ದು. ಈ ಈವ್ಯಾಪ್ತಾನಂಬಾರವನ್ನು ಹೇಳುತ್ತಾರೆ, ನವರಸ, ನವವಿಧ ಭಕ್ತಿಗಳಿಂಬೀ ಅತ್ಯಮಹಿಲ್ಯ ಮಾನ್ಯಗಳು ದೋರೆಯಿವುವು. ಈವ್ಯಾಪ್ತ ವೈಶಾಲ್ಯ ಆಗಾಧನ್ನು ಸಮುದ್ರತ್ವಿ ಹೇಳಲಿಸಿದ್ದಾರೆ. ಇದರಿಂದ - ಬಹು ಗಂಭೀರ ರಾಜ್ಯರ - ಎಂದಿದ್ದಾರೆ.

೩. ಭಕ್ತಿಸ್ರಫಾನ ಈವ್ಯಾಪ್ತಾನಂದ, ರುಚಕರವೇನಿಸಿದೆ. ಶ್ರಂಗಾರದಿ ಅಲೂಕರಗಳಿಂದ ಭೂಡಿತವಾಗಿದೆ. ಭಾಗವನ್ನಾತ್ಮಕ್ಯಾದಿಂದ ಗಂಭೀರವಾಗಿದೆ. ಶ್ರೀಭರಮಾತ್ಮನ ವಿಷಯಕವಾದ ಭಕ್ತಿರಸವೆಂಬ ಶೈಮಾದಿಂದ ಯುಕ್ತವಾಗಿಯವುದರಿಂದ ಶ್ರಂಗಾರವಾಗಿದೆ. ನಾನಾಪ್ರಕಾಂ ವಾದ ತತ್ತ್ವಾಂಶಸ್ತಮೇಯಗಳು ಒಂದೇ ಎಡೆಯಲ್ಲಿ ಸಂಗ್ರಹಿತವಾಗಿರುವುದರಿಂದ, ವಿಷ್ಣುರವಾಗಿದೆ.

೪. ಶ್ರೀಜಗನ್ನಾಭಾಸವಯುರ ತಂದೆ, ಮಾನವಿ ನರಸಿಂಹಾಚಾರ್ಯರೆಂಬುವರು. ಇದರಿಂದ, ಸರಸಂಕಂತೀರವಾಚಾರ್ಯರ ಉಂತಿಸುತ್ತಿರುವರ ಎಂದಿದ್ದಾರೆ.

ಇ. ಸ್ತಾತ್ಮೀಕರಣನೋಭಾವವ್ಯಾಳ್ ಮುಕ್ತಿಯೋಗ್ಯದಾದ ಸಜ್ಜನರಿಗೆ  
ಧಾರವತ್ಸ್ವಂಬರಾದ ಪ್ರಮೇಯವಿಚಾರಗಳನ್ನು ಬೋಧಿಸಿ, ಅವರನ್ನು  
ಸಹೃದಾರ್ಥಕ್ಯಾ ಹಣ್ಣಿ, ತಡ್ಡಾರ್ಥ, ಸತ್ಯಾಧಾರಣಾವರ್ಥವನ್ನು ತೋರಿ, ಮೇಲಕ್ಕು  
ಪ್ರಾಣಿಗಳ ಸಹಾಯತಾದ ಗ್ರಂಥ. ದಾಸರಾಯರ ಈ ಉಪಕಾರ  
ಎಂದೆಂದಿಗೂ ಚರಸ್ತರಣೇಯ. ಪರಮೋದಾರ ಮರೀಯದ ಉಪಕಾರ  
ಎಗಿದೆ. || ೧೪ ||

## ಪದ್ - ೧೫

**ಮುಂದಿ:-**

ಅವನಿಯಿಳು ಚ್ಹೋತ್ತಿತಯ ಶ್ರೀ ।  
 ಉವನು ಪಾಮರಣಿಯ ಚೆನ್ನೇರೆ ।  
 ರಂಡನ ಪಂಡಿತನೀಕರಿತವೆಚಯವ್ಯಂತ ॥  
 ಶ್ರವಣಮಂತ ಹರಿಕಥಾಮೃತ ।  
 ಸಾಧು ನಿರ್ಗಂಧಾರಮ್ಮತ್ತ ।  
 ಉದ ವಿಶ್ವಾಸ್ಯ ಯಾಗ್ಯಗಳ್ಲದೆ ದಕ್ಷಾರಿಯದಿದು ॥ ೧೫ ॥

**ಆರ್ಥರ್ಯಾಂತಿ:-**

ಈ ಗ್ರಂಥದ ಮಹತ್ತ್ವಯನ್ನು ದೃಷ್ಟಾಂತಪೂರ್ವಕ ಇಂದಿ  
 ವರಿಸುತ್ತಾರೆ. ॥ ೧೫ ॥

**ಶ್ರವಣದಾಖಿ:-**

ಅವನಿಯಿಳು = ಈ ಭೂಮಂಡಲದಲ್ಲಿ, ಪಾಮರನು =  
 ಮಂದಮತಿಯಾದ ಸಾಮಾನ್ಯಮಾನನೋವನು, ಚ್ಹೋತ್ತಿತ್ಯಾ  
 ತ್ವಂತ್ಯಾ = ಚ್ಹೋತ್ತಿತ್ಯಾತ್ತೀ - ಎಂಬ ಹೆಸರಿನ ವನಸ್ಪತಿಗಳಿಂದ ತಯಾರಿ  
 ತ್ಯಾಪನ್ಯ, ಉಂಡು ಜೀರ್ಣಾರ್ಥ = ಸೇವಿಸಿ, ಅದನ್ನು ಜೀರ್ಣಾರ್ಥಿಂಬಿ  
 ಆರ್ಥಿಕಂಡಿತನು = ಅಂತಹ ಸಾಧಾರಣಮನುಷ್ಯನೇ ದೊಡ್ಡ ಪೂರ್ಣ  
 (ಕ್ಷಾನಿ) - ಏನಿಸಿಕೊಳ್ಳುವನು. ಒರಿತ = ಆ ತ್ಯಾಪ ಜೀರ್ಣವಾಗಿ  
 ವಾಂತಿಯಾದರೆ, ಅವಿವೇಚಯವ್ಯಂತ = ಅವಿವೇಕಿಂದನೀಸಿ, ಇ  
 ಗೆಡುತ್ತಾನೆ. ಶ್ರವಣಮಂತ = ಮಾಡುವ ಮಾತ್ರದಿಂದ, ಸಕಲ ಶಭಾಗಣ  
 ಕೊಡುವ, ಹರಿಕಥಾಮೃತ = ಶ್ರವಣ ಮಾಡುವ ಗ್ರಂಥಗತ ಹರಿ  
 ಕಥೆಯಿಂಬೋ ಸುಧಾಯನ್ನು ಸಾಧು = ರುಚಿಯನ್ನು ಭಂಧಾಗಿ ಸೇಳಿ  
 ಆರಿತು, ನಿರ್ಗಂಧಾರ = ಶ್ವಾಸತ್ತ್ವಿಸ್ತಾಂಗಗಳಿಂದ ರಹಿತನಾದ ಆವ್ಯಾ  
 ಸಾಂವಿಶಿಷ್ಟವಾದ ಶ್ರೀಪರಮಾತ್ಮನ ಮಹಿಮಾಸಾರವನ್ನು ಮತ್ತೆಯಿ

ಹನಮಾಡಲು, ಅವನೇ ಹೃಗ್ರಹ = ಅವನೇ ಆತ್ಮಂತ ಸಮರ್ಥನಾದ ಪಾನಗ್ರಹನೆ. ಇದು = ಶ್ರೀಮದ್ವರಿಕಥಾಮೃತಸಾರವೆಂಬ ಈ ಗ್ರಂಥರತ್ನ, ಯಾಗ್ಯಗ್ರಹದೆ = ವಿಷಯವಿರಕ್ತನಾದ ಭಗವದ್ಗೀತನಿಗಲ್ಲದೆ, ದಕ್ಷಂರಿಯಂದು = ದಂತಪ್ರದಿಲ್ಲ. ಅಂದರೆ ಪ್ರಾಪ್ತವಾಗುವುದಿಲ್ಲ. || ೧೩ ||

### ಘಾಟಿಕಾನಗಳು

#### ೮. ಶ್ರೀಜಂತಿರಾ ಒಯಿರ ವಾಹಾನ

ಇನ್ನು ಈ ಗ್ರಂಥ ಪುಕಾರ್ತೆ ಹೇಳಬಾರೆ.

ಈ ಭಾಷಿತಯಲ್ಲಿ ವಿದ್ಯಮಾನನಾದ ಛಾನಶಿಖನ್ಯಾನಾದ ಪಥಮಾನದ ಮನೀಷನ ಚೋತಿಷ್ಟುತ್ತಿಯ ತೈಲವನ್ನ ಭೋಜನ ಮಾಡಿ, ಜೀರ್ಣ ಕೊಂಡರೆ, ಅವನು ಪಂಡಿತನೆಂತ ಕರಸತನೆ. ಆ ತೈಲಭಾಧಿಯಂದ ಆ ದೇಹ ಇರ್ಣೇವರಿಗೂ ಶಾಸ್ತರಲ್ಲಿ ಹಂಡಿತ್ತೇ ಉಂಟಾಗಿ ಪಂಡಿತನಿಸತಾನೆ. ತದಭಾನಾನಿದೇವತಾ ಶಿಂಬಿವರ್ತ ಅವಿಷ್ಠವಾಗಿ, ಇವನ್ನ ಪಂಡಿತನೆಂತ ಎನಿಸೋಡಾಗತದೆ. ಆ ಚೋತಿಷ್ಟುತ್ತಿ ತೈಲ ಜೀರ್ಣಸದೆ, ಮಾತ್ರ ಮಾಡಿದವ ಅವಿವೇರಿಯಾಗಿ ಮತಿಗೆಷ್ಟು ಹುಬ್ಬನಾಗಿ ರಿಂದಿವನಾಗತಾನೆ. ಶ್ರವಣ ಮಾಡೇಮಾತ್ರದಿಂದ ಮಂಗಳ ಕೊಡತಕ್ಕ ಈ ಗ್ರಂಥಗತ ಹರಿಕಥಾಮೃತವನ್ನ ಹಾನಮಾಡಿ, ಅದರ ಬಗಯನ್ನು ಚಂಡಾಗಿ ತಿಳಿದು, ಪಾಕ್ಯತಗೂರೂಪಾನ್ಯಾನಾದ, ಸಾರಭೂತನಾದ ಅಪ್ರಾಕೃತ ಗುಣವಿತಿವ್ಯಾನಾದ, ಪರಮಾತ್ಮನ ಮಹಿಮಾಬೂಕರ, ಶ್ರೀಪರಮಾತ್ಮನಲ್ಲೇ ಲಕ್ಷ್ಯವಿಟ್ಟು ಹಾನಮಾಡಲು, ಅವನೇ ನಿಷ್ಪೂನ, ಅಂದರೆ ಸಮರ್ಥನಾದವನು. ಇದು ಜಣ್ಣಂತರಕ್ಕ ಇರ್ಣೇಡಾಗತದೆ. ಚೋತಿಷ್ಟುತ್ತಿ ತೈಲಹಂಡಿತ್ತು ಉತ್ತರಜನ್ಮಕ್ಕ ಇರ್ಣೇದಿಲ್ಲ. ಆದ್ದರಿಂದ ಚೋತಿಷ್ಟುತ್ತೆಲ್ಲ ಈನ ಮಾಡಿದವ ನಿಷ್ಪೂನ - ಎಂತ ಕರಸಲಾರ. ಈ ಗ್ರಂಥಾನುಷ್ಠಾನ ಮಾಡಿದವ ಶೈವಾನ್ಯಂತ ಕರಸತಾನೆ. ಇನ್ನು ಸದಾಚಾರಸಂಪನ್ಯಾನಾಗಿ ವಿಷಯವಿರಕ್ತನಾದ ಭಗವದ್ಗೀತನಿಗೆ ಈ ಹರಿಕಥಾಮೃತಸಾರವೆಂಬ ಗ್ರಂಥವು ಉಪಯೋಗವು.

ತದನ್ಯಾದ ಪರಮಾತ್ಮಾಯಾದ ಅಧ್ಯಾತ್ಮರಿಗೆ ಉಪಯೋಗವಾಗಿರುವ  
ಎಂತ ತತ್ವಗಳು. || ೮ ||

೨. ಭಾವಧ್ಯತಾರ್ಥಿ:-

ಚೌತ್ತಿಷ್ಟಿಯ ಕ್ಯೇಲಪೆಂಬುವದೊಂದು ಪಾಮರನ್ನು ಪಂಡಿತ:  
ನಗ್ರಿ ಮಾಡುವ ಕ್ಯೇಲವು. ಇದನ್ನು ಪಾಮರನುಂದು ದರ್ಶಿಸಿಕೊಳ್ಳಬೇಕೆ, ಪಾಮರ  
ಮಾಡಿಕೊಂಡರೆ ಅವಿವೇಕಿ ಎನಿಸುವನು. ಅದರಂತೆ ವ್ಯಾಕೃತಾಗಳ  
ತನ್ಯಾದ ಪರಮಾತ್ಮನ ಮಹಿಮೆ-ಎಂಬ ಅಮೃತದ ಸಾರಭೂತಜಾ  
ಣ ಗ್ರಂಥವನ್ನು ಒದಿ ಆನಂದ ಪರುವವನು ಮಹಾಜ್ಞಾನಿಯು  
ಹಾಗಿಲ್ಲದವನು ಮಾಹಿತನೇ ಸಂ. ಈ ಗ್ರಂಥವು ಕೇವಲ ಭಗವದ್ವರ್ತಿಗಳು  
ಇತರಿಗೆ ಯಾಜಕರ ಗ್ರಂಥವಲ್ಲವು. || ೯ ||

೩. ಭಾವಧರ್ಮಾ.-

ಈ ಗ್ರಂಥ ಭೂಜಾನಮಾಡಿ, ನಿರ್ಣಯೋಪಾಸಕನು ಮಾಡಿ  
ದರ್ಶಿಸಿಕೊಳ್ಳಬೇಕಾಗಿ ಹೇಳುತ್ತಿ, ಇತರಂಗೆ ಆಗೋದಿಲ್ಲವೆಂಬ  
ಹೇಳಬಾಯಾಗಿ. ಆವನಿ ಆಗಿದ್ದಿಲ್ಲ, ಒಕರಿಸೆ - ವಮನಮಾಡಿಕೊಂಡೆ  
ಎಂಬಥಾಗಿ. ನಿರ್ಣಯಾವಿಷಾರ ಮಾರಣೇ ಸಂಧಿ ಹದಿನೆಂಬನೇ ಪದ್ಯ ವ್ಯಾಖ್ಯಾ  
ನಾ ಸಾರದಲ್ಲಿ ವಿವರ ಮಾಡಿರುತ್ತದೆ. ಅಲ್ಲೇ ನೋಡತಕ್ಕದ್ದು. || ೧೦ ||

### ಸರ್ವಾಪಾತ್ಮಾನಸಾರಸಂಗ್ರಹ

೧. ಆವನಿ-ಎಂದರೆ, ಭಾವಮಂಡಲವೆಂದಭಾಗ. ಚೌತ್ತಿಷ್ಟಿ ಕ್ಯೇಲ =  
ಎಂಬ ಒಂದು ಕ್ಯೇಲರೂಪದಲ್ಲಿರುವ ದೈತ್ಯಾ ವಿಶೇಷವಿದೆ. ಇದನ್ನು  
ಅಪೂರ್ವವನಾಗ್ನಿಗಳಿಂದ ತಯಾರಿಸುವರು. ಇದನ್ನು ಪಾನಮಾಡಿ  
ದೇಹಸಿಹಿಂಡರೆ, ಆವನ ಮಿದುಳು ನರಗಳು ವಿಕಸಿಸಿ, ಪಂಡಿತನಿ  
ಸುವನೆಂದು ವತಿಕ್ಯಾವಿದೆ. ವ್ಯಾದ್ಯತಾತ್ಮದಲ್ಲಿ ಈ ಕ್ಯೇಲದ ಉಲ್ಲೇಖವಿದೆ.

೨. ಪಾಮರನಾದ ಒಬ್ಬ ಸಾಮಾನ್ಯಮಾನವನು ಪೂಜ್ಯಾರ್ಥ ಕ್ಯೇಲವನಿ  
ಲುಂಡು, ಜೀವಣಸಿ, ಸರಲರಂದ ಪಂಡಿತನಿಸಿಕೊಂಬುವನು. ಆ ಕ್ಯೇಲ

ಸ್ವಭಾವ ಅವನ ದೇಹದಲ್ಲಿ ಎಲ್ಲಿಯವರೆಗೆ ಇರುವುದೇಗೂ, ಅಲ್ಲಿಯ ತನಕ ಹಂಡಿತ್ತುಪ್ರದರ್ಶನ. ಒಂದು ವೇಳೆ, ಆ ಮಾನವನು ಚೇಣೆ ಸಿಹಿಷ್ನುದೇ ವಾಂತಿಮಾಡಿಕೊಂಡರೆ, (ಉತ್ತರ) ಮತಿಗೆಟ್ಟ ಆವಿವೇಕ ಎಂದೇನಿಸುವನು.

೨. ಅಂತೆಯೇ, ಶ್ರವಣಮಂಗಳ ನಾಮಧೇಯನಾದ ಶ್ರೀಪರಮಾತ್ಮನ ಗುಣತೀರ್ಥಯಾಗಳನ್ನು ವಿವರಿಸುವ ಈ ಶ್ರೀಮದ್ಭಾರತಿಕಾ ಮೃತಂತ್ರಾರವೆಂಬ ಗ್ರಂಥನ ಸವಿಯುವ ಯೋಗ್ಯತೆಯ ಸಾಮಾನ್ಯ ಜನರಿಗಿರುವುದಿಲ್ಲ. ಪ್ರಾಕೃತಗುಣಗಳಿಂದ ವಿದೂರನಾದ, ಆ ಪ್ರಾಕೃತಗುಣ ವಿಶಿಷ್ಟನಾದ ಅತ್ಯಮೇಯನ ಮಹಿಮಾಂಕಾರವೆಂಬ ಸುಧಾಮೃತ ವನ್ನು ಯಾರು ಪಾನಮಾಡಲು ಯೋಗ್ಯರೇಗೂ, ಆವರೇ ನಿತ್ಯಾರೆಂದನಿಖಿಲವರು.

ಅಂತಹ ಯೋಗ್ಯದೇವಿಗಳಾದ ಭಗವದ್ಭಕ್ತರಿಗೆ ಮಾತ್ರ ಈ ಗ್ರಂಥವು ಉಳಿವಾಗುವುದು. ಆವರೇ ನಿಜವಾದ ಶ್ರವಣಾಧಿಕಾರಿಗಳು. ಇಂದಿನಾನ್ಯ ರಾದ ಅನ್ಯರಿಗೆ ಖಂಡಿತ ದಕ್ಷಪುರಿಲ್ಲವೆಂದು ಭಲಸ್ತುತಿಕಾರರು ಪ್ರಸ್ತು ಗ್ರಂಥದ ವೈಶಿಷ್ಟ್ಯವನ್ನು ಉದ್ದೇಷಿಸಿರುತ್ತಾರೆ. || ೧೫ ||

ಪದ್ - ೧೬

ಕುಣಿ:-

ಅಕ್ಷರದೋ ಕಾವ್ಯದೋ ಒಂ ।  
ದಕ್ಷರವ ಬರಿದೋದಿರವ ದೇ ।  
ಪರಳಿಂ ದುಕ್ತಿಜ್ಞಸ್ಮಿ ಧರ್ಮಾರ್ಥಾಮಗಳೇ ॥  
ಲಕ್ಷಣ ಲಂಕೃತಾಭಿನ ।  
ಭೃಖಾಗ್ಯವ ಪರೆವ ಪರೆವ ।  
ಕೃಂಗಳ್ಳರ ಪರಿಫಾಮ್ಯಕಾರ ಸೋಗಂಪುದೇ ॥ ೧೬ ॥

ಅರ್ಥಾಂಶಃ :

ಈ ಗ್ರಂಥದ ವೈಶಿಷ್ಟ್ಯವು ಚೇವನುತ್ತ ಸ್ತಿತಿಯಲ್ಲಿರುವ ಸುಜೀವಿಗೆ  
ಮುಕ್ತ ಸೋಗಂಪುದು-ಎಂದು ತಿಳಿಸುತ್ತಾರೆ. ॥ ೧೬ ॥

ಕ್ರಮಾಂಕಾರ್ಥ :

ಅಕ್ಷರದೋ = ಅತ್ಯಂತ ಶ್ರದ್ಧಾಭಕ್ತಿಯಿಂದ, ಈ ಕಾವ್ಯದೋ = ಈ  
ಕಾವ್ಯದಲ್ಲಿರುವ, ಒಂದಕ್ಕರವ = ಒಂದು ಅಕ್ಷರವನ್ನಾದರೂ, ಬರಿದು ಒಡಿರವ  
= ಬರಿಸಿ, ಪರಳಿ ಮಾಡಿದವನಿಗೆ, ದುಕ್ತಿಜ್ಞಸ್ಮಿ = ತ್ವಾಗಮಾಡುವುದಕ್ಕೆ  
ಅರ್ಥನೀಡು, (ಅಂದರೆ ಅಂತಹವನು ತ್ವಾಗಾರ್ಥ ನಲ್), ದೇವರ್ಥಾಂ =  
ದೇವತೀರ್ಥಾಂದ, ಎನಿಂ = ಎನಿಸುವವನಾಗಿರುತ್ತಾನೆ. ಧರ್ಮಾರ್ಥಗಳೇ  
ಕಾಮಗಳೇ = ಧರ್ಮ, ಅರ್ಥ, ಕಾಮಾದಿಗಳನ್ನು, ಲಕ್ಷಣದೇ = ಲಕ್ಷ್ಯಮಾಡದೆ,  
ತ್ವಾದಿ, ಲಂಕೃತಾಭಿನ = ಜಗತ್ ಭೂಮಾದ ಶ್ರೀ ಪರಮಾತ್ಮನೇ,  
ಭೃಖಾಗ್ಯವ = ಭಕ್ತಿಪೂರ್ವಾದ ಮಹದೈಶ್ವರ್ಯದವನ್ನು, ಪರೆವ =  
ಹೊಂದುವ, ಚೇವನುತ್ತಂಗಳ್ಳದೇ = ಚೇವನುತ್ತ ಸ್ತಿತಿಯನ್ನು ಹೊಂದುವುದಕ್ಕೆ  
ಕಾಧನಮಾರ್ಥದಲ್ಲಿರುವವರಿಗೆ ಮುಕ್ತ, ಪರಿಫಾಮ್ಯಕ ಸೋಗಂಪುದೇ = ಪ್ರಸ್ತು  
ಕಾವ್ಯರತ್ನವು ಸೋಗಂಪುದೇ? ಅನ್ಯಂಗೆ ಖಂಡಿತ ಸೋಗಂಪುದಿಲ್ಲವೆಂದು  
ತಾತ್ಯಯಂ. ॥ ೧೬ ॥

### ಮಾತ್ರಾನಗಳು

#### ೧. ತ್ರಿಖಂಕರ್ತಾ ಒದೆಯರ ವ್ಯಾಖ್ಯಾನ

ಈ ಗ್ರಂಥದಂಗೆ ಸೋಗಸತದೇ-ಎಂದು ಹೇಳಬಾರೆ.

ಅತ್ಯಂತ ಶ್ರದ್ಧಾಭೃತಿಯಂದ, ಈ ಕವ್ಯಗತ ಒಂದು ಅಕ್ಷರವನ್ನು ಬರೆದು ಪರಿಸರ ಮಾಡಿದವರೆ, ತ್ವಾಗಮಾರ್ಪಣದಕ್ಕೆ ಅಕಶನೆಂದು ದೇವರಗಳಿಂದ ಎನಿಸೋವನಾಗಿರತಾನೆ. ದೃಢಭೃತಿಯಂದಲೇ, ಈ ಕವ್ಯವನ್ನು ಗುರುಗಳಿಂದ ಉಪದಿಷ್ಟತವಾಗಿ, ಅನುಷ್ಠಾನಕ್ಕೆ ತಂದು, ಧರ್ಮಾರ್ಥ ಕಾಮಗಳ ಲಕ್ಷ್ಯಮಾಡದೆ ತ್ವಾಚಿ, ತ್ರಿಪರಮಾತ್ಮನ ಭೃತಿಯಕ್ಕುವಾದ ಭಾಗವನ್ನು ಮನಕು ನಿಸ್ಸಂಕಯವಾಗಿ ಹೊಂದಿ, ಭಗವದಪರೋಕ್ಷ ಹೊಂದತಕ್ಕ ಅಧಿಕಾರಿಯವನೇ, ಆವಾಗಿ ಒಂದಕ್ಕರ ಬರೆದು, ಒದೋಽಽದರಿಂದ ಆಂಥಾ ಘರಿಷಾಗತದೆ. ಈ ಹರಿಕಥಾಮೃತ ಕಾರಣ, ಜೀವನ್ನುಕ್ರಿನಾಗೋದಕ್ಕೆ ಮಾಡತಕ್ಕ, ಸಾಧನಿಯವರ್ದಿ, ಆ ಸಾಧನಿಯಲ್ಲಿ ರತನಾದವರೆ ಸೋಗಸೋದಲ್ಲದೆ, ತದನ್ಯಂಗೆ ಸೋಗಸುವುದೇ - ಎಂದರೆ ಸೋಗಸಾರಾರದು - ಎಂತ ತತ್ವಯೇ. || ೧ ||

#### ೨. ಭಾದರಕ್ಕಾಶಿ:-

ಶ್ರದ್ಧೆಯಂದ ಈ ಗ್ರಂಥದೋಷಗಿನ ಒಂದಕ್ಕರವನ್ನಾದರೂ ಬರೆದೇ ದಿದರೆ, ಆವನು ದೇವತೆಗಳಿಗೆ ಚೇಣಾದವನೆನಿಸಿ, ಧರ್ಮ ಕಾಮಾರ್ಥ ಗಳನ್ನು ಲಕ್ಷ್ಯಮಾಡದೆ, ತ್ರಿಪರಮಾತ್ಮನ ಭಕ್ತಿ ಎಂಬ ಉತ್ತಮಭಾಗವನ್ನು ಹೊಂದುವನು. ಈ ಗ್ರಂಥವು ಈ ಜನ್ಮದಲ್ಲಿ ಆವರೋಕ್ಷದಲ್ಲಿ ಪರಮಾತ್ಮನನ್ನು ಕಣಾತ್ಮ, ತನ್ನಂತಹನಿಯಿದೆ ಆನಂದಪಕ್ಷಿಯಿವ ಜೀವನ್ನುಕ್ರಿಂಗೆ ಹೊರತು, ಇತರಂಗೆ ರುಚಿಸಾರದೆಂಬ ಭಾವ. || ೨ ||

#### ೩. ಭಾದರಕರ್ತಾ:-

ಈ ಗ್ರಂಥ ಸಂಬಂಧ ಒಂದಕ್ಕರವಾದರೂ ಬರೆದವರಿಗೆ ದೇವತೆಗಳು ಬಿಡಲಾರಿಯ ಎಂತಲೂ ಆವನೇ ಜೀವನ್ನುಕ್ರಿಸೆಂತಲೂ ಹೇಳಿತ್ತಾರೆ ಅಕ್ಷರ. || ೩ ||

## ಶರ್ವಾಧಾರ್ಥಕಾರಣಗ್ರಹ

१. ಈ ಮಹಾವೃದ್ಧಿಯವ ಪ್ರತಿ ಪದ್ಯಗತ ಸ್ತುತಿ ಪ್ರತಿ ಅಕ್ಷರವನ್ನು ಶ್ರಮಾಂತ್ರಿಗಳಿಂದ ಒದಬೇಕಿಂದೂ, ತತ್ಸಂಬಂಧವಾದ ಫಲವ್ಯಾಪ್ತಿಯನ್ನು ಘರಣ್ಣತ್ವಿಕರಿಯ ತಿಳಿಸುತ್ತಾರೆ.

२. ಜಯತೀರ್ಥ ಶ್ರೀಮದ್ಪ್ರಾರಾರ್ಥ ಮೇರ್ಯಾತ್ಮ-ಶ್ರೀಮಹಾಯಾಸ್ತಾ.

ಬಪ್ಯಾಂತಾಚಾರ್ಯಾಚಕ್ರವರ್ತಿಗಳಿಂದು ವಿಷ್ಣುತ್ಪಂಚದಲ್ಲಿ ಮ್ಯಾತರಾದ ಶ್ರೀಮಂತ್ರಾರಾಯಣಾಯ, ಸುಧಾರ್ಮಂಫರಲ್ಲಿ ಉಲ್ಲೇಖವಾಗಿರುವ ಶ್ರತಿಪ್ರತಿಪದವೂ ಮೋಕ್ಷಕ್ಕೇ ಕಾಢನೆ - ಎಂದು ತಿಳಿಸುತ್ತಾರೆ.

ಅಂತರೇ, ಅಸುಸುಧಾ - ಎಂದು ಸ್ತುತಿ ಪದೆದ ಈ ಮಹಾವೃದ್ಧಿ ಪ್ರತಿ ಪ್ರತಿ ಅಕ್ಷರವೂ ಅತ್ಯಂತ ಮಹತ್ವರವಾದದ್ದು. ಅಧಿಕಾರಿಗಳಾದ ದೇವತೆಗಳಿಂದಲೂ ಸಹ ಪರಮ ಮೂನ್ಯವಾಗಿದೆ-ಶ್ರಸ್ತ ಗ್ರಂಥರತ್ನ. ಅವರಿಂದ ಮುಕ್ತಾಂತಾರ್ಥಿನಿಂದೆ. ಅಂದರೆ, ಅಗ್ನಾರ್ಥ ವಲ್ಲವಂದು ಮೂನ್ಯವಾಗಿದೆ.

३. ಸಾಧಕನಾದವನು ಸಮಸ್ತಕ್ಷಯಾದಿಗಳನ್ನು ಕೇವಲ ವಿಷ್ಣುವಿನ ಪ್ರೇರಣ್ಣಿಯಿಂದ, ಅವನ ಶ್ರೀತ್ಯಾಧರವಾಗಿಯೇ - ಎಂದು ಅನುಸಂಧಾನಿಸಿ, ಅಚರಿಕಿವನು. ಎಂದೆಂದಿಗೂ ಧರ್ಮ- ಅರ್ಥ-ಕಾರ್ಮಾದಿ ಪುರಾಣದ ಘರಣ್ಣಾಂತ್ರೀ ಬಯಾಸುಪುದಿಲ್ಲ.

४. ಅಂತಹ ನಿಷ್ಠಾಮೂಸ್ತಕರಾದ ಏಕಾಂತ ಭಕ್ತಿಗೆ ಮಾತ್ರ ಈ ಗ್ರಂಥವು ಸೌರ್ಯಸುಷದ್ಯ.

ಅಂತಹವರು ಚತುರ್ಡಶಭುವನ ಸ್ವಾಮಿಯಾದ (ಶೋಕೇಶವಾಭಿನ) ಕ್ಷಾನ - ಭಕ್ತಿ - ವೈದಾಗ್ಯಗಳಿಂದ ದೃಷ್ಟಿಸಂಪತ್ತನ್ನು ಮಾತ್ರ ಬಯಾಸುವವರು ಅವರೇ, ಜೀವನ್ನು ಕ್ಷಿತಿಯಲ್ಲಿರುವ ಸಚ್ಚೀತನರು. ಅಂತಹವರೇ, ಪುಸ್ತಕ ಗ್ರಂಥದ ಪಣನ, ಮನನ, ಅಧ್ಯಯನಾದಿಗಳಿಗೆ ಅರ್ಹರು.

ಅವರಿಗಲ್ಲದೇ, ಶ್ರೀಮದ್ಭಾರತಾಧಿತಯಗತ ಸ್ತಮೇಯಗಳು ಸೌರ್ಯಸುಷದ್ಯದಲ್ಲದೇ ಇತರರಿಗಲ್ಲ ಎಂದು ಘರಣ್ಣತ್ವಿಕರಿರ ಸ್ವಾಷ್ಟಿಕರಣ. || ೧೮ ||

ಪದ್ - ೧೨

ಮೂರಿ:-

ಒತ್ತಿ ಬಹ ವಿಭ್ರಗಳ ತಯಿವ ।

ಮೃತ್ಯುವಿಗೆ ಮರೆ ಮಾಡಿ ಕಾಂಡ ।

ಖೃತ್ಯರಿಗೆ ಭೀಕರವ ಶ್ವಾಸ ಪರಂಧಿಗಳ ॥

ಒತ್ತಿಗೋಳಿ ಪಸರುಕೇತ್ತುಗಳ ।

ಸೃಜ ಮಾಡುವನವನ ಮನೆಯೊಳು ।

ನಿತ್ಯಮಂಗಳ ಪರಿಕಾಮೃತಾರ ಪರಿಮಂತ ॥ ೧೨ ॥

ಅವಕರಣಕ :

ಶ್ರೀಮದ್ರಾರಿಕಾಮೃತಾರವನ್ನು ಪರಿಸುವ ಭಗವದ್ರಂಗೆ ನಿತ್ಯ  
ಮಂಗಳ ಪ್ರದವೆಂದು-ತಿಳಿಸುತ್ತಾರೆ. ॥ ೧೨ ॥

ಶ್ರುತಿಪರಾಭಾ :-

ಒತ್ತಿ ಬಹ = ಜೀವರ ಸಮೀಕ್ಷೆ ಉಗಿಂಘ್ರಾಗ್ನಿ ಬಂದು ಬದಗುತ್ತಿರುವ,

ವಿಭ್ರಗಳ = ಸತ್ಯಾಧನೆಗೆ ಶ್ರುತಿಬಂಧಕಗಳಾದ ನಾನಾ ಪ್ರಕಾರವಾದ

ವಿಭ್ರಪರಂಪರೆಗಳನ್ನು, ತಯಿವ = ಹಾರದಂತೆ ಮಾಡುವ (ಪರಿಹರಿಸುವ),

ಅವಮೃತ್ಯುವಿಗೆ = ಜೀವಕ್ಕೆ ಆಫಾತುವನ್ನುಂಟುಮಾಡುವ ಅವಮೃತ್ಯುಗಳಿಗೆ

ಮರೆಮಾಡಿ = ಪರಿಹರಿಸಿ, (ಯೋವಿಸಿ), ಕಾಲನ ಖೃತ್ಯರಿಗೆ = ಯಾವು

ಯಾಯನ ಕಂದರಿಗೆ, ಭೀಕರವ ಶ್ವಾಸ = ಭಯಿವನ್ನುಂಟುಮಾಡಿ,

ಪರಂಧಿಗಳ = ಭಕ್ತರ ಸಮ್ಮಾದ ಮನೋಭಿಂಬಾಂಗಳನ್ನು, ಒತ್ತಿಗೋಳಿ

= ಲಭ್ಯವಾಗುವಂತೆ ಸಿದ್ಧಿ ಮಾಡಿಸಿ, ಪಸರುಕೇತ್ತುಗಳ = ಕಮಲದಖಾಳಿಂತೆ

ವಿಶಾಲನೇತ್ರಗಳ್ಳಿ, ಶ್ರೀಪರಮಾತ್ಮನು, ಅವನ ಮನೆಯೊಳು =

ಶ್ರೀಮದ್ರಾರಿಕಾಮೃತಾರವನ್ನು ನಿತ್ಯಪರ್ತಣ ಮಾಡುವ ಭಗವದ್ರಂಗ

ಮನೆಯಲ್ಲಿ, ಸೃಜ ಮಾಡುವನು = ನಡೆನ ಮಾಡುವಂತೆ ಭಲವನ್ನಿ

ಯುವುದು. ಹರಿಕಾಂತಸೂರಯಿಂದ ಕರ = ಶ್ರೀಮದ್ವರಿಕಾಂತ  
ಸೂರವನ್ನು ನಿತ್ಯವೂ ಶ್ರದ್ಧಾಭರಿಗಳಿಂದ ಪರಿಸುವವರಿಗೆ, ನಿತ್ಯಮಂಗಳ =  
ಹಳ್ಳಿತವಾದ ಸ್ವಾಪ್ಯಾಹಾನಂದವಿಭಾವವರೂಪವಾದ ಮುಕ್ತಿಸುಖವನ್ನು  
ಕಂಡಿಸುವುದಕ್ಕೆ ಉತ್ತಮ ಸಾಧನವಾಗಿದೆಯೆಂದು ಘಲಸ್ತಿತಿರರ  
ಸಂದೇಶ. || ೧೨ ||

### ಬಾಹ್ಯಾನಗಳು

ಂ. ಶ್ರೀ ಶಂಕರಾಚಾರ್ಯರ ಬಾಹ್ಯಾನ

ಈ ಹರಿಕಾಂತಸೂರ ಪರಿಸುವವರಿಗೆ ನಿತ್ಯಮಂಗಳವೆಂದು  
ಹೇಳಿತರೆ.

ಅಧಿಕಾರಿಯ ಸಮೀಕ್ಷೆ ಒತ್ತಿಕೊಂಡು, ಬರತಕ್ ಸತ್ಯಮಾರ್  
ಸುಷ್ಟಾನಕ್. ಪ್ರಾಪ್ತವಾಗಿತಕ್ ವಿಭಾಗಾಳ ಬಾರದಂತೆ ಮಾಡುವ,  
ಅಪಮೃತಗಳಿಂದ ರೋಗಾದ್ಯಾಪದ್ರವಗಳಿಗೆ ಇವನ್ನು ತೋರಿಸಿಕೊಡದಂತೆ  
ಮರೆಮಾಡತದೆ, ಎಂದರೆ, ರೋಗಾದ್ಯಾಪದ್ರವಗಾಳ ಬರಲೀಸೋಡಿಲ್ಲ-  
ಎಂತ ಭಾವ. ಯಾವಾಯಿನ ಭೃತ್ಯಾದ ಯಾವಾಯಾತರಿಗೆ, ಅಂತ್ಯಕಾಲಕ್  
ಯಾವಾಯಾತರು ಸಮೀಕ್ಷೆ ಬಾರದಂತೆ ಆವರಿಗೆ ಭೀತಿ ಹುಟ್ಟಿ, ಅವರನ್ನು  
ಒಡಿಸಿ, ವಿಷ್ಟು ದೂರ ವಶಮಾರ್ಹೋದಾಗತದೆ. ಇನ್ನೂ ಏನು ಮಾಡತದೆ-  
ಎಂದರೆ, ಸರಲ ಮನೋಭ್ರಜಾಳ ಸಮೀಕ್ಷಗೊಳಿಸಿ ಸ್ಥಿತಿಮಾಡಿ,  
ಕುದಳದೋಷಾದಿಯಲ್ಲಿ ನೇತ್ರಗಳುಳ್ಳ ಪರಮಾತ್ಮನ್ನು ಭಕ್ತನಾದವನ  
ದೇವಾಲ್ಯಾಮನಿಯಲ್ಲಿ ಪ್ರತ್ಯಕ್ಷಣಾಗಿ ಮಾಡಿ, ಅಪರೋಕ್ಷ ಕೊಟ್ಟಿ,  
ಸ್ತೋಮಾಡುವಂತೆ ಮಾಡತದೆ. ಈ ಹರಿಕಾಂತಸೂರವನ್ನು ಭಕ್ತಿ ಪುರಸ್ಕರವಾಗಿ  
ಆಧಾರನುಸಂಧಾನದಿಂದ ಪರಿಸುವವರಿಗೆ, ನಾಶರಹಿತವಾದ ವೈಕುಂಠ  
ರೋಕಾರಲ್ಲಿ ಸ್ವರೂಪಾನಂದರೂಪವಾದ ಮಂಗಳವನ್ನು ಕೊಡೋ ದಾಗತದೆ  
ಎಂತ ತಾತ್ಯಯ್ದ. || ೧೨ ||

೨. ಭಾಷ್ಯತ್ವಾರ್ಥಿ:-

ಈ ಗ್ರಂಥವನ್ನು ಪತನ ಮಾಡುವವರಿಗೆ, ಆಗಂದಾಗ್ನಿ ಒದಗಿ ಬರುವ ವಿಘ್ರಾಣನ್ನು ಪರಿಹರಿಸಿ, ಅದಮ್ಯತ್ವವಿಗೆ ಇವರನ್ನು ಗೋಚರಿಸದಂತೆ ಮಾಡಿ, ಯಾವುದೂತರಿಗೆ ಭಯವನ್ನು ಪ್ರಪಂಚವುದು. ಅಂದರೆ, ಭಾಗವತ ಷಷ್ಟಿಸ್ಯಂಧ ಅಕಾಮಿಕ್ಷೋಪಾಖ್ಯಾನದಲ್ಲಿ ನಾರಾಯಣ ಸ್ಕೃತೀಯಂದ, ಅಕಾಮಿಕ್ಷಾನಿಗೆ ಯಾವುದೂತರಿಂದ ಬಿಹುಗಡೆ ಆದ ಮೊದಲು ಭಾಗವದ್ವರ್ತಕರನ್ನು ಯಾವುದೂತರು ಕಾಣಲೂ ಸಹ ಹೇದುವರು-ಎಂದು “ಪ್ರಾಣಿಂಜ ಬಭ್ಯತಿ ತತಃಪ್ರಪ್ರತಿಸ್ಕ ದಾಜನ್” - ಎಂಬ ಶ್ಲೋಕದಿಂದ ಹೇಳಿಯವರು. ಆದರಂತೆ, ಹರಿಕಾಮೃತಾರವನ್ನು ಪತನಮಾಡುವ ಪರಾನ್ನು ನೋಡಲು ಸಹ ಯಾವುದೂತರು ಹೇದುವರೇಬ ಭಾವ ಮತ್ತೂ ಭಾಗವಂತನು ಇದನ್ನು ಪರಿಸುವವರ ಮನೋಭಿಷ್ಟವನ್ನೂ ಪೂರ್ಣ ಮಾಡುವದಲ್ಲದೆ, ಇವರ ಮನೆಯಲ್ಲಿ ನತನೆ ಮಾಡುತ್ತಿರುವನು.

॥ ೮२ ॥

೩. ಭಾಷದರ್ಶಿಣಿ:-

ಈ ಗ್ರಂಥ ಹಾರಾಯಣ ಮಾಡತಕ್ಯವರಿಗೆ ಸರ್ಕಳವಿಘ್ರಾಣ ದೂರಗಿ, ಸರ್ಕಳಸಂಧಿಗಳಲ್ಲಿ ಹೇಳಿದಂಥ ಭಾಲಸಿದ್ದಿಯಾಗಿ, ಪರಮಾತ್ಮ ಒಲಿಯು ವನೆಂದು ಹೇಳುತ್ತಾರೆ ಒತ್ತಿ ಒಕ ಒತ್ತಿ ಒಕ ವಿಘ್ರಾಣ ನಂತರ ಒರತಕ್ಯಂಥ ವಿಘ್ರಾಣ. ॥ ೮೨ ॥

### ಸರ್ವವಾಯಾಖ್ಯಾನಸಾರ ಸಂಗ್ರಹ

೧. ಜೀವರಿಗೆ ಆವರ ಕರ್ಮಾನುಭವ ಭಾಲರೂಪವಾಗಿ ನಾನ ಶುಕರವಾಗಿ ವಿಘ್ರಾಣ ಮೇರಿಂದ ಮೇಲೆ ಬಂದು ಒದಗುತ್ತಿರುವುದು. ಈ ವಿಘ್ರಾಣರಂಪರಿಗಳು ಜೀವರಿಗೆ ಪ್ರತಿಬಂಧಕಗಳು. ಮೇರಿಂದ ಮೇಲೆ ಪರಂಪರಾತ್ಮಮದಲ್ಲಿ ಬಯತ್ತಿರುವ ಈ ವಿಘ್ರಾಣತಿಂಗಳಿಗೆ - ಒತ್ತಿ ಒಂಬ ವಿಘ್ರಾಣ-ಎಂದಿದ್ದಾರೆ.

೧. ಇಂತಹ ಒತ್ತಿ ಬಯವ ವಿಭ್ರಾತಿಗಳು ಶ್ರೀಮದ್ವರಿಕಾಂತಾಂಶ ಕಾರಣ ನಿತ್ಯಪರಣ ಹಾಗೂ ಮನಸಗಳಿಂದ ಪರಿಹಾರವಾಗುವುದು.

೨. ಒತ್ತಿ ಬಯವ ವಿಭ್ರಾತಿಗಳನ್ನು ತಡೆದು, ಆಕಾಲಮೃತ್ಯು ರೂಪದಲ್ಲಿರುವ ಅಪಮೃತ್ಯಾರಣನ್ನು ಪರಿಹರಿಸುವುದು.

೩. ಶ್ರೀಕರಿಕಾಂತಾಂಶ ಕಾಲಸಂಪೂರ್ಣ - ಎಂದರೆ, ಯಾವುದೂತರಿಗೆ ಭಯವನ್ನು ಹುಟ್ಟಿಸಿ, ಅವರನ್ನು ದೂರವಿರಿಸಿ, ಅಪಮೃತ್ಯು ಪರಿಹಾರಮಾಡುವುದು.

ಅಲ್ಲದೇ, ಆಭಿವರ್ದಕರಿಗೆ ಸಮಸ್ಯಮನೋಭಿಳಾಜೆಗಳನ್ನು ಸರಪೇರಿಸುವುದು. ಆವರ ಸತ್ಯಾಧನೆಗೆ ಸಹಕಾರಿಯಾಗುವುದು.

ಇದಕ್ಕೆ, ಆಜಾಂತರ ಉಪಾಧಾನವೇ ದೃಷ್ಟಾಂತವು. ಆಜಾಂತರ ಸರಲಭಾಷಗಳನ್ನು ಪರಿಹರಿಸಿ, ಶ್ರೀಮನ್ನರಾಯಾನ ನಾಮಸ್ಯರೋಚ್ಯಾ ಅವನಿಗೆ ಸದ್ಗುರುತ್ವಾನ್ನಿ ನೀಡಿತು. ಅಂತ್ಯಾಳಾಲದಲ್ಲಿ, ಆತನನ್ನು ಎಂದೊಂದು ಬಂದ ಯಾವುಭಾಷರನ್ನು ಒಡಿಸಿ, ವಿಭ್ರಾತಾತರ ವರ್ಣಿಸಿಲ್ಪಿಸು.

**“ಶ್ರೀಮದ್ವರಿಕಾಂತ ಕಾಂತಾಂಶ ಪ್ರಾಣಿಕ್ಯಾ ರಾಜನ”** - ಎಂದು ಶ್ರೀಮದ್ವರಿಕಾಂತ ಪತಂಗ.

೫. ಶ್ರೀಪರಮಾತ್ಮನು ಕಮಲದಳಗಳಿಂತ ವಿಶಾಲನೇತ್ರ ಉಳ್ಳವನು. ಇದರಿಂದ, ಚನ್ಮಹಿಕ್ಕಣ - ಎಂದಿದ್ದಾರೆ. ವನಂ-ನೀರು. ನೀರನ್ನು ಬೇಧಿಸಿ ಮೇಲಕ್ಕೆ ಬಯವುದರಿಂದ, ಕಮಲಪುಷ್ಟಕ್ಕೆ ವನರುಹ-ಎಂದು ಹೇಳಿ. ಕಮಲದಳಾಯತ ನೇತ್ರಾಳಾದ್ವರಿಂದ, ವನರುಹಿಕ್ಕಣನು.

೬. ಅಂತಹ ವನರುಹಿಕ್ಕಣನಾದ ಶ್ರೀಪರಮಾತ್ಮನು ನಿತ್ಯಮಂಗಳ ಪ್ರದಾದ ಶ್ರೀಮದ್ವರಿಕಾಂತಕಾರವನ್ನು ಪರಿಸುವವರ ಗೃಹದರ್ಶಕ್ಯಾಮಾಡುವನೆಂದು ಘಲಸ್ತುತಿಕರರು ಹೇಳುತ್ತಾರೆ. || ೧೨ ||

## ಪದ್ಮ - ೧೫

ಮುಂತಾ:-

ಅಯುರಾರೋಗ್ಯಕ್ಕಿರು ಯಾರು ಯಾತ ।  
ಧೈಯರು ಬಂ ಸಮರ್ಪಣಾಯ ಶೋಯಾರು ।  
ಧಾಯರು ಗುಣ ಗಾಂಧಿಯರು ಮೊದರಾದ ॥  
ಅಯುಕ್ತಗಳುಂಟಾಗಲೊಂದ ।  
ಧ್ಯಾಯ ಪರಿಹಿಡ ಮಾತ್ರದಿಂ ಕ್ರವ ।  
ಸೆಯವಲ್ಲದೆ ಜರಿಕಾಮೃತಾರ ಮುಂಸರಿಗೆ ॥ ೧೫ ॥

ಅವಶರಣಿ :-

ಸ್ತುತಿ ಗ್ರಂಥರತ್ನದ ಪರಾಣಾದಿಗಳಿಂದ ಸಾಧಕನಾದ ಭಗವದ್ವಿನಿಗೆ  
ಉಂಟಾಗುವ ಏಹಿಕ ಘರಗಳನ್ನು ಹೇಳುತ್ತಾರೆ. ॥ ೧೫ ॥

ಸ್ತುತಿಕರಾಂತರ್ : -

ಒಂದಧ್ಯಾಯ = ಅಧ್ಯಾಯಾಂತರದ ಯಾವುದಾದರೊಂದು  
ಸಂಧಿಯನ್ನು, ಪರಿಹಿಡ ಮಾತ್ರದಿಂ = ಭಕ್ತಿಯಿಂದ ಪರಾಣಾದಿದ  
ಮಾತ್ರದಿಂದಲೇ, ಅಯುಃ = ಧೀಷಾರ್ಥಯುಸ್, ಅರೋಗ್ಯ = ರೋಗಾಯ್  
ಪರ್ವಗಳಿಂದ ರಹಿತವಾದ ಉತ್ತಮ ಅರೋಗ್ಯಭಾಗ್ಯ, ಇಕ್ಕಿರು = ಧನ  
ಧಾನ್ಯ ಏಹಿಕ ಸಂಪತ್ತು, ಧೈಯರು = ವಿನೇ ಕಷ್ಟ ಬಂದರೂ, ಎದುರಿಸುವ  
ನಿಖತ್ತಿ, ಬಂ = ದ್ಯುಹಿಕ ಹಾಗೂ ಮಾನಸಿಕ ಬಲ, ಸಮರ್ಪಣಾಯ = ತನ್ನ  
ಸಮಾನೀಕರಣ್ಣ ಉಚಿತ ಯೋಗ್ಯತೆಯಾಳವನೂ, ಶೋಯರು = ಪರಾಕ್ರಮ,  
ಶಿಧಾಯರು = ಮನಸ್ಸಿನ ಉದಾರಭಾವ (ಮನೋವೃತ್ಯಾಲ್), ಗುಣ =  
ಉತ್ತಮವಾದ ಸದ್ಗುರ್ತಿಯಾದ ಗುಣಗಳು, ಗಾಂಧಿಯರು = ದ್ಯಂಧ್ಯ  
ತೀತಿಭತ್ತದಿಂದ ಒಡಗೊಡಿದ ಗಂಭೀರ ಪ್ರಪ್ರತಿ, ಮೊದರಾದ = ಇವೇ  
ಮುಂತಾದವು, ಅಯುಕ್ತಗಳು = ವ್ಯಾಪಕವಾಗಿ (ವಿಷ್ಣುರವಾಗಿ), ಉಂಟಾಗಲು  
= ಅಧಿಕಾರಿಗಳಿಗೆ ಪ್ರಾಪ್ತವಾಗುವವು. ಮುಂಸರಿಗೆ = ಅಂತಕ್

ಅಧಿಕಾರಿಗಳಾದ ಭಗವದ್ರಕಂಗೆ, ಕರಿಕಾಂತಾಮೃತಾರ = ಈ  
ಹರಿಕಾಮೃತಾರ್ಥಾರ್ಥ, ಗ್ರಂಥರತ್ನಪು, ಶ್ರವಣೇಯವಲ್ಲವೇ? = ಶ್ರವಣ  
ಮಾಹವುದಕ್ಕೆ ಯೋಗ್ಯವಾದದ್ವಪಲ್ಲವೇ? || ೧೮ ||

### ವಾಚಾನಿಗಳು

#### ಂ. ಶ್ರೀ ಸಂತಸರ್ವ ಉತ್ತರವಾಚಾನಿ

ಈ ಗ್ರಂಥಪರಾಧಿಗಳಿಂದ ಪಹಿಕ ಘಲ ಹೇಳಲಾರೆ.

ಅಧ್ಯಾತ್ಮಾಂಶೇತರಾದ ಒಂದು ಸಂಧಿಯನ್ನು ಪರನ ಮಾತ್ರಿಂ  
ಮಾತ್ರದಿಂದ ದೀರ್ಘಾವಾದ ಆಯುಷ್ಯೇನು, ಯೋಗಾರ್ಥಿಪರ್ವವಿಂ  
ರಹತನಾಗಿ ಸುಖದಿಂದ ಇರ್ಲೋವೇನು, ಧನಧಾನ್ಯಾದಿ ಬಕ್ಷಯ್ಯ, ಜ್ಞಾನ  
ಭಕ್ತಿ ವೈರಾಗ್ಯವೆಂಬ ಬಕ್ಷಯ್ಯವೇನು, ಯೋಗ್ಯವಾದ ಯಶಸ್ಸೇನು,  
ಕೀರ್ತಿಯೇನು, ನಿರ್ಲಿಪಿನಾಗಿ ಇರತಕ್ಕ ಧ್ಯೇಯವೇನು, ದೇಹಪ್ರಾಣಿಯಾಗಿ  
ಬಲವೇನು, ತನ್ನ ಸಮಾನೀಕರಲ್ಲಿ ಉಚಿತಯೋಗ್ಯತೆಯಾಗಿವೆ. ಶ್ರೀಹರಿಯ  
ಬೆಂಬಲವುಛ್ಯವನೂ ಆಗುವ ಆದರಂತೆ, ಭಗವದ್ಗೌರೋಹಾ  
ನದಲ್ಲಿ ಸಾಮಾಧ್ಯವೇನು, ಮನೋನಿಗ್ರಹಕ್ಕೆ ಸಮೀಕ್ಷಿನಾವಾ  
ಯುತ್ತಿರೇನು, ಪರಾಕ್ರಮವೇನು, ಸತ್ಯಾತ್ಮದಲ್ಲಿ ಉದಾರತ್ಮವೇನು, ಸಾಂಕ್ಷಿ  
ರೂಪತಾದ ಗುಣಗಳೇನು, ತಾಭಾಲಾಭದಲ್ಲಿ ಸಮಚಿತನಾ  
ಗಂಭೀರದಿಂದ ಇರ್ಲೋವೇನು - ಇವೇ ಮೊದಲಾದವೂಗಾಗಿ  
ವಿಷ್ಣುರವಾಗಿ ಅಧಿಕಾರಿಗಳಿಗೆ ಉರೈತುಗೊಂಡಿತವೆ. ಭಗವದ್ರಕಂಗೆ ಈ  
ಹರಿಕಾಮೃತಾರಗ್ರಂಥ ಶ್ರವಣಮಾರ್ಯೋದಕ್ಕೆ ಯೋಗ್ಯವಲ್ಲವೇ?  
ಗುರುಮುಖದಿಂದ ಉಪದಿಷ್ಟತಡ್ಡಾದವರಿಗೆ ತದನುಷ್ಠಾನದಿಂದ ಪೂರ್ವೇಽಂ  
ಫಲಗಳ ಹೊಯೋದಾಗತದೆ - ಎಂತ ತತ್ವಯ್ಯ. || ೧೮ ||

#### ೨. ಭಾವಭೂತಿ :-

ಈ ಗ್ರಂಥದ ಒಂದಧಾಯ ಪರಿಸಿದ ಮಾತ್ರದಿಂದ ಆಯುಷ್ಯೇ  
ಅಯೋಗ್ಯ, ಬಕ್ಷಯ್ಯ, ಕೀರ್ತಿ, ಧ್ಯೇಯ, ಬಲ, ಭಗವದ್ವಿಷಯಕವಾದ

ರಿಶೋಽಂದು, ಸಮಜನರ ಸಹಾಯ, ಶೈಯೆ, ದಾತ್ತತ್ಯ - ಮೊದಲುದ  
ಗಂಧೀರವಾದ ಗುಣಗಳು ವಿಶ್ವಾರವಾಗಿ (ಚೆನ್ನಗಿ) ಉಂಟಾಗಲು, ಈ  
ತಂತ್ರಾಮೃತಶಾರವು ಸುಜನರಿಗೆ ಕೇಳಲು ಅರ್ಹವಲ್ಲವೇ? || ೧೦ ||

ಉತ್ತರಾರ್ಥಿ:-

ಏಹಿಕಥಲಗಳು ಸಿದ್ಧಿ ಆಗುವವೆಂದು ಹೇಳುತ್ತಾರೆ ।  
ಆಯುರ್ವದೀಗ್ಯ. || ೧೧ ||

### ಶರ್ವಪಾತ್ರಾಸ್ತಾನಸಾರ ಸಂಗ್ರಹ

೧. ಈ ಗ್ರಂಥರತ್ನದ ಪರಿಣಾದಿಗಳಿಂದ ಸಾಧಕರಿಗೆ ಉಂಟಾಗುವ  
ರುಕ್ತ ಭಲಾಷ್ಟಿಯನ್ನು ತಿಳಿಸುತ್ತಾರೆ.

೨. ಜೀವರಿಗೆ ಸಾಧನೆಯಾಗಬೇಕದರೆ, ಅತ್ಯಾವಶ್ಯಕವಾದ ಸಾಧನ  
ಈಮ್ರೋಣಿ ಮೂಡು ಪ್ರಕಾರ. ೧) ಆಯಸ್ಸು, ೨) ಆರೋಗ್ಯ ಮತ್ತು ೩)  
ರಿಶ್ಯಯೆ. ಆ ಅಭಿಪ್ರಾಯವನ್ನೇ ತ್ರೀಮಂಜಗನಾಥಾಸವಯೆರಿಗೆ ೫೦  
ವರ್ಣಣಾ ಆಯುರ್ವದೆನ ಮೂಡುವ ಪ್ರಸಂಗ ವಿಶೇಷದಲ್ಲಿ ಆವರ  
ಸ್ವರೂಪಜ್ಞಾನರವಾದ ತ್ರೀಮಂಜಾರಂಭಾಸವಯೆರು-“ಎನ್ನ ಚಿನ್ನವು  
ಈಶೋ-ಧನ್ಯಂತಿ ದಯ ಮಾಡೋ”- ಎಂಬ ಕೀರ್ತನೆ ಸಾಹಿತ್ಯದಲ್ಲಿ -  
ಆಯಸ್ಸು-ಆರೋಗ್ಯ-ರಿಶ್ಯಯೆವೆಂಬ ಹಿತ್ಯ ಮೂಡು ವಿಧ ಪರ್ವಗಳು  
ನಾಯಾಂತಿನ ಭಜಕರಿಗೆ ಘೂರಣವಾಗಿಪ್ರಸ್ತೋಽಃ ॥ ಎಂದು  
ಪರೀಕ್ಷೆದಿಸಿದ್ದಾರೆ.

೩. ಮೂನವನ ಸತ್ಸ್ವಧನಿಗೆ ಉತ್ತಮವಾದ ಆಯಸ್ಸು ಅತಿಮುಖ್ಯ.  
ಈ ಗ್ರಂಥದ ಪರಿಣಾದಿಂದ, ದಿರ್ಘಾವಾದ ಆಯಸ್ಸು ಲಭ್ಯವಾಗುವುದು.

೪. ಆಯುಸ್ಸಿದ್ದರೆ, ಸಾಲದು, ಉತ್ತಮವಾದ ಆರೋಗ್ಯಭಾಗ್ಯವು  
ಆಪ್ಯೇ ಪ್ರಮುಖವಾದುದು. ಅಂತಹ ಉತ್ತಮ ಆರೋಗ್ಯಭಾಗ್ಯವು ಈ  
ಗ್ರಂಥದಿಂದ ಪ್ರಾಪ್ತವಾಗುವುದು.

೫. ಆಯಸ್ಸು - ಆರೋಗ್ಯಭಾಗ್ಯವು - ಜೊತೆಗೆ ಏಹಿಕ ಸಂಪತ್ತು

ಕೂಡ ಮುಖ್ಯವಾದುದು. ಸಾಧನ ವಹಿಸಿ ಧನಸಹಾಯ ಪ್ರಮುಖತ್ವವನ್ನಿರುವುದು. ವಹಿಕಸಂಪತ್ತುವಾದ ಪಶ್ಚಯೇವೂ ಸಹ ಈ ವಾಗಿವುದು.

೬. ಜಗತ್ತಿನಲ್ಲಿ ಕೀರ್ತಿವಂತನಾಗುವನು. ಯಿಶಸ್ಸನ್ನೂ ಸಹ ಈ ಗ್ರಂಥಪರಣವು ನಿರ್ದಿಷ್ಟವು.

೭. ಜೀವನದಲ್ಲಿ ನಾನ ಪ್ರಕಾರವಾಗಿ ಶಿಷ್ಯನಷ್ಟ್ರಗಳ ಉಂಟಾಗುತ್ತಿರುವುದು. ಅವುಗಳನ್ನು ಎದುರಿಸುವ ಮನೋಸ್ಥೀಯೇ ಹಾಗೆ ದೈಯಿಗಳು ಇದರಿಂದ ಪ್ರಾಪ್ತಿಯಾಗುವುದು.

೮. ದೈಹಿಕ ಕಾಗ್ರೋ ಮಾನಸಿಕ ಒಲವು ಸಾಧಕನಿಗೆ ಅತ್ಯಗತ್ಯ. ಈ ಗ್ರಂಥದ ಪರಣ ಇಂದ್ರಾ ಇಂದ್ರಾ ಬಿಂಬಾಪ್ರಾಯಿಂತಹಾಗುವುದು.

೯. ನಮ್ಮ ಸಮಾನೀಕರಲ್ಲಿ ಸ್ಥಾನ-ಮಾನ-ಉಚಿತವಾದ ಯೋಗ್ಯವಾದ ಕಾಮಾರ್ಥ ಉಂಟಾಗುವುದು.

೧೦. ಪರಾಕ್ರಮಕ್ಕೆ - ಶೈಯೇವನ್ನುವರು. ಜೀವನದಲ್ಲಿ ನಿಂದಾರಣೆ ಎದುರಿಸುವ ಶೈಯೇವೇಷ. ಶಿಷ್ಯ-ಸುಖ, ಲಾಭ-ಅಲಾಭ-ಇವುಗಳನ್ನಿಂದ ಸರಿಸಮಾಗಿ ಕಾಣುವ ಮನಸ್ಸಿನ ಕಾಗ್ರೋ ಬಾದ್ರಿಕಶೈಯೇವ ಉಂಟಾಗಲು ಈ ಗ್ರಂಥದ ಅಧ್ಯಯನ ಕರಣವಾಗುವುದು. ದ್ವಂದ್ವ ತೀರ್ಥಾವಬನ್ನು ಕರುಣಾಸುವುದು.

೧೧. ಮನಸ್ಸಿನ ಉದಾರಭಾವ. ಅಂದರೆ, ಮನೋವೈಶಾಲ್ಯವೇ ಉದಾಯಿಗುಣವು ಇದರಿಂದ ಉತ್ಪನ್ನವಾಗುವುದು.

೧೨. ಗಾಂಭೀರ್ಯಾಗುಣ ಮಹತ್ತರವಾದುದು. ನೀರಿನಿಂದ ತುಂಡಿ ಕಾಗಿರುತ್ತ ಬಹು ಗಂಭೀರವಾಗಿರುವುದು. ಅದರಂತೆ, ವಿದ್ಯ, ವಿನಯ ಗುಣಗಳು ವೃತ್ತಾಲ್ಯ ಮತ್ತು ಆಳಗಳಿಂದ ಯುಕ್ತವಾದ ಗಾಂಭೀರ್ಯಾಗುವನ್ನು ಹೊಂದುವನು.

೧೩. ಈ ಗ್ರಂಥರತ್ನದ ವೈಶಿಷ್ಟ್ಯವೇನಿಂದರೆ - ಗ್ರಂಥಸ್ಥವಾಯಾವಾದರೆಯಾದರೆ ಸಂಧಿಯನ್ನು (ಅಧ್ಯಾತ್ಮ ಪ್ರಕರಣ) ಆಯ್ದು, ಆದ್ದರಿಂದ ಸಂಧಿಯನ್ನು ಕಾಣಬಹುದು.

ಅಮುಶಲಗ್ರಹಾಗಿ ಅಧ್ಯಯದಿಂದ, ಪೂಜ್ಯಾರ್ಥಕ್ತ ಗುಣಗಳೆಲ್ಲವೂ  
ಕರಗತವಾಗಿ ಆ ಸುಜನನು ಸಿದ್ಧಾಧಕನೇನಿಗುವನು.

ಅಂತಹ ಸಚ್ಯೈತನರಿಗೆ ತೀ ಹರಿಕಥಾಮೃತಕಾರವೆಂಬ ಈ ಉದ್ದಂಢ  
ರತ್ನವು ಶ್ರವಣಯೋಗ್ಯವಲ್ಲವೇ? - ಎಂದು ಮಾರ್ಚಿಕವಾಗಿ ಪ್ರಶ್ನಿಸಿದ್ದೂರೆ  
- ಘಲಕ್ಕುತ್ತಿಕಾರರಾದ ತೀ ಕರೆಗೇ, ದಾಸಪ್ರಯಾಸರು! || ೧೮ ||

## ಪದ್ - ೧೯

ಮುಂದಿ:-

ಕುರುತ ಕಂಡೆ ಪರೆದ ಬಧಿನಿ ।  
ಗಿರಹು ಹಿವ ಕೇಳುತವು ಚೆಳಿಯದ ।  
ಮುಂದಿ ಮರನಾಕೃತಿಯ ಶಾಳನು ಕೇಳುತ್ತದಲಿ ॥  
ಬರಹು ಜ್ಯಾಗುವುದು ಕೇಳುರೆ ।  
ಹೊರಹು ಪರ್ವತಿನಿಖುಂಡು ಸ್ವತಿದಿನ ।  
ಮುರುದಿಲಾದರು ಕರಿಂಥಾಂಶುತ್ಪಂಜನು ಪರಿಸೆ ॥ ೧೯ ॥

ಅರ್ಥಾತ್ :-

ಇನ್ನೂ ಗ್ರಂಥ ಪರಾಣಾದಿಗಳಿಂದ ಆಗತಕ್ಕ ಘಲಗಳನ್ನು ಹೇಳುತ್ತಾದ.  
॥ ೧೯ ॥

ಸ್ವತಿತಾಂಶು :-

ಕುರುತ = ನೇತ್ರಮಿಲ್ಲದವನು (ಜ್ಞಾನನೇತ್ರದಿಂದ ಶೂನ್ಯವಾದವನೂ  
ಎಂತ ಗ್ರಹ), ಕಂಡೆ ಪರೆದ = ಕಣ್ಣಗಳನ್ನು ಪಡೆಯುತ್ತಾನೆ.  
(ದಿವ್ಯಜ್ಞಾನಾರ್ಥಿಯುತನಂಗುತ್ತಾನೆ) ಬಧಿನಿಗೆ=ಕವುದನಿಗೆ (ಹರಿಕಥೆಯನ್ನು  
ಕೇಳಿದವನಿಗೆ). ಎರಹು ಹಿವ ಕೇಳುತವು = ಎರಡು ಕಿವಿಗಳೂ  
ಶ್ರವಣಶಕ್ತಿಯನ್ನು ಪಡೆಯುವುದು. (ಶ್ರೀಹರಿಯ ಕಥಾದರ್ಶಿ  
ರತ್ನಿಯನ್ನುಂಟಿರುತ್ತಿದ್ದು, ಜ್ಞಾನಾಬ್ಯಾಬಧಿರತ್ನ ಹೋಗಿ, ಕಥಾ ಕೇಳುವುದರಲ್ಲ  
ಆಸ್ತುರಾಗುತ್ತಾರೆ.) ಚೆಳಿಯದ ಮುಂದ = ದೇಹಗತ ಅಂಗಗಳು ಚೆನ್ನಾಗಿ  
ವೃದ್ಧಿಯಾಗಿ, ಅಂಗವಿಕಾರವನ್ನು ಹೊಂದಿರತಕ್ಕವನು. (ಮೂರಿಂ  
ನಾದವನು) ಮರನಾಕೃತಿಯಶಾಳನು = ದಿವ್ಯ ರೂಪಸೌಂದರ್ಯಯು  
ತನಾಗುತ್ತಾನೆ. (ಮೂರಿಂತನ ಪರಿಹಾರವಾಗಿ, ಮನಸ್ಸು ಸಲ್ಲಕ್ಷಣಾಯಿತ್ತ  
ವಾದ ಹರಿಕಥಾದರ್ಶಿ ಆಸ್ತುರಾಗುವುದು ). ಕೇಳು ಮಾತ್ರದಲಿ = ಪ್ರಕ್ರಿ  
ಗ್ರಂಥವನ್ನು ಶ್ರವಣ ಮಾಡುವ ಮಾತ್ರದಿಂದಲೇ; ಬರಹು ಜ್ಯಾಗುವುದು =

ಶ್ವಾಸಾರ್ಥಿಗಂಧಿ ಸತ್ಯಂತಾನವನ್ನು ಪಡೆಯುವನು. ಈರಂದು ಪಲ್ಲವಿಪುಷ್ಟು - ಪಣಗಿರುವ ಮರಣ್ಣಾ ಸಹ ಚಿಗುರುವುದು. (ಬುದ್ಧಿ ಜಡಮತಿಯೂ ಸಹ ದಿವ್ಯಾಳ್ಯಾನೋದಯವನ್ನು ಪಡೆಯುವನು) ಪ್ರತಿ ದಿನ ದಿನನಿತ್ಯಾನ್ನಾ, ಕುಕುರಿಳಿಂದಯ - ದಾಂಭಿಕವಾಗಿ ಆದರೂ, ಹರಿಕಥಾಮೃತಾರವನು ಪರಿಹಿ = ಹರಿಕಥಾಮೃತಸಾರಾಖ್ಯ ಗ್ರಂಥರತ್ನವನ್ನು ಪರಿಸುವವನು, ದಿವ್ಯಾಳ್ಯಾನಿಯಾಗುವನೆಂದು ಘಲವನ್ನು ಹೇಳಿತ್ತಾರೆ. || ೧೯ ||

### ವ್ಯಾಪ್ತಾನಗಳು

#### ೨. ತ್ರೀ ಸಂಕಷ್ಟಾಂ ಒಳೆಯರ ವ್ಯಾಪ್ತಾನಗಳು

ಇನ್ನೂ ಈ ಗ್ರಂಥದಿಂದಾಗಿತ್ತು ಫಲಗಳನ್ನೇ ಹೇಳತಕ್ಕ.

ಇಲ್ಲಾನನೇತ್ತಿದಿಂದ ಶಾಸ್ಯನಾದವ, ಅಂಥಾದವ ದಿವ್ಯಾಳ್ಯಾನಯುಕ್ತ ನಾಗಾನೆ. ನೇತ್ರಗಳ ಹೊಂದತಾನೆ, ಹಾಕಥಾಮೃತ ಕೇಳೋದರಲ್ಲಿ ಕಿವುದನಾದವನಿಗೆ, ಸಾಧಾರಣವಾಗಿ ಕಿವುದನಾದವನಿಗೆ, ತ್ರೀಪರಮಾತ್ಮನ ಶಾಧಲ್ಲಿ ಭಕ್ತಿ ಉಂಟಾಗಿ, ಹರಿಕಥಾದಿಗಳ ಕೇಳುವಂತೆ ಮಾಡತದೆ. ಬಧಿರತ್ಸ್ಯ ಹೋಗಿ, ಚಂಡಾಗಿ ಶಬ್ದಾದಿಗಳ ಶ್ರವಣ ಮಾಡಿಸೋದಾಗತದೆ. ತ್ರೀಪರಮಾತ್ಮನ ಧ್ಯಾನೋವನಾದಿಗಳಿಂದ ಅಭವ್ಯಾದಿ ಆಗದ, ಮೂರ್ಚಿ ತನದಿಂದ ಇರತಕ್ಕ ಮನಸ್ಸು, ಕರ್ಮವಣತ್ವಾಗಿ ಪ್ರಪ್ರಾಣ ತಾಂಗಣಂತಿ ನಾದ ಮನಸ್ಯ ಸಮೀಕ್ಷೆನಾದ ಗುಣಗಳಿಂದ ಆಕರಣಿತ್ಯನಾಗಿ ಸತ್ಯಾಧನ ಮಾಡಿಸತದೆ. ದಿವ್ಯರಳವ ಶೋಂದಯ್ಯದಿಂದ ಸಲ್ಲಾಳಕ್ಕಾಗಿ ಯಾಗೋವನಾಗಾನೆ. ದಿವ್ಯ ಸತ್ಯತ್ವವಂತನಾಗುತ್ತಾನೆ. ಶ್ರವಣ ಮಾತ್ರದಿಂದ ಇಮ್ಮು ಉಂಟಾಗುತದೆ. ಇನ್ನು, ವಿಶೇಷವಾಗಿ ಶ್ರವಣ, ಮಾರ್ಯೋದರಿಂದ, ಒಣಕಟ್ಟಿಗೊಣಾದಿಯಲ್ಲಿ ಬುದ್ಧಿ ಜಡಮತಿಯಾದ ವನು ಚೇರೂ ಸಹಿತವಾಗಿ ಚಾಗಂಸೋದಾಗತದೆ-ಎಂದರೆ, ಕೇಳತಾ ಕೇಳತಾ ಬರೋಣದರಿಂದ ಆವಾಗೂ ದಿವ್ಯಾಳ್ಯಾನೋದಯವಾಗತದೆ. ಶ್ರೀತಾಂತಿಕ ಶ್ರುತ್ಯಕ್ತವಾಗಿ ತೋರುತ್ತಾ ಆದೆ. ದಾಂಭಿಕದಿಂದನಾದರೂ, ಈ

ಹರಿಕಥಾಮೃತಾರ ಪರಿಸರ ಬಂದರೆ, ಕ್ರಮೇಣ ದಿವ್ಯಾಕ್ಷಣಣ  
ಉಂಟಾಗುತದೆ - ಎಂದು ಅತ್ಯಯ್ಯ. || ೧೯ ||

**೨. ಭಾವಪ್ರಕಾರಿಣಿ:-**

ಈ ಹರಿಕಥಾಮೃತಾರವನ್ನು ಶೇಷ್ಟ ಮಾತ್ರದಲ್ಲಿ ಕುರುಡಃಗಿ  
ಕಾಳಾಗಿಂಳು ಬರುವುದು. ಕಿವುಡನಿಗೆ ಎರಡು ಕಿವಿಗಳು ಶೇಖರವು. ವಿಕಾ  
ಸ್ಯಾರೂಪ ಉಳ್ಳ ಗುಜ್ಜಾರಿಯು ಮನ್ಯಾಥನ ಸ್ಯಾರೂಪವನ್ನು ತಾಳುವಾ.  
ಬರದುಗೋವು ಆಧಿಕ ಬಂದೆಯಾದವಳಿ ಶೇಷ್ಟರೇ ಹಂತವು ಹೈನಾಗುವಾದ,  
ಬಂದೆಯು ಪ್ರಸಂಗಾಗುವಾ, ಪ್ರತಿದಿನ ದಂಭದಿಂದಲಾವಾದ  
ಹರಿಕಥಾಮೃತಾರವನ್ನು ಪರಿಸೇ, ಸಮೀಪದಲ್ಲಿದ್ದ ಮೋಚಿಮರಗಳು  
ಚಾಳುವುದು. || ೨೦ ||

**೩. ಭಾವಪರಿಣಾಮಿ:-**

ಕುರುಡ ಕಿವುಡರಿಗೆ ಕೂಡ ಭಲವಾಗತರೆಂದು ಹೇಳುತ್ತಾರೆ ।  
ಕುರುಡಮುರದ-ಮೋಚಾತ್ಮಕಿಷ್ಕಾರದಿಲಾದರು - ದಂಭಕ್ಕಾದರೂ ಪರಿಸೇ  
ಜಾಯಿಗಾ ಮಾಡಲಾಗಿ. || ೨೧ ||

### ಶರ್ವವಾಣಿಯಾನ ಸಾರಸಂಗ್ರಹ

೧. ಶ್ರೀಮದ್ಭಾಗವತಾರದ ಶ್ರವಣ ಪರಿಣಾದಿಗಳಿಂದ ಆಗುವ  
ಮಹತ್ವಲಗಳನ್ನು ತಿಳಿಸುತ್ತಾರೆ.

೨. ನೇತ್ರುಮೀನನಾಗಿ ಪಸ್ತಾಗಳ ಮಾರ್ಪದಶಣ ಭಾಗ್ಯವಿಲ್ಲದವರಿಗೆ  
ಕುರುಡರೆಂದೂ ಹೇಳು.

ಆಂತಕ ಕುರುಡನೂ ಸಹ ಈ ಗ್ರಂಥದ ಶ್ರವಣ ಮಾತ್ರದಿಂದ  
ನೇತ್ರಗಳನ್ನು ಪಡೆಯುವನು.

ಜ್ಞಾನವೆಂಬುದೇ ನೇತ್ರಸಂಪೂರ್ಣ. ಆಂತಕ ಜ್ಞಾನಾಖ್ಯನೇತ್ರನಾದ  
ಕೊನ್ಯಾವಾದ ಆಜ್ಞಾನಿಯೂ ಸಹ ಗ್ರಂಥದ ಶ್ರವಣ ಪರಿಣಾದಿಗಳಿಂದ  
ದಿವ್ಯಾಕ್ಷಣವನ್ನು ಹೊಂದುತ್ತಾನೆ.

೩. ಈ ಕೇಳಿಸದವನು - ಬಧಿರನೆನಿಸುತ್ತಾನೆ. ಅವನಿಗೆ ಶ್ರವಣಾಮಧ್ಯೇ ವಿಲ್ಲ. ಅಂತಹ ಬಧಿರನಿಗೆ ಪರಾದಿಂದ, ಕೇಳುವ ಶತ್ತಿ ಬಂತುದು. ಭಗವದ್ವಿಷಯಗಳಲ್ಲಿ ವಿಮುಖನಾರೀ, ಸದಾ ಯೋಜವಾತೇಗಳಲ್ಲಿ ಆಸ್ತಿನಾಗಿಯವವನು - ಬಧಿರನು. ಸಂಸ್ಕಾರ ಬಲವಿರದ, ಅಂತಹವನಿಗೂ ಸಹ ಪರಮಾತ್ಮನ ವಿಷಯದಲ್ಲಿ ಆಸ್ತಿ ಉಂಟಾಗುವುದು.

೪. ದೇಹಗತ ಅಂಗಾಂಗಗಳು ಚೆನ್ನಾಗಿ ವೃದ್ಧಿಯಾಗದೆ, ಇಯವ ಶರೀರಿಯೂ ಸಹ ಈ ಗ್ರಂಥವನ್ನು ಕೇಳುವ ಮೂತ್ರದಿಂದರೇ ಅಂಗವಿಕರಗಳನ್ನು ಕಳೆಯಕೊಂಡು ವಿವೃದ್ಧಿಪಡಿಸಿದರ್ದುವನ್ನು ಹೊಂದುತ್ತಾನೆ. ಈ ಅಭಿಪ್ರಾಯವನ್ನು ಪ್ರಕಾರ ಮುರುಗ, ಅಂದರೆ, ವೃದ್ಧಿಯಾಗದ ಅಂಗವಿಕಲನಂದರಥ. (ಹುಣ್ಣಿಯವುದು, ಕೃತಲಗಳು ವಕ್ಷಾಗಿಯವಿಕೆ...ಇತ್ಯಾದಿ)

೫. ಬರಹ = ಎಂದರೆ, ಪ್ರತ್ಯುಂತ್ಯವೆಂದರಥ.-ಸಂತಾನವಿಹೀನ ನಾದವನು ಸತ್ಯತ್ವರನ್ನು ಪಡೆಯುವನು. ಶ್ರಾಂಕಾಗುವುದು - ಸಂತಾನಪೂರ್ವ ಎಂದರಥ.

೬. ಒಣಗಿದ ಕಷ್ಟಕ್ಕೆ ತೂರಹು - ಎಂದರಥ. ಅಂತಹ ಚೆನ್ನಾಗಿ ಒಣಗಿದ ಕಷ್ಟವೂ ಸಹ ಚಿರುಯವುದು ಎಂದರಥ. (ಪರ್ಲಿಮಿಂಟು)

೭. ದಕ್ಷಿಣಾತ್ಮಾ ಶಿಂಘಾಂಗದ ಮಂತ್ರಪರಾದಿಂದ ಒನಕೆಯನ್ನು ಚಿರುಂಗಿದ ಸ್ವಸಂಗ ವಿಶೇಷ ದೃಷ್ಟಿಂತವಾಗಿದೆ.

೮. ಕೇವಲ ಡಾಂಭಿಕತೆಯಿಂದಳಾದರೂ (ಹುರಿಡಿಂಬಂ) ಶ್ರೀಮದ್ಭಾರತಾಮೃತಸಾರವನ್ನು ಪರಿಸಿದರೆ. ಅವನಿಗೆ ಸಕಲ ಶಭ ಪೂರ್ತಿ ಎಂದು ಮಹತ್ವಲವನ್ನು ತಿಳಿಸುತ್ತಾರೆ. || ೧೯ ||

ಪದ್ಯ - ೨೦

ಪೂರ್ವ :-

ನಿಜರತಂಗಿಸಯೋಽಸುದಿನ |  
 ಮಾಳ್ಳಾದಿ ಸಮೃದ್ಧಮರ್ವಿ |  
 ಪರಾಜಾಹಾಕರಿಂದಲಿ ಮಾಡಿರಧಿಕ ಫಲ ||  
 ಹಳ್ಳಿ ಹಳ್ಳಿ ದೊರೆಯಿದಿತ್ವದೇ |  
 ಶಳ್ಳಾನರು ಶರಣಾಗಂಧದಿ |  
 ಶಾಖಾಸುತ್ತರೀ ತರಿಕಾಮೃತಾರ ವರಿಸುವರ || ೨೦ ||

ಅರ್ಥಾತ್ :-

ಈ ಗ್ರಂಥಕ್ರಾಂತಿಂದ ಅನ್ನು ಐಂದುತ್ತಾರೆ. || ೨೦ ||

ಪ್ರತಿಷಠಾತ್ :

ನಿಜರತಂಗಿಸಯೋಽಸುದಿನ = ದೇವನದಿಯಾದ ಗಂಗೀಯಲ್ಲಿ, ವಿಚ್ಛಿನ್ನ  
 ಆಜಾಹಾಕರಿಂದಲಿ = ಸಂಸಾರಿಕಾದ ಆಶೀಗಳ ಬಂಧನದಿಂದ ರಹಿತವಾಗಿ,  
 ಅಸುದಿನ = ಸ್ತುತಿರಿನದಲ್ಲಿಯೂ, ಮಾಳ್ಳಾದಿ ಸಮೃದ್ಧಮರ್ವಿ = ಸ್ತುತಿಯ  
 ಸತ್ಯಾಯ್ಯಾಗಳನ್ನು, ಮಾಡಿರ ಅಧಿಕ ಫಲ = ಮಾಡಿದುದಕ್ಕಿಂತಲೂ  
 ಅತಿಶಯಾದ ಫಲವನ್ನು, ಹಳ್ಳಿಹಳ್ಳಿಗೆ = ಗ್ರಂಥದ್ದು ಸ್ತುತಿ ಪ್ರತಿ ಪದ್ಯ  
 ಪರಿಣಾದಿಂದ, ದೊರೆಯಿದಿತ್ವದೇ = ಪದೆಯದೇ ಇರುವುದೇ? ಅಂತೆ  
 ಹಂಡಿತ ದೊರೆಯಿವುದು-ಎಂತ ತಾತ್ಪರ್ಯ. ಶಳ್ಳಾನರು = ಸ್ತುತಿ  
 ಸ್ವಭಾವವುದ್ದು ಭಗವದ್ವೃತ್ಯ, ಶರಣಾಗಂಧದಿ = ತಲೆದೂರುವಂತೆ,  
 ಶಾಖಾಸುತ್ತರೀ = ಶಾಜನ ಮಾಡುತ್ತಾ (ಗಘ್ಯಯಾಗಿ ಉಚ್ಚರಿಸುತ್ತಾ), ಈ  
 ತರಿಕಾಮೃತಾರ ವರಿಸುವರ = ಸ್ತುತಿಮಹಾಕಾವ್ಯವಾದ ಶ್ರೀಮದ್ಭರತಾಧಿಕಾರವನ್ನು ಪರಿಣಾಮಾದಬೇಕೆಂದು ತಾತ್ಪರ್ಯ. || ೨೦ ||

### ವ್ಯಾಖ್ಯಾನಗಳು

೧. ತ್ರಿ ಶಂಕರ್‌ರಾ ಒರೆಯರ ವ್ಯಾಖ್ಯಾನ

ಈ ಗ್ರಂಥಶಿಲ್ಪದ ಭಲವನ್ನು ಕೇಷಾರೀ.

ದೇವನದಿಯಾದ ಗಂಗಾನದಿಯಲ್ಲಿ ಹೇಗೆಲ್ಪಟ್ಟ ಸಂಕಾರಿಕವಾದ ಅತಾರಿಗಳಿಂದ ಯುತ್ತನಾಗಿ, ಪ್ರತಿದಿನ ಸ್ವಾನಾದಿ ಸತ್ಯಮುಂಗಳ ಮಾಡಿದರ ಕ್ಷೀತಲೂ, ಅಧಿಕಾರವನ್ನು ಹೇಳೆ - ಎಂದರೆ ಈವಕ್ಕೆ ಸಂಕೀರ್ತವಾದ ಈ ಹರಿಷಾಮೃತಸಾರದಲ್ಲಿ ಪ್ರತಿ ಬ್ಲೋಕಾತ, ಪ್ರತಿ ಸ್ತುತಿ ಪರಿಹ್ಯಾ ಮೊರಕರೇ ಇರೋವೆ - ಎಂದರೆ, ಅವದ್ಯಾವಾಗಿ ಮೊರಕತವೆ - ಎಂತ ಭಾವ. ಅದ್ವರೀಂದ ಭಗವದ್ವಿಕರು ತರಿತೂಗುವಂತೆ ಚಂದಾಗಿ ಭಜನಿ ಮಾಡತ, ಹರಿಷಾಮೃತಸಾರ ಪರಿಸ ಮಾಡಬೇಕು. ಎಂತ ತಾತ್ಯಾಯ. || ೨೧ ||

೨. ಭಾವಸ್ತುಂತಾತ್ಮಿ:-

ಈ ಗ್ರಂಥವನ್ನು ಸಜ್ಜನರು ತರಿತೂಗುವಂತೆ ಗಾಯಂತಾಗಿ ಮಿಸ್ತರದಿಂದ ಗಾನ ಮಾಡುತ್ತಿದ್ದರೆ, ಅವರಂಗೆ ಈಮ ಶ್ಲೋಧಾಗಳನ್ನು ಉಟ್ಟಿ ಪ್ರತಿದಿವಸಷ್ಟೂ ಗಂಗಾಸ್ವಾನದಾನಾದಿ ಶಮುಂಗಳಿಂದಾಗುವ ಭಲಕ್ಷೀತಲೂ ಅಧಿಕವಾದ ಭಲವು ಬಂದೇ ಬರುವದು. || ೨೦ ||

೩. ಭಾವದರ್ಶನಾಂತಿ:-

ಈಯಾಯಾ ಮಾಡತಕ್ಕವಂಗೆ ಭಾಗೀರಥಾದಿ ನದಿಃಸ್ವಾನ ಭಲಾಂತ್ರಿ ಉಗುತ್ತದೆಂದು ಹೇಳುತ್ತಾರೆ । ನಿಜರ-ನಿಜರ ತರಂಗಿನೇ ಎಂದರೆ ಭಾಗೀರಥೀ ಎಂಬಫಾದ । ತೊರೆಯದಿಪ್ಪದೆ-ಪ್ರಪಿಸದೇ ಇದ್ದಿಂತೆ. || ೨೧ ||

### ಮಹಾವ್ಯಾಖ್ಯಾನಸಾರ ಸಂಗ್ರಹ.

೧. ನಿಜರ - ಎಂದರೆ, ದೇವತೆಗಳು, ಶರಂಗಿನೇ = ಎಂದರೆ - ನದಿ, ಬರಿಚಕ್ರವರ್ತಿಯ ಗವಾಭಂಗ ಮಾಡಲು, ಯಾಜ್ಞವಾರೀಗೆ ಆಗಮಿಸಿದ,

ವಾಮನರೂಪೀ ಶ್ರೀಹರಿಯ ಶ್ರಿವಿಶ್ವಮಿವಾಗಿ ಬೃಹದಾಹಾರದಿಂದ ಬೆಳೆದು  
ನಿಂತ. ಆವನ ವಾಮಪಾದದ ಹೆಚ್ಚೇರಳನ ನಷ್ಟಾಗ್ರದಿಂದ ಬ್ಲಾಕ್‌ವ  
ಖರ್ಚರ ಸೀರಿ, ಬಾಹೋದರವು ಕೆಳಗಿಳಿಯತ್ತ. ಅದೇ ಗಂಗಾವರರಣ  
ಪ್ರಸಂಗವಿಶೇಷ. ಸತ್ಯಲೋಕದಲ್ಲಿ ಮತ್ತು ದೇವಲೋಕಗಳಲ್ಲಿ ಗಂಗೆ ಉದ  
ಕಾರಣ ಗಂಗೆಗೆ ನಿಜರ ತರಂಗಿನೇ, ಅಂದರೆ, ದೇವನದಿ - ಎಂದು  
ಹೇಳಬಾಯಿತ್ತ.

ಅಂತಹ ನಿಜರತರಂಗಿನೇಯಲ್ಲಿ ಸ್ವಾನ ಮಾಡಿ, ಶುಚಿಭೂತನಾಗಿ  
ದ್ವೇಷಿತ, ಪೂನಿಕ - ಭೌದ್ರಿತ ಪಾವಿತ್ರದಿಂದ ಸರ್ಕಲ ಸತ್ಯಾಯ್ಯಾಗಳನ್ನು,  
ಸಾಂಕಾರಿಕ ಆಶಬಂಧನಗಳಿಂದ ವಿಮುಕ್ತನಾಗಿ, ಕ್ರಾಮ ಹೊಳೆಫಾದಿ  
ರಾಗದ್ವೈವಿರಿತನಾಗಿ, ಆಚರಿಸಿದವನಿಗೆ, ಯಾವ ಪ್ರಾಣಭಾವ  
ಪ್ರಾಪ್ತಿಯಾಗುವುದೇ, ಅದಕ್ಕಿಂತ ಅತಿಶಯವಾದ ಮಹಾಭಾವವು ಈ ಗ್ರಂಥ  
ಪರಣ ಮನವಾದಿಗಳಿಂದ ಪ್ರಾಪ್ತವಾಗುವುದು.

೨. ಗ್ರಂಥಾವಾಗಿಯವ ಪ್ರತಿ ಪ್ರತಿ ಪದ್ಯವನ್ನು ಶ್ರದ್ಧಾ ಭಕ್ತಿಗಳಿಂದ  
ಪರಿಸೂಪ ಭಗವದ್ವರ್ತಿಗೆ ಮಹತ್ವಲ ಪ್ರಾಪ್ತಿಯಾಗುವುದು.

೩. ಹಂತ ಹಂತವಾಗಿ (ಹೆಚ್ಚೆ ಹೆಚ್ಚಿಗೆ), ಸಾತ್ವೀಕಾರ್ಣಭಾವಯುಕ್ತದಾದ  
ಸಜ್ಜನಾಯ ಕ್ಷಾನಮಂಚಿ. ತಲೆತೂಗುವಂತೆ, ಪ್ರತಿ ಪ್ರತಿ ಪದ್ಯವನ್ನು ಆನನ್ಯ  
ಮನಸ್ಸಿನಿಂದೆ ಗ್ರಂಥಾಗಿ ಉಬ್ಬರಿ, ಪರಿಸಬೇಕು.

ಈ ಹರಿಷಾಮೃತಾಂಕಾರದ ಪದ್ಯಗಳನ್ನು ಭಾಜಿಸುತ್ತು, ಉಚ್ಚ  
ಸ್ವರದಲ್ಲಿ ಭಕ್ತಿಪೂರಸ್ಸರವಾಗಿ ಪರಿಸೂಪವರಿಗೆ, ಗಂಗಾ ಮಜ್ಜನ ಘಲಕ್ಕಿಂತಲೂ  
ಅಧಿಕವಾದ ಭಾಲ ಪ್ರಾಪ್ತಿಯಾಗುವುದೆಂದು ತಾತ್ಪರ್ಯ.

ಇದರಲ್ಲಿ ಪವಿತ್ರಯಾಗುವುದಲ್ಲದೇ, ಮೇರ್ಕೆಕ್ಕೂ ಅಧಿಕಾರಿ  
ಗೊಂಗಾವರು. || ೨೦ ||

## ಪದ್ದ - ೨೦

ಅಂತರಿ:-

ಇಂದುರಿಗೆ ಪಡಿಭಕ್ತುತ್ವ ಮತ್ತು ।

ಸ್ತುತ ಶ್ವರುಷರಿಗೆ ಕರುಷ ಸಲೇರಿಂ ।

ಇಂದುನೋಡರಾಗಿ ಗುರುಹಿರಿಯರಿಗೆ ಜಗದೀಳಿಗೆ ॥

ಇತಕ ಮಂಗಳದೀಪ ಬಹು ಸು ।

ಕೃತಿಂಥಿನಿಂತ ಸುಲಭದಿಂ ಸ್ತ ।

ಧೈಯ ಪದೇದರು ಹರಿಕಥಾಮೃತಸಾರವನು ವರಿಷ್ಠ ॥ ೨೦ ॥

ಅಂತರಿಕೆ :-

ಇನ್ನೂ ಪ್ರಸಕ್ತ ಗ್ರಂಥದಶ್ವಾ ಭಲವನ್ನ ತೆಣುತ್ತಾರೆ. ॥ ೨೦ ॥

ಶ್ರೀಮದ್ಭಾಷ್ಯ :

ಇಂದುರಿಗೆ = ಈ ಗ್ರಂಥಶಾಸ್ತ್ರದ ಸ್ತುತಿಯರಿಗೆ, ಪಡಿಭಕ್ತುತ್ವ = ತಮ್ಮ, ಪಡಿಗಳಲ್ಲಿ ಅಚಂಚಲವಾದ ಭಕ್ತಿಯನ್ನು, ಮತ್ತಿತ್ತತ = ಪಡಿಗಳಾದವರಿಗೆ, ಏಕವತ್ತೀ ಪ್ರತಿನಿಷ್ಠೆಯೂ, ಶ್ವರುಷರಿಗೆ = ಪಡಿಗಳಿಗೆ, ಖಂಡಗಾಗಿ, ಕರುಷ ಸಲೇರಿಂಧು = ಆನಂದದಿಂದ ಒತ್ತಗಳಿದವರಾಗಿ, ಇಂದುನೋಡರಾಗಿ = ಸಂಖಾರದಲ್ಲಿ ಸಂಕೇರಿತದಿಂದ ಮನಸ್ಸು ಧೂವರಾಗಿ, ಗುರು ಹಿರಿಯರಿಗೆ = ಜ್ಞಾನೋಪದೇಶದಾದ ಗುರಾಗಣಗೂ ಮತ್ತು ತಮಿಂತಲೂ ಹಿರಿಯವರಾದವರಿಗೂ, ಜಗದೀಳಿಗೆ = ಈ ಜಗತೀನಲ್ಲಿ (ತಮ್ಮ ನಿತ್ಯಜೀವನದ ಬದಲಿನಲ್ಲಿ), ಇತಕ ಮಂಗಳದೀಪ = ನಿರಂತರದಲ್ಲಿ ಶುಭವನ್ನು ಕೊಡುವ, ಬಹು ಮಹ್ಯಿಗಳು ಎನಿಸುವ = ಅವರನ್ನು ಮಹಾಪೂರ್ಣವಂತರೆಂದೇನಿಸಿ, ಸುಲಭದಿಂ = ಆತ್ಮಂತ ಸುಲಭ ಮಾರ್ಗದಿಂದ, ಹರಿಕಥಾಮೃತಪ ವರಿಷ್ಠ = ಈ ಹರಿಕಥಾಮೃತಸಾರವೆಂಬ ಧೈತಿವ್ಯವನ್ನು ಭಕ್ತಿಪೂರ್ವಕವಾಗಿ ಪರಿಸ ಮಾಡುವವರು, ಶದ್ಗೀಯ ವರಿಷ್ಠರು = ಸದ್ಗೀತಿರೂಪವಾದ ಮೇಂಕ್ಷಭಾಗ್ಯವನ್ನು ಹೊಂದುವರು.

ಅಂದರೆ, ಈ ಗ್ರಂಥದ ಪಠಣಶ್ರಮಾ ದ್ಯುದಾ, ಮೋಕ್ಷವು ಅಂತಿಮಾನವನ್ನಿಂದ ಭಲಷ್ಟುತ್ತಿರುವ ಉದ್ದೇಶವಾಗೆ. || ೨೦ ||

### ಧ್ಯಾತ್ವಾನಿಗಳು

#### ೧. ಶ್ರೀ ಶಂಕರಾಚಾರ್ಯರ ಧ್ಯಾತ್ವಾನಿ

ಇನ್ನೂ ಈ ಗ್ರಂಥಶ್ರಮಾ ಭಲವನ್ನೇ ಹೇಳಿತಾರೆ.

ತ್ಯಾಯಿರು ಈ ಗ್ರಂಥಶ್ರಮಾದಿಂದ ಆವರಿಗೆ ತಮ್ಮ ಪತಿಗಳ್ಯಾ ಅಜಂಚೆಲವಾದ ಭಕ್ತಿಯೇನು, ಆಗ್ನಿಹಂತಿಯಾದ ಮದುವಿ ಆದವಾದ್ಯ ಏಕಪತ್ರೀಪ್ರತಿ ಪುರುಷರಾದವರಿಗೆ ಉಂಟಾಗಿ, ಅಂತರ್ಗತ ಶ್ರೀಪರಮಾತ್ಮನ ವಿವಕ್ಷಾ ಪತಿಪೂಜಾ ಸತಿಯಿರಿಗೆ, ಸತಿಯ ಸಂತೋಷ ಪಡಿಸೋಣ ಪುರುಷರಿಗೆ, ಇತ್ಯಾದಿಗಳಿಂದ ಕೇವಲ ಸಂತೋಷಯುಕ್ತಾಗಿ, ಸಂಕಾರದಲ್ಲಿ ಧಾರ್ವಾದಕ್ಕೂ ಯೋಜಿತವಿಲ್ಲದೆ, ಮನಸ್ಸಿಗೆ ಆನಂದವನ್ನು ಹೊಂದಿದವರಾಗಿ, ಜ್ಞಾನೋಪದೇಶಕರಾದ ಗುರುಗಳು, ತಮಗಿಂತಬ್ದಿ ದ್ಯುಷ್ಟರಾದ ಹಿಂಯಿರ ತಾರತಮ್ಯದಿಂದ ಪೂಜಾವಂದನಾದಿಗಳ ಮಾಡತಕ್ಕವರು, ಇಂಥೂ ಸಂಗ್ರಹವಲಂಬಿಗಳಾದವರಿಗೆ, ವರ್ತಮಾನ ಈ ಶಾಸ್ತ್ರಾನ್ನಿನೆಂಬಿಗೆ ನಿರಂತರ ಮಂಗಳವನ್ನು ಹೊಂದೋಪದಾಗಾರೆ. ಇವರು ಮಹಾಪೂರ್ಣವಂತರು ಎನಿಸಿ, ಅತ್ಯಂತ ಸುಲಭದಿಂದ ಈ ಹರಿಕಾಣಿಕ್ಕುತ್ತಾರ ಗ್ರಂಥಭಕ್ತಿಪೂರ್ವಕ ಪರಿಸಿದವರು ತದನುಷ್ಣನಿಂದ, ಶ್ರೀಪರಮಾತ್ಮನಿಂದ ಶಾಶ್ವತವಾದ ಸದ್ಗತಿಯಾದ ಮೋಕ್ಷವನ್ನು ಹೊಂದೋಪದಾಗಾರೆ - ಎಂತ ಶಾತ್ಮಯ. || ೨೦ ||

#### ೨. ಭಾವಭ್ರಾಣಿ:-

ಹರಿಕಥಾಮೃತಕಾರವನ್ನು ಪರಿ ಸತಿಯಿರಿಗೆ ಪತಿಭಕ್ತಿ, ಪುರುಷರಿಗೆ ಪತ್ತಿಯ ಪ್ರತ - ಹೀಗೆ ಸತಿ ಪತಿಯಿರು ಇರುವವರೆಗೂ ಇಹದಲ್ಲಿ ಶಾಶ್ವತವಾದ ಆನಂದವನ್ನನ್ನುಭವಿಸುತ್ತಾ ಗುರು ಹಿಂಯಿರಿಗೆ ಚೇತಾದವರಾಗಿ - ಶಾಶ್ವತಸುಖವನ್ನು ಕೊಳುವ, ಉತ್ತಮಪೂರ್ಣವಂತರೆದೆನಿಸುತ್ತ, ಸುಲಭದಿಂದ ಸದ್ಗತಿಯ ಪಡೆದವರು. || ೨೦ ||

೨. ಭಾಷ್ಯದರ್ಶನಾ:-

ಈ ಗ್ರಂಥಕ್ರಾಣ ಮಾಡಿದ ಸ್ತೋಯಿರಿಗೆ ಪತಿಭೃತೀಯೆಂತಲೂ, ಪರಿಸತ್ತಕ್ವರಿಗೆ ಸದ್ಗತಿ ಆಗುವದೆಂತಲೂ ಘಲಹೇಳುತ್ತಾರೆ । ಸತಿಯಿರಿಗೆ, || ೨೦ ||

**ಸರ್ವವ್ಯಾಪ್ತಾನುಸಾರ ಸಂಗ್ರಹ.**

೧. ಪತಿಪ್ರಾಣಿಷ್ಟರಾದ ಸ್ತೋಯಿರು - ಸ್ತಿಯಿರು. ಅಂತಹ ಸತಿ ರತ್ನಗಳಿಗೆ ತಮ್ಮ ಪತಿಗಳಲ್ಲಿ ಶ್ರಾವಣವರದ ಭೃತಭಾಗವನ್ನು ನೀಡುತ್ತದೆ. ಈ ಗ್ರಂಥದ ಪಠಣವು. ಗ್ರಂಥಕ್ರಾಣದ ಘಲವು ಸತಿಯಿರಿಗೆ ಪತ್ಯಂತರ್ಗತ ಭಗವದ್ವರದ ನವನ್ನು ಅನುಗ್ರಹಿಸುವುದು.

೨. ಏಕಪತ್ನೀಪ್ರತಿಷ್ಟರಾದ ಪುರುಷರಿಗೆ ಸಂಖಾರದಲ್ಲಿ ಸಂತಸವನ್ನುಂಟು ಮಾಡುವುದು ಪತ್ಯಂತರ್ಗತ ಭಗವದ್ವರದ ಚಿಂತನೆಯನ್ನು ನೀಡುವುದು. ಸತಿ-ಪತಿಯಲ್ಲಿರುವ ಈ ಅನೋನ್ಯಭಾವವೇ ಸಂಖಾರದಲ್ಲಿ ನಮ್ಮೆಡಿ ಮತ್ತು ಹಂತಿಗಳಿಗೆ ಕಾರಣವು.

೩. ಪತಿ ಪತ್ನಿಯಿರೀವರೂ ಮೇರಬುರಿತದಾಗಿ, ಉಟುಂಬ ವರ್ಗದವರ ಪ್ರೋಷಕೆಯೇ ತ್ರೀತನ ಸೇವೆಯೆಂದರಿಂತು, ಇಂದ್ರಾಂಶುಪದೇಶಕ ದಾಗಿ, ಗುರುಗಳಲ್ಲಿ ಭಕ್ತಿ, ತಮಗಿಂತಹ ಜ್ಯೇಷ್ಠರಾದ ಹಿರಿಯರಲ್ಲಿ ಭಕ್ತಿ ಗಿರಿವರಗಳನ್ನಿತ್ತ ಪರಿಪಾಲಿಸುವುದು.

೪. ನಿತ್ಯಜೀವನರೂಪವಾದ ನಮ್ಮೆ ಬದುಕಿನಲ್ಲಿ ನಿರಂತರದಲ್ಲಿ ಸರ್ಕಲ ಮಭಗಳನ್ನು ನೀಡಿ, ನಮ್ಮೆನ್ನು ಉದ್ದರಿಸುವುದು.

೫. ಅಂತಹ ಭಗವದ್ವರನ್ನು ಮಹಾ ಪೂಜ್ಯಪಂತರೆನಿಂದ, (ಖಾತ್ಯಾಗಳನಿಂತ) ಅಂದರೆ, ಸು = ಸಮಿಭೇಣವಾದ (ಭಗವತ್ತಿತಿ ಕರವಾದ), ಕೃತಿಗಳು - ಸತ್ಯಮಿರಣಾಗಿ ಮಾಡಿ, ತನ್ನ ಮೂಲಕ ಪೂಜ್ಯಪೂರ್ತಿಯನ್ನೆಡಿಸುವುದು. ಆವಂಗಿ ಕೇತೀಯನ್ನು ತಂದುಷಿಂದುವುದು.

## ಶ್ರೀಮದ್ವರಿಕಾಂತಸಾ

90

ಇ. ಹೆಚ್ಚೆನು! ಶ್ರೀಮದ್ವರಿಕಾಂತಸಾರಾಹ್ಯವೆಂಬ ಈ ಪ್ರಾಣಕ್ರಿಯನ್ನು ಶ್ರಾವಣಿಗಳನ್ನು ಶ್ರವಣ - ಪರಣ - ಮನವಾದಿಗಳನ್ನು ಮಾಡುವ ಸಚ್ಚೀತನರಿಗೆಲ್ಲ ನಿತ್ಯನಂದರೂಪವಾದ ಮುಕ್ತಿಯ ಮಾರ್ಗವನ್ನು ತೋರುವುದು-ಎಂದು ಭಲಷ್ಟುತಿಂಬಾರದು ಸ್ವಾನುಭಾವದಿಂದ ಹೇಳಿದ್ದುರೆ. || ೨೧ ||

## ಪದ್ಮ - ೨೨

ಮುಂದಿ:-

ಎಂತು ಪರಿಷಾರೆನ್ನಾಡವ ಭಗ ।

ಪರಿಷಾರಮಂಗಳಾನುವಾದಗೆ ।

ಎಂತು ಪರಿಯಲಿ ಶೂರೋಚಿಂಧರಮಹ ಹೊಂದಿದರ ।

ಘಂಟಗೆ ಒಪ್ಪಂತ ಬಹು ದೃ ।

ಅಂತಃಕೃದರ್ಶಕವಾಗಿ ವೇದ್ಯ ಮ ।

ಜಂತರಿಗೆ ಸರರೆಂದು ಬಗೆವರ ನಿರಯಭಾಗಿಗಳು ॥ ೨೨ ॥

ಅವಕರಣ : -

ಶ್ರೀ ಗ್ರಂಥಕತ್ಯುಗಳಾದ ತ್ರೀಮಂಜಗನ್ನಾಭದ್ರಾಸರಾಯರನ್ನು ಕೇವಲ ಸರರೆಂದು ಭಾವಿಸುವವರು ನರಕಭಾಜನರೆಂದು ತಿಳಿಸುತ್ತಾರೆ. ॥ ೨೨ ॥

ಕ್ರಮಿಕರಣ : -

ಎಂತು ಪರಿಷಾರ = ಈ ಹರಿಕಥಾಮೃತಕಾರದ ಮಹಿಮೆಯನ್ನು ಎಷ್ಟೆಂದು ವರ್ಣಿಸಲಿ? ಅದು ನನಗೆ ಸಾಧ್ಯವಿಲ್ಲ. ಎನ್ನಾಡವ = ಆದರ ಶೂರೋಚಿವರಗೆ ನನ್ನಿಂದ ಎಂದಿಗಾದರೂ ಸಾಧ್ಯವೇ? ಎನ್ನಾತ್ಮೇ - ತ್ರೀದವಿಶ್ವಲಾಧಾಸರು! ಭಗವಂತ = ಪದ್ಮಾಸ್ಯಶಸ್ತಂಭಸ್ವನಾದ, ತ್ರೀಪರಮಾತ್ಮನ, ಗುಣಾನುವಾದಗಳನು = ನಿರ್ಮಲವಾದ ಗುಣಾತಿಶಯಗಳ ವರ್ಗನೆಯನ್ನು, ಎಂತು ಪರಿಯಲಿ = ಯಾವ ಯಾವ ಶೈಕಾರವಾಗಿ, ಶೂರೋಚಿಂಧರ = ತ್ರೀಮಂದಾನಂದತೀರ್ಥಭಗವತ್ಪಾದರ, ಮಹತ ಹೊಂದಿದರ = ಸಂಖ್ಯಾ ಮಾರ್ಗವಲಂಬಗಳಾದ ವೈಷ್ಣವರ, ಘಂಟಗೆ ಒಪ್ಪಂತ = ಮನನಕ್ಕೆ ಮತ್ತು ಆನುಸಂಧಾನಕ್ಕೆ ಬಂದಂತೆ, ಬಹು ದೃಷ್ಟಾಂತ ಶೂರೋಚಿತವಾಗಿ = ನಾನಾವಿಧವಾದ ದೃಷ್ಟಾಂತಗಳ ಮೂಲಕ, ವೇದ್ಯ ಮಹಂತರಿ = ಈ ಗ್ರಂಥದಲ್ಲಿ ಚೋಧಿಸಿರುವ ಮಹಾತ್ಮರಾದ ತ್ರೀಮಂಜಗನ್ನಾಭದ್ರಾಸರಾಯರನ್ನು, ಸರರೆಂದು = ನಮ್ಮೀಂತೆ ಸಾಮಾನ್ಯರಾದ

ಮಾನವರು ಎಂಬುದಾಗಿ, ಬೌದ್ಧರೆ = ತಿಳಿದಿರುವವರೇ, ನಿರಯಭಾಗಿಗಳು :  
ಸರಕ್ಕೆ ಯೋಗ್ಯರು. ಆವರು ಎಂದೆಂದಿಗೂ ಮುಕ್ತಿ ಯೋಗ್ಯರಲ್ಲ - ಇಂತಹ  
ಅತ್ಯಯುಂ. || ೨೨ ||

## ೮. ಶ್ರೀಪಂಚಕರ್ಮಣ ಒಳೆಯರ ವ್ಯಾಖ್ಯಾನ

ಈ ಗ್ರಂಥಕರ್ತೃಗಳಾದ ಶ್ರೀಜಗನ್ನಾಥದಾಸರಾಯರನ್ನು ಮಹಾತ್ಮ  
ರಂದು ಹೇಳಬೇಕಾಗಿ - ಎಂತ ಹೇಳುತ್ತಾರೆ.

ಈ ಕರಿಕಾಖ್ಯಾತಿಕಾರದ ಮಹಿಮೆ ಎಷ್ಟೀತೆ ಹೇಳಬೇಡು.  
ಘೂರ್ಣವಾಗಿ ಮಹಿಮೆ ಹೇಳಬೇದಕ್ಕೆ ನನ್ನಿಂದ ಸಾಧ್ಯವಲ್ಲ ಎಂತ ಭಾವ  
ವಯೋರ್ಥಯುಂ ಸಂಪನ್ಮೂಲ ಶ್ರೀಪರಮಾತ್ಮನ ನಿಮಿಂಬಿಂ  
ರೂಪನುವಾದ, ನಾನಾಪ್ರಕಾರವಾಗಿ ಶ್ರೀಮದಾಸಂದತೀಫಾದಭಾಯಿರ  
ಶಾಸ್ತ್ರಮಾರ್ಗವನ್ನು ಅನುಸರಿಸಿದವರು ದಾರ್ಯೋ ಅಂಥಾವರ ಅನುಸಂಧಾನ  
ಮಾರ್ಗಕ್ಕೆ ಬರುವಂತೆ, ಅನೇಕವಾದ ದೃಷ್ಟಿಯಿಂದಘೂರ್ಣಕವಾಗಿ ಈ  
ಗ್ರಂಥದಲ್ಲಿ ಹೇಳಿದ ಶ್ರೀಜಗನ್ನಾಥದಾಸರಾಯರನ್ನು ಸಾಧಾರಣ - ನಮ್ಮೇ  
ಮನುಷ್ಯರು, ಎಂತ ಅನ್ನತತ್ವವರು ದಾರ್ಯೋ ಅಂಥಾ ಅಜ್ಞಾನಿಗಳಾದವರು  
ನರರು ಯೋಗ್ಯರೇ ಹೊರತು, ಆವರು ಮುಕ್ತಿಯೋಗ್ಯರಲ್ಲ ಇಂತಹ  
ಅತ್ಯಯುಂ || ೨೩ ||

## ೯. ಭಾವ ಶ್ರಣಿಕಿ:-

ಈ ಗ್ರಂಥವು ಮಧ್ಯಮತಾವಲಂಬಿಗಳ ಅನುಕೂಲಕ್ಕಾಗಿ, ಆಖಾಯಿಗೆ  
ಸಂಸ್ಕೃತದಲ್ಲಿ ರಚಿಸಿದ ಪ್ರಕರಣಗಳು, ಉಪನಿಷದ್ವಾಷ್ಟಗಳು, ತಾತ್ಪರ್ಯ  
ನಿರ್ಣಯ, ಬ್ರಹ್ಮಸೂತ್ರಭಾಷ್ಯ - ಮೊದಲಾದ ಗ್ರಂಥಗಳಲ್ಲಿ, ಭಾಗವತ,  
ಭಾರತ, ವಿಷ್ಣುರಕ್ಷ, ಗಂಡಪುರಾಣ ಮೊದಲಾದ - ಪುರಾಣಗಳಲ್ಲಿ  
ಹೇಳಿರುವ ಭಗವನ್ನು ಹೇಗಳನ್ನು ತತ್ತ್ವಂಬಂಧವಾದ ಸರ್ಪ  
ಶಾಸ್ತ್ರಾಧಿಗಳನ್ನು ಶ್ಲೋಧಿತಂತ್ರ, ರಚಿಸಲ್ಪಟ್ಟರುವುದು. ಇದರ ಗುಣವನ್ನು  
ಎಷ್ಟೀಂದು ವರ್ಣಿಸುವೇ! ವರ್ಣಿಸಲು ನನ್ನಿಂದ ಸಾಧ್ಯವ್ಯಾ ಇಲ್ಲ. ಇಂತಹ

ಗ್ರಂಥಕರ್ತವರಾದ ಮಹಾತ್ಮರನ್ನು ಸಾಮಾನ್ಯ ಮನುಷ್ಯರೆಂದು  
ತೇಣುವವರನ್ನು ನರಕಭಾಗಿಗಳಿಂದು ತೆಣಿಯಬೇಕು. || ೨೨ ||

೨. ಭಾವದರ್ಶನಾಃ:-

ತೀವರಮಾತ್ಮನ ಧ್ಯಾನ ಮಾಡುವದಕ್ಕೆ ಅನುಕೂಲವಾಗಿ ಬಹು  
ದೃಷ್ಟಿಯಂತ ಪೂರ್ವಕ ಗ್ರಂಥ ರಚನೆ ಮಾಡಿರಿಪ್ಪಂಥ, ತೀವ್ರಾಂತಿಗಳನ್ನಾಫ -  
ಈಸರನ್ನು ಮನುಷ್ಯತ್ವೇನ ಯಾರು ಭಾವಿಸುತ್ತಾಯೋ ಆವರು ನರಕ  
ಭಾಗಿಗಳಿಂದು ಭಾವ ತೋರಿಸುತ್ತಾರೆ। ಎಂದು ವರ್ಣಿಸಲಿ || ೨೨ ||

### ಶರ್ವವಾಯಾಃಖಾಸಂಸಾರ ಸಂಗ್ರಹ

೧. ತೀವರಿಯ ಮಹಿಮಾತ್ಮಿಕಯಾಗಳನ್ನು ದೃಷ್ಟಿಯಂತಪೂರ್ವಕವಾಗಿ,  
ಪರಮಾತ್ಮಿಕರೂಪದಲ್ಲಿ ವಿವರಿಸುವ, ತೀವ್ರಾಂತಿಕಾಮೃತಸಾರವೆಂಬ  
ಈ ಕವ್ಯರತ್ನವನ್ನು ನಾನೆಂತು ವರ್ಣಿಸಲು ಸಾಧ್ಯ? - ಎಂದು ಉದ್ದೂರ  
ತೆಗೆದಿದ್ದಾರೆ ಭಲಸ್ತುತಿಕಾರರಾದ ತೀ ಕಡೆಗೇಡಾಸಪ್ರದಾಸರು!

೨. ತೀವರಮಾತ್ಮನು ನಿರ್ದೇಷಿಸಿ, ಜ್ಞಾನಾನಂದಾದಿ ಅನಂತ  
ಮಂಗಳಸ್ಕರೂಪವನು. ಅನಂತಕಲ್ಯಾಂಗಾಗಳಾಧಾಮನು. ವಾಗ್ಯಕ್ಷಯ್ಯ  
ಸಂಭವನಾದುದರಿಂದ, ತೀವರಮಾತ್ಮನಿಗೆ, ಭಾವಂತರಿಸಿದು ನಾಮ,  
ಭಾಗಃ:- ಎಂದರೆ ಆರುವಿಧವಾದ ಬ್ರಹ್ಮಯೇಗಳು (ಗುಣ  
ಅಮುದಾಯಗಳು). ಆತನ ಗುಣಗಳು ಅನಂತಸಂಖ್ಯೆಯಲ್ಲಿರುವುದರಿಂದ,  
ಈವಲ ಆರು ಗುಣಗಳಿಂದ ಪೂರ್ಣನೆಂದಧರ್ಮವಲ್ಲ. ಅಲ್ಲಿರದ ನಮ್ಮಾಂತ  
ಹರಂಗಿ ಆವನ ಅನಂತಕಲ್ಯಾಂಗ ಗುಣಗಳ ಉಪಾಸನೆ ಸಾಧ್ಯವಿಲ್ಲ.  
ವೇಡಾಭಮಾನಿಯಾದ ತೀಲಕ್ಕಿರೇವಿಯೇ ಆತನ ಅನಂತಗುಣಗಳು  
ಒಂತ್ಯವನ್ನು ಸಾಕರ್ಯೋಽ ಅರಿಯಳಿಂದ ಮೇರೆ, ಇತರರ ಹಡೆನು?

ಆವನ ಶ್ರುತಿಯೊಂದು ಗುಣಪರಿಪೂರ್ಣವಾದರೂ, ಒಂದು  
ಗುಣದಲ್ಲಿ ಅನಂತ ಗುಣಗಳು ಅಡಕವಾಗಿವೆ. ಅನಂತಗುಣಗಳು ಒಂದೇ  
ಗುಣದಲ್ಲಿ ಅಡಗಿವೆ. ಇಂತಹ ಗುಣತೀಯ ಮಹಿಮಾಸಂಭವನಾದ

ಶ್ರೀಪರಮಾತ್ಮನ ಸಮಗ್ರೂಢಾನಿಚಯಗಳನ್ನು ಪಡ್ಡಾಗಳಿಂದ  
ಉಪಾಸಿಸಿದರೆ, ಅವನ ಅನಂತ ಗುರೋಪಾಸಾಯ  
ಘಲಾಂತ್ರಿಯಾಗುವುದು ಎಂದು ಈಸ್ತಿ ಸಮ್ಮಿತವು.

“ಸಮಗ್ರೀಕೃತ್ಯುಂ, ಸಮಗ್ರೇಯುಂ, ಸಮಗ್ರ ಯತ್, ಸಮಗ್ರ ಶ್ರೀ  
ಸಮಗ್ರಂ ಜ್ಞಾನಂ, ಸಮಗ್ರಂ ವಿಜ್ಞಾನಂ, ಸಮಗ್ರ ಪರ್ವತ್ಯಯುಂ ಅನ್ವಯಿತ  
ಭಗವಾನ್ ॥”

ಭಗಃ- ಎಂದರೆ (೧) ಸಮಗ್ರವಾದ (ಪರಿಪೂರ್ವಾವಾದ) ಬ್ರಹ್ಮಯೇ.  
(೨) ವೀರ್ಯ (೩) ಯತ್ಸ್ವಾ (೪) ಜ್ಞಾನ ಮತ್ತು (೫) ವಿಜ್ಞಾನ - ಎಂಬ ಪದ್ಯತ್ಯಯಗಳು ಅಂದರೆ, ಸರ್ವತಂತ್ರ ಸ್ವತಂತ್ರ ಕರ್ತೃತ್ವ - ಸೃಜಾತ್ಮದ್ವಾರಕರ್ತೃತ್ವ - ಆಸಮಂಬಂತ್ರಮ, ಪೂರ್ವಾರ್ಥಿತ್ವ, ಸಮಸ್ತವೂ ಅವನ ಅಧಿನಂದಲ್ಲಿರುವ ನಿಯಾಮಕತ್ವ, ಪರಿಪೂರ್ವಾವಾದ ಜ್ಞಾನ - ಅನಂತ ಸ್ವರೂಪನೆಂದಧ್ರಿ.

2. ಪಡ್ಡಾಗೃಹ್ಯಸಂಪನ್ಮೂಲದ ಸಪ್ತೋತ್ಸಂಪ್ರದಾಯ ದೇವತ  
ಶ್ರೀಪರಮಾತ್ಮನ ಗುರುತಿಶಯಗಳನ್ನು ಶ್ರೀಮಂದಾನಂದತೀರ್ಥಭಾಗವತ  
ತ್ವಾದರ್ಥಿದ ಪುನರ್ಪ್ರವರ್ತಿತವಾದ ದ್ವೈತಮತ ಸಿದ್ಧಾಂತವೇಂಬ  
ತತ್ತ್ವಾಂಶಿಕಾವಾದ ಸಖ್ಯಾಸಗಳನ್ನು ಗುರುಪದೇಶದ್ವಾರಾ ಆಂತು,  
ತರನುಜ್ಞಾನಪರಿದ ಭಾಗವದ್ಗೀರ್ತಯಾದ ವೈಷ್ಣವ ಮನಸ್ಸಿಗೆ ಒಪ್ಪಿದಂತೆ  
ಹೇಳಿರುವ ಮಹಾ ಶಾಸ್ತ್ರಕರ್ಗುಂಧರತ್ವವಿದು.

ಇದೇ ಭಾಷಾಭಾಷಾಯವನ್ನೇ - ಪೂರ್ವಾರ್ಥಿತ್ವದ ಮತ್ತು ವ್ಯಾಂದಿತವರ  
ಭಂತನೆಗೆ ಬಂಪ್ಯಂತೆ - ಎಂಬ ಶಬ್ದಪ್ರಯೋಗದಿಂದ ಸೂಚಿಸಿದ್ದಾರೆ.

ಭಂತನೆ = ಸಮಗ್ರವಾದ, ಬಂಪ್ಯಂತೆ = ಪ್ರಜ್ಞರು ಎಂಬಧ್ರಿ. ಜೇವಕ್ಕೊಂಬಯಲ್ಲಿ ಪ್ರಿಯ - ವಾಯುಗಳು ಅತ್ಯುತ್ತಮರು. ಜೇವ್ಯೋತ್ತಮರಾದ  
ಶ್ರೀವಾಯುದೇವರ ತತ್ತೀರ್ಯಾವತಾರ ಭೂತರೇ ಶ್ರೀಮನ್‌ಧ್ವನಿಗಳು. ಅವರೇ ದಕ್ಷಪ್ರಮತ್ತಿಗಳು ಆಫಾ ಪೂರ್ವಾಪ್ರಜ್ಞರು ಮಧ್ಯದ  
ಅನುಯಾಯಿಗಳ ಮನನ (ಭಂತನೆಗೆ) ಬಂಪ್ಯಂತೆ ಈ ಗ್ರಂಥದ ಪ್ರತಿ ಪ್ರತಿ

ಜಯನ್ತಿ ರಚಿತವಾಗಿದೆ. ಆವರೇ ಗ್ರಂಥಸ್ಥಮಯ್ಯವನ್ನು ಅರಿಯಬಲ್ಲ  
ನಿಡವಾದ ಅಧಿಕಾರಿಗಳು-ಎಂತ ತಾತ್ಪರ್ಯ.

೭. ಮಹಾ ಪೃಷ್ಟವಂತರು = ಮಹಂತರು - ಜ್ಞಾನಿವರೇಣ್ಯದಾದ  
ಶ್ರುತಿಗಳನ್ನಾಧಿಸರಾಯಿರು ಅಂತಹ ಮಹಂತರು. ನಾನು ಶ್ರುತಿರವಾದ  
ದೃಷ್ಟಿಯಾಗಳನ್ನು ಕೊಟ್ಟು ತನ್ನೂಲಕ, ತತ್ವಾರ್ಥ ಪ್ರಮೇಯಗಳನ್ನು  
ನಿಡವಾದ ಅಧಿಕಾರವರಗೇಕೈ ಬಿತ್ತರಿಸಿದುವ ಅಂತಹ ಮಹಂತರನ್ನು  
ನಮ್ಮುಂತೆ ಕೇವಲ ಸಾಮಾನ್ಯ ಮೂನವರೆಂದು ಖಂಡಿತ ತೀರಿಯಬಾರದೆಂದು  
ಎಚ್ಚರಿಸುತ್ತಾರೆ ಘಲಸ್ತುತಿಕಾರರು.

ಹಾಗೇನಾದರೂ ತೀರಿದರೆ, ಅಂತಹ ಅಜ್ಞಾನಿಗಳು ನರಕಭಾಜನರು.  
ಇರರಲ್ಲಿ ಖಂಡಿತ ಸಂದೇಹವಿಲ್ಲವೆಂದು ತಮ್ಮ ಖಚಿತವಾದ ನಿಲುವನ್ನು  
ಪ್ರತಿವಾದಿಸಿದ್ದಾರೆ - ತೀರಿದವಿಶ್ವಲಾಂಕಿತ ದಾಸವರ್ಯರು.

ನರಯ = ನರಕ, ಭಾಜಸರು = ತಾತ್ಪರ್ಯ, ಅಂತಹವರು  
ನರಕದ್ವಾನಭಾಗಗಳನ್ನು ಹೊಂದುವರೆಂದು ತಾತ್ಪರ್ಯ ಅರ್ಥ. || ೨೨ ||

ಪದ್ಮ - ೨೫

ಮೂಲ:-

ಮಂಗಳತ ಹರಿವಾಣಿರಿ ವಾ ।

ರಾಮಭೋಧ್ಯವರಾಧರ ಕೃಷ್ಣ ।

ಶ್ರೀಗಂಧರುತ್ವಾಧವರಿಗೋಂಗ ನೀಡುವಂದರಲಿ ॥

ಶ್ರುತಿರೀ ಶ್ರೋತರಿ ಪರವಾ ।

ಜ್ಯುಗರಿಂ ವರಣಿದ ಕೃತಿಯೇ ।

ಈತ್ಯ ಸೀರೆಯವ ಹರಿಕಥಾಮೃತಮಾರವನುದಾರ ॥ ೨೫ ॥

ಅರ್ಥರ್ಹ :-

ಘಾಜ್ಯರಾದ ಶ್ರೀಮದ್ಭಾಗವತದಾಸವರೇಷ್ಯಾರು, ಶ್ರೀಮದ್ವರ್ತಿಕಾ  
ಮೃತಶಾರದವ್ಯು ಮೃತ್ಯುಸ್ಥವನ್ನು ಮಂಗಳತ ಹರಿವಾಣಿರಿ ಉಂಟಿದ್ದ  
ರೆಂದು ತೇಳಿತ್ತಾರೆ. ॥ ೨೫ ॥

ಶ್ರುತಿವರಾಧರ :-

ಮಂಗಳತ = ನವರತ್ನಗಳಿಂದ ಯುತ್ತವಾದ, ಹರಿವಾಣಿರಿ =  
ಭಂಗಿರಿದ ತಕ್ಷಿಯಲ್ಲಿ, ವಾರಣ = ಅತ್ಯಂತ ಪದ್ರಸೋವೇತವಾದ,  
ಮಂಧಿರಾಧ್ಯವರಾಧರ = ಅನಿಂದ್ರಗಳಾದ, ಭಗವತರೀತವಾದ ಭೋಧ  
ಯೋಗ್ಯವಾದ ಪರಾಧರಗಳನ್ನು ಇಟ್ಟ, ಕೃಷ್ಣವರ್ಣವನುಕ = ಶ್ರೀ  
ಕೃಷ್ಣದೇವರಿಗೆ ಅರ್ಚಿತವಾಗಿರಿ ಎನ್ನುವ ಜ್ಞಾನಾನುಸಂಧಾನದಿಂದ, ಅರ್ಚಿತ  
= ನೈವೇದ್ಯರೂಪವಾಗಿ ಭಗವರ್ಣನೇ ಮೂಡಿದ, ಆ ದಿವ್ಯಪರಾಧರಗಳನ್ನು  
ಅರ್ಪಿಸೋಂಗ = ಹರಿಭಕ್ತಿಗಾಗಿ, ನೀಡುವಂದರಲಿ = ಕೊಡುಪೋ  
ಹಾದಿಯಲ್ಲಿ, ಶ್ರುತಿರೀ = ಅದೇ ರೀತಿಯಲ್ಲಿ ಜ್ಞಾನಶ್ರೀಷ್ಟಿಯ  
ಶ್ರೀಮದ್ಭಾಗವತದಾಸರಾಯ, ಶ್ರೀಪರಮಾತ್ಮನಲ್ಲಿ ಅರ್ಚಿತಲ ತ್ವಿ  
ಭಾವಯುತವಾದ ಸಂಸಾರಿಗೆ, ಶ್ರೋತರ್ವಾದ = ಒನ್ನುಕ್ಕಿಂದ್ರಿಯವಾದ ಕನ್ನಡ ಭಾಷ  
ಎಂಬ ಹರಿತಾಣಿರಿ (ಷ್ಣಾಂ - ಸುವರ್ಣ, ಕನ್ನಡ - ಕಣಾಡಿಕ ಭಾಷ)

ಪರಾಜ್ಯಗಳಿಂ = ಶೈವಾದ ವಾಕ್ಯ ಸಮಾಹಿತಿಗಳಿಂದ, ವಿರಚಿತ =  
ಮಾಡಲ್ಪಟ್ಟ, ಕರಿಕಥಾಮೃತಕಾರವನು = ಮೂವತ್ತೆರಡು ಸಂಧಿಗಳಿಂದ  
ಶ್ರಾವಣಾದ ಶ್ರೀಮದ್ಭರತಥಾಮೃತಕಾರವೆಂಬ ದಿವ್ಯಭೋಜನವನ್ನು  
ಹುಟ್ಟಿರುತ್ತಾರೆ ಉತ್ತರ = ಭಗವದ್ಭೂತರ ಶಿವಗಳಿಗೆ ಉಂಟಾಗಿಸುವವ  
ರಾಗಿಷ್ಟಾರೆ, ಉದಾರ = ಹಂಭಕ್ತರಿಗೆ, ದಿವ್ಯಷಳಾನರಾಗವನ್ನು ಮಾಡಿರುವ  
ಉದಾರ = ಹೃದಯಿರಿವರು. || ೨೨ ||

## ೮. ಶ್ರೀಸಂಕರ್ವಣಾ ಒಡೆಯರ ವ್ಯಾಖ್ಯಾನ

ಶ್ರೀಜಗನ್ನಾಭದ್ಯಾಸರಾಯಿರು ಕರಿಕಥಾಮೃತಕಾಬ್ಯ ಅನ್ವಯನ್ನು  
ಸಿದ್ಧಿಂದು ಹೇಳತಾರೆ.

ನವರತ್ನಗಳಿಂದ ಖಚಿತವಾದ ಬಂಗಾರದ ಕರಿವಾಣಿದಲ್ಲಿ ಆತ್ಮಂತ  
ಸಮೀಕ್ಷೆನಗಳಾದ ಅನಿಹಿದ್ದಗಳಾದ ಭೋಜನಪದಾರ್ಥಗಳ ಇಲ್ಲಿ,  
ಆತ್ಮಗಣನಾದ ಶ್ರೀಕೃಷ್ಣದೇವರಿಗೆ ಅರ್ಪಿತವೆನುತ, ತಂದಂಥ ಆ  
ದಿವ್ಯಪದಾರ್ಥಗಳ ಶ್ರೀಪರಮಾತ್ಮನ ಭಕ್ತರಿಗೊಳ್ಳುತ್ತಾರೆ ಹ್ಯಾಂಗಾರರೂ  
ಮೊಂದಿವರಾಗತಾರೆ, ಹಂಗಿ ಶ್ರೀಜಗನ್ನಾಭದ್ಯಾಸರಾಯಿರು,  
ಶ್ರೀಪರಮಾತ್ಮನಲ್ಲಿ ಅಚಂಚಲ ಭಕ್ತಾಗ್ರೇಸರರಾದ ದಿವ್ಯ, ಸಜ್ಜನಿಗೆ,  
ಬಂಗಾರಕ್ಕೆ ಸದ್ಯಾರ್ಥವಾದ ಕನ್ನಡಭಾಷಾವೆಂಬ ಕರಿವಾಣಿದಲ್ಲಿ ಉತ್ತಮವಾದ  
ವಾಕ್ಯಗಳಿಂದ ಮಾಡಲ್ಪಟ್ಟ ಮೂವತ್ತೆರಡು ಸಂಧಿಗಳಿಂದ ಯುಕ್ತವಾದ ಈ  
ರೂಪಾಲಕಾರಿದಿಂದ ಭೋಜನಕ್ಕೆ ಯೋಗ್ಯವಾದ ಹಂರಿಕಥಾಮೃತಕಾರವೆಂಬ  
ಪದಾರ್ಥಗಳ ಇಲ್ಲವರಾಗಿ, ಇದರನ್ನ ಶ್ರೀಕರಂಗಿ ಸಮರ್ಪಣೆ ಮಾಡಿ, ಆ  
ಪದಾರ್ಥರೂಪವಾದ ಭಗವತ್ತತ್ವಸ್ತುಮೇಯಗಳ ಆಧಿಕಾರಿಗಳ  
ಶ್ರವಣೀಂದ್ರಿಯಗಳಿಗೆ ಉತ್ಸರ್ಜಿವರಾಗಿಷ್ಟಾರೆ. ಇವರು ಭಗವದ್ಭಕ್ತಿಗೆ  
ದಿವ್ಯಷಳಾನವನ್ನು ಡಾನಮಾಡೊವರಾಗಿಷ್ಟಾರೆ. ಇಂಥಾ ಮಹಾನುಭಾವರಾದ  
ಶ್ರೀಜಗನ್ನಾಭದ್ಯಾಸರಾಯಿರು, ಇವರನ್ನು ಆನಂದದಿಂದ ಮೇಂದೊವ  
ಒಗಿಷ್ಟಾರೆಂತ ಆತ್ಮಯೇ. || ೨೩ ||

### ೨. ಭಾಷ್ಯಕಾರಿ:-

ದೇವರ ಸ್ವೇದ್ಯಕ್ಕೆ ಉತ್ತಮವಾದ ಭಕ್ತಭೋಜ್ಯ ಸಹಿತ ಅಡಿಗಿಯನ್ನು  
ಮಾಡಿ, ಅದನ್ನು ಸ್ವೇದ್ಯ ಸಮರ್ಪಣೆಮಾಡಿ ಮಧ್ಯಾಹ್ನ ಕಾಲಕ್ಕೆ ಹುಟ್ಟ  
ಬಂದವರಿಗೇಸ್ವರ ರತ್ನಪುಷ್ಟಿವಾದ ಚಿನ್ನದ ತಟ್ಟಿಯಲ್ಲಿ ಬಳಿ  
ಕೃಷ್ಣಪರಿವರ್ತನೆಯನ್ನು ಮೊಟ್ಟು ಉಣಿಸಿದರೆ, ಹೇಗೆಲೇ ಹಾಗೆ, ಉದ್ದಾ  
ಗುಣವ್ಯಕ್ತಿ ದಾಸಾಯಿರು ಭಗವದ್ವಿರೋಸ್ವರ ಹರಿಕಥೆ ಎಂಬ ಅವ್ಯಾಪಕ  
ಕಾರಣನ್ನು ಬೇರೆಡಿಸಿ, ದೇವರಿಗೆ ಸಮರ್ಪಣೆ, ಅದನ್ನು ಪರಮಾತ್ಮಾನಾ  
ಹೊಂದುವದೆಂದೆಂದು ಹಾಡಿ ನೋಡುತ್ತಾ ಹಸಿದಿಯವ ಭಕ್ತರಿಗೆ, ಕನಕ -  
ಭಾವ ಎಂಬ ಬಂಗಾರವು, ಅದರ ಉತ್ತಮವಾದ ವಾಕ್ಯಗಳೇ ಮನೋಗಳ,  
ಇಂತಹ ಮನೋಗಳಿಂದ ಖಚಿತವಾದ ಈ ಕಾವ್ಯವೇ ಹರಿವಾಗಿವು, ಇದರ್ನಾ  
ಮೇರೆ ಹೇಳಿದ ಹರಿಕಥಾಮೃತಕಾರಣನ್ನು ಬಡಿಸಿ ಉಣಿಸಿ, ನೋಡುತ್ತಾ  
ಅನಂದಪಡುತ್ತಿರುವರು. ಆದ್ದರಿಂದ, ನಮ್ಮ ದಾಸಾಯಿರಂತಹ  
ಉದಾರಿಗಳು ಮತ್ತಾರಿಯವರು? - ಎಂಬ ಭಾವ. || ೭೧ ||

### ೩. ಭಾಷಧರಣಾ:-

ಈನ್ - ಎಂದರೆ, ಬಂಗಾರಕ್ಕೆ ಸದ್ಯವಾದಂಥ ಕನಕ-ವರವಾಳ್ಳಿ ಇ  
ಶ್ರೀಕೃಷ್ಣವಾದ ವಾಕ್ಯವೆಂಬೀ ಮನೋಗಳಿಂದ ರಚಿಸಿದ ಕೃತಿ - ಎಂದೆ  
ರೂಪಿಂದ ಸತ್ತತ್ವರಸ ಉಣಿಸುವರೆಂದು ಸದ್ಯಷ್ಟುಂತಪ್ರಾರ್ಥಣ  
ಹೇಳಿತ್ತಾರೆ. ಮನೋಖಚಿತ ಮನೋಖಚಿತ - ರತ್ನಪುಷ್ಟಿ ಹರಿವಾಗಾ ತಾಪಸ್ವಿ  
ವಾರಣ - ಸೌಷ್ಠಿವಾದಂಥ ಭೋಜ್ಯ - ಭೋಜನಕ್ಕೆ ಯೋಗ್ಯವಾದಂಥ  
ಪೂದ ಹಸಿವೆಯಿಂದ ಯುಕ್ತನಾದಂಥ ಸಂಜ್ಞನ ಇತೀತಃ. || ೭೨ ||

### ಸರ್ವವ್ಯಾಪ್ಯಾನಸಾರ ಸಂಗ್ರಹ

೧. ನವರತ್ನಗಳಿಂದ ಜೋಡಿಸಲ್ಪಟ್ಟ ಹರಿವಾಗಾ - ಎಂದರೆ, ತ್ವಿ  
(ಅಱ್ಯ), ತಟ್ಟಿಯು ನವರತ್ನಗಳಿಂದ ಯುಕ್ತವಾಗಿದೆ.

೨. ಅಂತಹ ಮನೋಖಚಿತ ಹರಿವಾಗಾದಲ್ಲಿ, ಸೌಷ್ಠಿವಯುಕ್ತವಾದ  
ವರ್ತಸೋಧೇತವಾದ ನಾನಾ ವಿಧವಾದ ಭಕ್ತಭೋಜ್ಯಗಳನ್ನು ಇಟ್ಟ

ಆದನ್ನು ಅನುಸಂಧಾನಪೂರ್ವಕ ತೀಕರಿಗೆ ಕೃಷ್ಣಪರ್ವಣ ಬುದ್ಧಿಯಿಂದ ಅರ್ಥಸಚಿತ್ತ. ಇಲ್ಲಿ ವಾರಣ = ಯಚಿತರವಾದ, ಸೈಫ್ತವದಿಂದೊಡಗಳಿದೆ ಪಡ್ಡಮೇಲೇತ್ತವಾದ ಎಂದಭಾಗ. ಮಂಭೀಜ್ಞ = ತೀಕರಿಗೆ ಅರ್ಥಸಲು ಯೋಗ್ಯವಾದ ಅನಿಹಿತ ಭೋಜನವಸ್ತುಗಳು, ಕೃಷ್ಣಪರ್ವಣ = ಭೋಜನವಸ್ತುಗಳ ಭಗವದ್ವರ್ತನಾಗಳನ್ನು ಭಜಿಸುವವನ ಬಂಬಮೂರ್ತಿಗೂ ಶ್ವಾಸಿಂತನಾತ್ಮಮವೇ - ನೈವೇದ್ಯವೇನಿಸುವುದು.

೨. ಅಂತಹ ವಾರಣಸುಭೀಜ್ಞಪದಾರ್ಥಗಳನ್ನು ಮನೆ ಖಚಿತವಾದ ಹರಿವಾಣದಲ್ಲಿ ಕ್ರಮವಾಗಿ ಮೋಡಿ, ಹಸಿದು ಬಂದವರಿಗೆ ನೀಡಿದರೆ, ಅನ್ವಯಿತಾಯಾದವನು ಸಂತೋಷದಿಂದ ಉಂಡು, ತೃಪ್ತಿಪಡುವನು.

೩. ಪ್ರೀಂಗಸ್ವದ=ಪ್ರೀನ್ ಕನ್ಯಡ ಎಂದಭಾಗ ಪ್ರೀನ್=ಎಂದರೆ ಚನ್ನು ಶ್ವದ = ಕಣ್ಣಾಟಕ ಭಾಷ್ಯ.

ಕನ್ಯಡವಾಳ್ಳಯವೆಂಬ ವರವಾಳ್ಳಗಳು - ಎಂದರೆ, ಶ್ರೀಘ್ರವಾದ ವಾಕ್ಯಸಮಾಹಿತಗಳಿಂದ ರಚಿತವಾದ ಗ್ರಂಥವೇ ಈ ಹರಿತಫಾಮೃತ ಕಾರವೆಂಬ ಕೃತಿರತ್ನವು. ಕನ್ಯಡ ಭಾವೇಯ ಶಬ್ದಗಳೇ ಪರಮಾಗಳು. ಇವೇ ಮನೆ ಖಚಿತವಾದ ಹರಿವಾಣವು. ಕನ್ಯಡ ಭಾವಾಪರಗಳು ನವರತ್ನಗಳ ಸದ್ಯತ. ಕನ್ಯಡ ಭಾವೇಯನ್ನು ದಾಸರಾಯಿರು ಪ್ರೀಂಗಸ್ವದ-ಎಂದಿದ್ದಾರೆ. ಅಂದರೆ ಸುವರ್ಹಾತ್ಮಕವಾದ ಹರಿವಾಣ ಸದ್ಯತ, ಪ್ರೀಂಗಡವೆಂಬ ಭಾಷ್ಯಾ ಮನೆಗಳನ್ನು ಶ್ರುತಿ ಎಂಬ ಸೂತ್ರದಲ್ಲಿ ಪ್ರೀಂಗಿಸಿದ್ದಾರೆ. ಅಂದರೆ, ಪ್ರಾಕೃತ ಭಾಷಾದಲ್ಲಿ ಪ್ರಸಕ್ತ ಗ್ರಂಥವು ರಚಿತವಾಗಿದ್ದರೂ. ಅಪ್ರಾಕೃತನ ಮಹಾಮಹಿಮೇಗಳನ್ನು ತಿಳಿತುತ್ತಾ ಅಪ್ರಾಯಪೋಯವಾದ ವೇದಗಳಿಗೆ ಅನುಸಾರವಾಗಿದೆ. ಶ್ರುತಿವಿರುದ್ಧವಾದ ಒಂದು ಶಬ್ದಪೂರ್ವಲ್ಲಿ ಇಲ್ಲಿ ಇಲ್ಲ.

೪. ಹಸಿವೆಯಿಂದ ಸಂಕಿರ್ಣಪಡುತ್ತಿರುವ ಅನ್ವಯಿತಗೆ, ಪ್ರೃಷ್ಠಾನ್ವಯನ್ನು ನೀಡಿದರೆ, ಅವನು ಸಂತಸದಿಂದ ಉಂಡು, ತೃಪ್ತಿಪಡುವನು. ಹಾಗೆಯೇ ಅತ್ಯಂತ ಮಹಿಮಾಸಂಪನ್ಮೂಲದ ಅಪ್ರಾಕೃತನ ಹರಿತಫಾಮೃತವೆಂಬ ರಿಷ್ಯ ಮಂಭೀಜ್ಞನಾಡಲ್ಲಿ ಕಳ್ಳನಾಥಿಗಳಿಗೆ ಕನ್ಯಡ ವಾಳ್ಳಯವೆಂಬ ಮನೆ ಖಚಿತ ಹರಿವಾಣದಲ್ಲಿ ನೀಡಿದ್ದಾರೆ - ದಾಸರಾಯಿ.

ಪದ್ - ೨೮

ಮುಂದಿ:-

ದುಷ್ಪರಸ್ಯದ ದುರ್ವಿಷಯಿದಿಂ ।  
 ಶುಷ್ಪರಸ್ಯದ ಶುಷ್ಪತಮ್ ।  
 ಪ್ರಷ್ಪರಸ್ಯದ ಶ್ರೀರವಿಧೂಲ ಕೇಣಗೆಭಾಲ ॥  
 ಶೃಂ ಶೃಂದಿಯುವನು ಸಹ್ಯದಿ ।  
 ಶೃಂ ದಾಂತ್ಯವನು ಶಾಲಿಕಿ ।  
 ನಿಷ್ಪೀಯಂದಲ್ಲಿ ಹರಿಕಾಂತಾರ ಪರಿಮಂವರ ॥ ೨೯ ॥

ಅವಕಾಶಿ:

ಅನೆಯ ಈ ಅಂತ್ಯಪದ್ಯದಿಂದ ಶ್ರೀಕರ್ಣಗೀಡಾಸಪ್ತಾಂಶದ,  
 ಪ್ರಸ್ತು ಗ್ರಂಥಿದ ಶ್ರವಣಾಧ ಪೂಜಾಭಲವನ್ನು “ಶಂಕುತ್ತಿ ಶಂಧಿ”ಯಾಗ್ನಿ  
 ಉಪಸಂಹರಿಸುತ್ತಾರೆ. ॥ ೨೯ ॥

ಶ್ರುತಿಕಾಂತಾಂ :

ದುಷ್ಪರಸ್ಯದ = ಈ ಹರಿಕಾಂತಾರವನ್ನು ಭಕ್ತಿ ಶ್ರವಣದರಗಳಿಂದ  
 ಪರಿಸ್ತಿ ಸಜ್ಜನಾಯ, ಒಂದು ವೇಳೆ ಅಭ್ಯರ ಸಂಖಾರದಲ್ಲಿದ್ದಾಗ್ನಿ ಅವರಾಗ್ನಿ  
 ಅಯೋಗ್ಯರಸ್ಯದ. ದುರ್ವಿಷಯಿದಿಂ = ದುಷ್ಪವಾದ ವಿಷಯವಾಸನೆಗಳಿಂದ  
 ಶಾಧಿದ ಈ ಸಂಖಾರದಲ್ಲಿ ಇದ್ದ ಉಲಕ್ಕೂ, ಶುಷ್ಪರಸ್ಯದ = ಅವರಾಗ್ನಿ  
 ಸಂಪತ್ತಿಗಳಿಂದ ಮದ್ಯಾಸ್ತತಾಗಿದ್ದರೆಂದು ತಿಳಿಯಿದೇ (ಪರಿಂದರೆ,  
 ಅಂತಹ ಅಧಿಕಾರಗಳಾದ ಸಜ್ಜನಾಯ ಆ ಏಕೀಕ ವಿಷಯಸುಪಿಗಳಿಂದ  
 ನಿರೀಕ್ಷಾಗಿಯಾಗಿತ್ತಾರೆ), ಶುಷ್ಪತಮ್ ಪ್ರಷ್ಪರಸ್ಯದ = ವಿಷಿತವಾದ  
 ವಿಷ್ಪ್ರವಾದ ದೈಹಿಕ, ದೈತಿಕ, ಕಾರಿಕ, ಮಾನಸಿಕ - ಇತ್ಯಾದಿ  
 ಸಾಂಪ್ರಯಿಕಗಳನ್ನು ಮಾಡಬೇಕು ಪ್ರಷ್ಪರಾಗಿದ್ದರೆಂದು ತಿಳಿಯಿದೆ, ಶ್ರೀರವಿಧೂಲ  
 = ಜ್ಞಾನ, ಭಕ್ತಿ ವೈರಾಗ್ಯದಿ ಸರಲ ದೈವಿಸಂಪತ್ತಿಗಳನ್ನು ಕೊಡುವ ವಿಶ್ವಲ  
 ರೂಪಿ ಶ್ರೀಪರಮಾತ್ಮನು (ಶ್ರೀ ಕರ್ಣಗೀಡಾಸಪ್ತಾಂಶರ ಅಂಶಿತನಾಮ)

ಈಗ ಗೋಧೂಲಕ್ಕನ್ನ = ಶ್ರೀರುಕ್ಕಣೇ ಸತ್ಯಭಾಮಾ ಸಮೇತವಾದ  
ವೇಳಾನಾದಲೋಲನಾದ ಶ್ರೀಕೃಷ್ಣಪರಮಾತ್ಮನು. ಏಷ ದಾಢ್ಯದನು =  
ಸಮ್ಮಾನಾದ ದಾಸಭಾವದಿಂದ ಶ್ರೀರನ್ನು ಉತ್ಸಾಹಿಸುವುದನ್ನು (ಶ್ರೀರನಾದ  
ಶ್ರೀಪರಮಾತ್ಮನಿಗೆ ಸಹಿತನ್ನು ಅರ್ಥಸಿದ್ಧವ ದೂಸವಯಿರುವನು) ಹಾಲಿ  
ಂಜರಕ್ಕಿಸಿ, ನಿಷ್ಠೆಯಂದರೆ = ಅತ್ಯಂತ ಭಕ್ತಿ ಶ್ರದ್ಧಾದರಗಳಿಂದ,  
ಭಕ್ತಿಪೂರ್ವಕವಾಗಿ, ಹಿಂತಾಮೃತಮಾರ ಶರಿರದರ = ಈ ಗ್ರಂಥವನ್ನು  
ಜಿಂಬಿವರಿಸು ಹಂಡಿತ ಕಡ್ಡ = ಇದು ನಿಶ್ಚಯ. || ೨೪ ||

## ೮. ಶ್ರೀಸಂಕರ್ವಣ ಒಡೆಯೆರ ವ್ಯಾಖ್ಯಾನ

ಈ ಗ್ರಂಥದ ಶ್ರವಣ ಭಾಲ ಕೇಳಬಾರೆ.

ಸಮ್ಮಾನಾದ ದಾಸತ್ವವನ್ನು ಶ್ರೀಪರಮಾತ್ಮನಲ್ಲಿ ಇಯ್ಯ, ಅನ್ವಯ  
ವಾದದೆ, ಈವಲ ನೇಮಷ್ಟಾವರಕವಾಗಿ ಈ ಹಿಂತಾಮೃತಮಾರವನ್ನು ಪಣ  
ಮಾಡಿ, ತದನುಷ್ಠಾನ ಮಾಡತಕ್ಕವರಿಗೆ ಜ್ಞಾನಭಾಷಿತವೈಂದಾಂತಿ  
ಬಿಕ್ಷಯಿತವನ್ನು ಹೊಡುವ ವಿಶ್ವಲಯಾಃ ವೇಳಾಗೋಳಾಲನಾದ  
ಶ್ರೀಪರಮಾತ್ಮ, ಇಂಥಾ ಅಧಿಕಾರಿಗಳು ಮಷ್ಟಾದ ಅಧ್ಭರ ಸಂಖರಲ್ಲಿ  
ಇದ್ವಾಲಕ್ಷಾಂತಿ ಇವರು ಅಯೋಗ್ಯರು - ಎಂತ ಅನ್ವಯ,  
ಘನಧಾನ್ಯಾದಿಗಳಿಂದ ಮದೋನ್ತತ್ವಾಗಿದ್ವಾರೆಂತ ತಿಳಿಯದೆ, ದೈಹಿಕ ದೈರೀಕ  
ಕರೀಕ ಸತ್ಯತ್ತಗಳ ಮಾಡದೆ ಪ್ರಸ್ತಾವಿತಾದ್ವಾರೆಂತ ಅನ್ವಯ ಅವರನ್ನು  
ಸಂರಕ್ಷಣೆಮಾಡಿ ಶ್ರೀರುಕ್ಕಣೇ ಸತ್ಯಭಾಮಾಸಮೇತ ಶ್ರೀಕೃಷ್ಣದೇವರು  
ಕಿರಿವಲಂಬನ ಹೊಯ್ದ ಉದ್ದಾರ ಮಾಡತನೆ, ನಿಶ್ಚಯ. ಇದರಲ್ಲಿ ವಿನೇನೂ  
ಸಂದೇಹವಿಲ್ಲವಂತ ಶರಥಪೂರ್ವಕವಾಗಿ ಶ್ರೀಧಾನ್ಯಾಧಿಸರಾಯಿರ  
ಶಿಷ್ಯರಾದ ಕಡಣಗೇಡಾಸಪ್ಯನವರು ಈ ಶಂಕ್ರಾತಿ ಸಂಧಿಯಲ್ಲಿ  
ಕೇಳೋವರಾಗಿದ್ವಾರೆಂತ ತಾತ್ಪರ್ಯ. || ೨೫ ||

|| ಶ್ರೀಮಧ್ರೀಷಾವರಣಮಂತ್ರಃ ||

### ೨. ಭಾವಸ್ತುಷಾಂಕಿ:-

ಅಹಿಮಿಳನು ಹೇಗೆ ಮಹಾಪಾಠಿಯಾಗಿದ್ದರೂ, ಅಂತ್ಯಾಲು ನಾಯಾಯ ಸ್ವರ್ಗಯಿಂದ ಕೃತಾರ್ಥನಾದನೋ ಹಾಗೆ ಯಾಡಬೇಕು ಎಂತಹ ದುಷ್ಪರೆಂದು ಅಪಕೀರ್ತಿ ಪಡೆದಿರಲಿ! ಸರ್ವದಾ ದುರ್ವಿಷದರ್ಥ ಕಾಲವನ್ನು ಕಳೆಯುತ್ತಿರಲಿ, ಸತ್ಯಮ್ಯ ಬ್ರಹ್ಮರಾಗಿಲಿ, ಹೇಗೆ ಎಂತಹ ಪಾಠಿಯಾಗಿದ್ದರೂ, ದಾಸತ್ವದಿಂದ ನಿಷ್ಟೇಯಿಂದ ಹರಿಕಥಾಮೃತಸಾರವನ್ನು ಪರಿಸಲು ಶ್ರೀದವಿಶ್ವಲಾಂಕಿತ ಶ್ರೀವೇಣುಗೋವಾಲ ಮೂರ್ತಿಯು ಅವರನ್ನು ಸತ್ಯವಾಗಿ ಕೈಪಡಿದು ಉದ್ದರಿಸುವನು. || ೨೪ ||

॥ಶ್ರೀಕೃಷ್ಣಪರಮಾಮಾಸ್ತು॥

### ೩. ಭಾವದರ್ಶನಾಂಕಿ:-

ಈ ಗ್ರಂಥದಲ್ಲಿ ನಿಷ್ಪಾಮಾದತಕ್ಯವರನ್ನು ಶ್ರೀಹರಿ ಪಾಲಿಸುವನೆಂದು ಕಡತಗೇ (ಈ+ಜ'ಅಂದರೆ ಚತುಮುಂಬಿ ಬ್ರಹ್ಮನಿಂದ ಉತ್ಪನ್ನವಾದ ಸೃಷ್ಟಿಯ ವಣಾನ 'ಗೀ' ಅಂದರೆ ವಿಸ್ತರಿಸಿ ಹೇಳುವ 'ದಾಸಪ್ರದಾಯಿತ' - ಅಂದರೆ ಭಾಗವತದ್ವಸರಲ್ಲಿ ಶ್ರೀಷ್ಟರಾದವರು) ಫಲಾಂತರಿ ಉಪಸಂಹಾರ ಮಾಡುತ್ತಾರೆ. ದುಷ್ಪರೆನ್ನದೆ. || ೨೫ ||

ಈತಿ ಶ್ರೀಮದ್ಭಾಗವತಸ್ತವಾದಾಸರಾಜರ ಚರಗಾದಾರರಾದ ಕಡತಗೇ - ದಾಸಪ್ರದಾಸರಾಯಿರಿಂದ ವಿರಚಿತವಾದಂಥ ಫಲಾಂತರಿಗೆ ವ್ಯಾಖ್ಯಾನ ಸಮಾಖ್ಯಾ ಶ್ರೀ ಕೃಷ್ಣಪರಮಾಮಾಸ್ತು।

### ಫರ್ಮವ್ಯಾಪ್ಯಾಸಾರ ಸಂಗ್ರಹ

೧. ಫಲಾಂತರಾರಾದ ಶ್ರೀದವಿಶ್ವಲಾಂಕಿತ ಶ್ರೀಕರ್ವಗೇ ದಾಸಪ್ರದಾಸರು ಶ್ರುತಿ ಸಂಧಿಗತ ವಿಷಯಗಳನ್ನು ಅಲನೆಯ ಈ ಅಂತ್ಯದ್ವಾದಿಂದ ಉಪಸಂಹರಿಸುತ್ತಾರೆ.

೨. ಭಾವದರ್ಶನಾ ಪ್ರಕಾಢಾರಯ - ಕಡತಗೇ-ಎಂಬ ರಚನೆ ಚಮತ್ವಾರವಾಗಿ ಅರ್ಥವಿತರಣೆ ನೀಡಿದ್ದಾರೆ. ಈ+ಜ+ಗೇ. ಈ+ ಎಂದರು

ಈತಮುಖಭುಕ್ತ ದೇವರು - ಬ್ರಹ್ಮಂದ ಸೃಷ್ಟಿ ವಾದ ಈ ಜಗತ್ತು. ಗೀ = ಈ ಜಗತ್ತಿನ ಸೃಷ್ಟಿಯ ವಣಿನ ಮಾಡಿರುವ ದಾಸಪ್ರಾ ದಾಸರೆಂದು ಹೇಳಿರುತ್ತಾರೆ.

೨. ಪ್ರಾಯವಂತರದ ಸಜ್ಜನರು ತಮ್ಮ ಶುರಬ್ಜಿಕಮುಂದಿರಿಂದ, ದುಷ್ಪರ ಸಂಗದಲ್ಲಿರುವ ಪ್ರಸಂಗ ಒದಗಿಸಬಹುದು. ಅಥವಾ ದುಷ್ಪಮಾ ಗಳನ್ನು ಮಾಡುವ ಪ್ರಸಂಗ ವಿಶೇಷವಿರಬಹುದು. ದೃಷ್ಟಿಂತವಾಗಿ, ಅಡಿಕಾರಿಗಳ ಮತ್ತು ಮಾಡವ ಬ್ರಹ್ಮಾಣರನ್ನು ಪರಿಗಣಿಸಬಹುದು. ಅವರು ಪರಮ ಸೂತ್ರೀಕರಣಭಾವವ್ಯಾಳ ಸಚ್ಯೇತರೇ ಖರೆ. ಆದರೆ, ದುಷ್ಪಸಹವಾದ ದುಷ್ಪಮಾಗಳ ಅನುಷ್ಠಾನದಲ್ಲಿದ್ದರೂ, ಆವರಿಗೆ ಸದ್ಗತಿ ದೊರೆಯಿಲ್ಲ. ಅಂತಹೇ, ಈ ಗ್ರಂಥವನ್ನು ಅತ್ಯಂತ ಶ್ರದ್ಧಾಭಕ್ತಿ ಪೂರಣಸ್ವರವಾಗಿ ಪರಿಷಂಖ್ಯಾನ ಅಧಿಕಾರಿಗಳು ಅಂತಹ ವಿಶೇಷ ಸ್ವಾತಿತ್ವಾರ್ಥಿರಿಬಹುದು. ಅಂತ ಹಲವರನ್ನು ದುಷ್ಪರೆಂದು ಪರಿಗಣಿಸಲಾಗಿದ್ದು (ದುಷ್ಪರಸ್ವದೆ) ಸಾಂಸಾರಿಕ ವಿಷಯ ಮಹಾರಾಂದ ವಿರತರಾಗಿ ದುರ್ಲಂಘಣಾಗಿದ್ದರೆ, ಎಂದು ತಿಳಿಯ ಬಾರಿ. (ದುರ್ವಿಷಯಾರ್ಥಿ ಶುಷ್ಪರಸ್ವದೆ), ವಿಹಿತಕಮಂಡಳಿನದಾರಿ ಕಮುಂದಪ್ರಾಯನ್ನಾರಿದ್ದು. (ಖೂಷಕಮೂ ಚ್ರಿಷ್ಪರಸ್ವದೆ) ಅಂತಹ ಅಧಿಕಾರಿಗಳು, ಸ್ವರೂಪತಾ ಸಜ್ಜನರು. ಪ್ರಸಂಗ ವಿಶೇಷದಿಂದ ದುರ್ವಿಷಯಾಗಳಲ್ಲಿ ಮಗ್ನಾರ್ಥಿರಿಬಹುದು. ಅದು ಕೇವಲ ತಾತ್ತ್ವಾರ್ಥ ಅಜ್ಞಾನದ ತೆರೆಯು ತ್ರೀಶನ ಶ್ವರೇಣಿಯಂದ ತೆರೆಯು. ಸೃಜಣದ ಕ್ಳಾನಚೋತಿಯ ದರ್ಶನದಿಂದ ಪುನಿತರಾಗಿಯೇ ಇರುವರು.

೩. ವಿಶೇಷವಾದ ರೀತಿಯಲ್ಲಿ ಕರಿದಾಸ ರೀಕ್ಷೇಯನ್ನು ಗುರುಗಳ ದ್ವಾರಾ ಪಡೆದ ಅಂತಹ ಅಧಿಕಾರಿಗಳನ್ನು ತ್ರೀಯಕ್ಕಿಂತ ಸತ್ಯಭಾಮಾ ಸಮೀತನಾದ ಮುರಳೀಲೋಲ ತ್ರೀಕ್ಷಣಪರಮಾತ್ಮನು ಒರಿದು ಸಂರಕ್ಷಿಸುವನು. ಇದು ಸತ್ಯ-ಸತ್ಯ-ಎಂಬಾಗಿ ಉದ್ದೋಷಿಸಿರುತ್ತಾರೆ.

॥ ೨೭ ॥

॥ “ಅಳವಯ ಪದ್ಯದ ಸರ್ವಾಖಾನಾರಂಭಂ”-  
ಉರಿಸಿಕೂಡಬ್ಬಿಯಾಯಿಲು ॥

॥ತ್ರೀಮಧ್ಯೇಶಾಪರಾಂಮಿಷ್ಠಿ ॥

॥ಶ್ರೀ ಹರಿ ಒಂ||

ಶ್ರೀ ಮನೋಹರವಿಶ್ವಲಾಂಕತ ದಾಸವಯ್ದರಿಂದ ಏರಿಸಿ  
ಘುಲಸ್ತುತಿಸಂಧಿ

ಪಠಿ-

ಹರಿಷಾಷ್ಟಾಷ್ಟಾರ ಗುರುಗೇ ||  
ಕರುಣದಿಂದಾವಾಹಿ ಶೇಖುವೆ ||  
ಘರಮು ಭಗವಣ್ಣರಿಂದಾಪರದಿ ಶೇಖುವುದು || ಎ ||

ಪದ್ಯ - ೮

ಮುಂದಿ:-

ಹರಿಷರ ಜಗಾಣಾಥವಿಶ್ವಲಾಂ ||  
ಘರುಣಭಜಕ ಸೃಷ್ಟಿಂತಾಪನ ||  
ದರಮುಖಾಂಯಾಜದಿಂದ ಪರಿಮುಳದಂತ ಪರಿಸಿದ ||  
ಹರಿಷಾಷ್ಟಾಷ್ಟಾರ ಶ್ರವಕ್ತ ||  
ಫುರ್ಬಿ ಸದ್ಯ ಶೇಖ್ಯ ಸುಜನರ |  
ಈಂತ ಪರಿಹರ ಮುಕ್ತಾಯುವರಿಗೆ ಕರತಾಮಲಕ || ೮ ||

ಅವಕಣಿಕೆ:

ಶ್ರೀಜಗಾಣಾಥದಾಸವಯ್ದರ ಶಿಷ್ಯರಲ್ಲಿ ಶ್ರೀಮನೋಹರ  
ವಿಶ್ವಲಾಂಕತ ದಾಸವಯ್ದರು ಒಬ್ಬರು. ದಾಸಾರಾಯರ ಅಮರಕ್ಕೆ  
ರತ್ನವಾದ - ಶ್ರೀಮದ್ಭರತಾಷ್ಟುತಕಾರಕ್ಕೆ "ಘುಲಸ್ತುತಿ"ಯನ್ನು ಉರೆದಿದ್ದೆ  
ಶಿಷ್ಯರು ಎರಡನೆಯವರು. || ೮ ||

ಶ್ರವಣಾಧರಿ:-

ಹರಿಷರ = ಶ್ರೀನಾಮುಕ್ತಾದ ಶ್ರೀಲಕ್ಷ್ಮೀದೇವಿಗಿಂತಲೂ ಅನೇಕ  
ಕೋಣಗಳಿಂದ ಖಾತ್ಮಮಾದ, ಜಗಾಣಾಥವಿಶ್ವಲಾಂ - ಜಗತ್ತು ಭೂಮಾದ

ವಿಶ್ವಲಮೂರ್ತಿ = ಶ್ರೀಪರಮಾತ್ಮನ, ಪರಿಗಂಭಿತ = ಹಾದ  
ಪಡ್ಡಾದಿಧಕರಾದ, ಸೃಜಿಂಹರಾಷನ = ತಮ್ಮ ಕುಲದ್ವರ್ವಸೂ, ಇಷ್ಟದ್ವರ್ವಸೂ,  
ಹತ್ತಿ ಗ್ರಂಥಪ್ರತಿಪಾದ್ಯಸೂ ಆದ ಶ್ರೀ ಲಕ್ಷ್ಮಿಸಾರಸಿಂಹಸ್ವಾಮಿಯ  
ಧರ್ಮದರ ಶ್ರೀಮಂಜ್ಞಗಂಧಾರಿಸಾರಸಾರಯುಂದ. ವರಮುಖಾರವಿಂದಿಂದ =  
ಶ್ರೀಷ್ವಾದ ಮುಖಮಲದಿಂದ, ಪರಿಮಳದಂತ = ಹೊರಹೊಮ್ಮೆನ  
ಖಗಂಧದೋಷಾದಿಯಲ್ಲಿ ಪರಿಂಬಿತ = ಸರ್ವತ್ರ ಹಣ್ಣಿಕರದಿಂದ  
ಕರ್ತಿಕಾಮೃತಹಾರ = ಶ್ರೀಮದ್ವರಿಕಾಮೃತಹಾಬ್ಯಾಂಶ ಈ ಗ್ರಂಥವೆಂಬ,  
ಕೃಷ್ಣ = ಪ್ರಸ್ತರವನ್ನು ಬರೆತು = ಲವಿತ, ದೂಷದಲ್ಲಿ ಬರೆತು, ಸ್ಥಾಪ =  
ಬರನ ಘೋವತ ಮನನ ಮಾತ್ರಾ, ಕೇಳು = ಮತ್ತು ಶ್ರವಣ ಮಾತ್ರಾ,  
ಫಳಕರ = ಸಚ್ಚೀತನದಾದ ಭಗವದ್ಗೀತೆ, ದುರಿತ ಪರಿಷರ = ಸಮಸ್ಯ  
ಷಾಪಾಳೂ ಪರಿಹಾರವಾಗುವುದು. ಅರಂಗ = ಅಂತರ ರೇಖೆ = ಬರಣ  
ಶ್ರವಣ ಮಾತ್ರಾ ಅಧಿಕಾರಿಗಳಿಗೆ, ಮುಕ್ತಯು = ಸ್ವಸ್ಥರೂಪಗಾತರಾದ  
ಅನಂದಾವಿಭಾವವರೆಂಬ ಮೋಕ್ಷವು. ಕರ್ತಳಾಮರಣ = ಆಗ್ರೇಯ ಮೇರಿನ  
ನೆಲ್ಲಿಂತಹಾಯಿಂತೆ ಸ್ವತನ್ಸ್ವದಾದ ವಿಷಯವು. ಅಂದರೆ, ಪ್ರಸ್ತರ ಗ್ರಂಥದ  
ಬರಣ ಶ್ರವಣಾದಿಗಳಿಂದ ಮೋಕ್ಷಘೂತಿಯಾಗುವುದೆಂದು. ಭಂತ್ಯಾತಿಯನ್ನು  
ತಿಳಿಸುತ್ತಾರೆ. ಈ ಅಮರ ಕೃತಿಯ ಮೋಕ್ಷಪ್ರದ ಗ್ರಂಥವೆಂಬುದರಲ್ಲಿ  
ನಿಷ್ಪಂತಯು. || ೧ ||

### ತಾತ್ಪರ್ಯ

೧. ಸಾತ್ವಿಕಗುಣಾಭಮಾನಿಯಾಗಿ. ಸರ್ವಾದ ಕಂತಿಸಂಪನ್ಮೂಲಾದ,  
ಸರ್ವಮಂಗಳಪ್ರದಾಳ ಶ್ರೀಲಕ್ಷ್ಮೀದೇವಿಯ ಶ್ರೀಸಾಮರ್ಕಣ.

ಶ್ರೀಸಾಮರ್ಕಣದ ನಂದಿಗಿಂತಲೂ ಆಸಾತಕ್ಷಣಿಯ ಗುಣಾರ್ಥಿಂದ  
ಪರಮೋತ್ತಮಾದ ಶ್ರೀಪರಮಾತ್ಮನೇ - ಹಿರವರನು.

೨. ಹಿರವರನಾದ ಶ್ರೀಪರಮಾತ್ಮನ ಉಗ್ರತ್ವ ಮಿಯು,  
ವಿಶ್ವಲಮೂರ್ತಿಯಾದ ಶ್ರೀಹರಿಯ ಜಗಂಧ ವಿಶ್ವಲನಾಮರ್ಕನು.

ದಾಸರಾಯರ ಆದಧ್ಯ ಭಗವದ್ಗೀತೆ ಮತ್ತು ಅಂತಿತನಾಮರೂಪನು.

೨. ಶಿರವರನಾದ ಶ್ರೀಜಗನ್ನಾಥವಿಶ್ವಲನ ಪಾದಪದ್ಮಗಳನ್ನು ಅತ್ಯಂತ ಭಕ್ತಿಯಿಂದ ಭಡಕುವ ಆದಧರ ಶ್ರೀಮಂಜಗನ್ನಾಥ - ದಾಸವಯಿಂದು. ಅವರ ಉಲದ್ವೇಷ ಹಾಗೂ ಇಷ್ಟ ದೃವನೇ - ಗರುಡವಾತನ ಶ್ರೀಂತ್ಸ್ತೋಸರ್ಯಾಂಜಮೂರ್ತಿ. ಗ್ರಂಥ ಪ್ರತಿವಾರ್ದ್ಯ ದೇವತೆಯಾದ ಸ್ವಾಸಿಂಹನ ದಾಸರು ಕರಿಕಫಾಮ್ಯತಿಖಾರ ವಕ್ತುರರು.

೩. ಅಂತಹ ಸ್ವಾಸಿಂಹದಾಸರ ಶ್ರೀಷ್ಠಿವಾದ ವದನವೆಂಬ ಕರುಳದಿಂದ ಹೊರಹೊಮ್ಮಿದ ಈ ಪರಮ ಅತ್ಯಿಕ್ರ ಗ್ರಂಥವು - ಸುಗಂಧಾವು ಸದ್ಗುರಾದುವಂತೆ ಪ್ರಸರಿಸುತ್ತಿದೆ. ಆದರ ಪರಿಮಳದಿಂದ ಪರಮಭಗವತ್ತಾರ್ಥ ಆನಂದಿಸುವರು.

೪. ಶ್ರೀಮದ್ಭಾಷ್ಯತಿಖಾರವೆಂಬೇ ಶ್ರೀಪರಮಾತ್ಮನ ಗುಣ ಮಹಾತ್ಮಗಳನ್ನು ತಿಳಿಸುವ ಅತ್ಯಿಕ್ರ ಗ್ರಂಥವನ್ನು ಯಾರು ಲೇಖಿಸ ರೂಪದಲ್ಲಿ ಬರೆಯುತ್ತಾರೆಯೋ, ಯಾರು ಪರಿಸುತ್ತಾರೆಯೋ, ಯಾರು ಶ್ರಾವಣಿದಿಗಳಿಂದ ವಿಕಾಸನ್ನಿಸಿಸಿನಿಂದ ಶ್ರವಣ ಮಾಹಿತ್ತಾರೆಯೋ, ಅಂತಹ ಸ್ವಾಸ್ಥ್ಯಾತ್ಮಕಾದ ಭಗವದ್ಗೀತರ ಸರ್ಕಲ ಪಾಠಗಳೂ ಪರಿಹಾರ.

ಈ ಶಿರವರ ಪಾಠ ಪ್ರಕ್ರಿಯನಾ ದ್ವಾರಾ ಅವರನ್ನು ಶುದ್ಧಿಕರಿಸಿ, ಅವರ ಕೃಷ್ಣಾಂವಿರವನ್ನು ಪವಿತ್ರೀಕರಿಸಿ. ಅಲ್ಲಿ ಉಂಬನ ದರ್ಶನಭಾಗ್ಯವನ್ನು ನೀಡುವುದಕ್ಕೆ ಕಾರಣವಾಗುವುದು. ಭಗವದಪರೋಕ್ಷ ದರ್ಶನದಿಂದ ಸರ್ಕಲ ಸಂಚಿತ-ಆಗಾಂಧಿಕರ್ಮಿಗಳ ನಾಶ, ಪೂರಭ್ರಂಶಮುಂಭೋಗಾನಂತರ, ಜೀವನು ಕೃಷಿಯನ್ನು ದಿಂದಿ, ಅಂತ್ಯದಲ್ಲಿ ಸ್ವಾಸ್ಥರೂಪಾನಂದಾವಿಭಾವ ರೂಪವಾದ ಮೇಕ್ಕವನ್ನೂ ಸಹ ಹೊಂದಿಸಲು ಕಾರಣವಾಗುವುದು. ಅಂದರೆ, ಪ್ರಸಕ್ತ ಗ್ರಂಥರತ್ನವು ಮೇಕ್ಕಪ್ರದರ್ಗಂಥವೆಂದು ಘಳಸ್ತುತಿಕಾರರ ಅಭಿಪ್ರಾಯವು. || ೧ ||

## ಪದ್ಮ - ೨

ಅಂತಃ:-

ಇಮು ಸುಧಾಮನಗ ಚಂತಿಮುವವರಿ ।

ಗಿಮು ಅಧೀಕ್ಷವನೀವ ಸುರತರು ।

ಎಂ ಮನದ ಕಾಮಿಕವ ಕರ್ಕಿಂಬುದಕೆ ಸುರಥೇನು ॥

ಇಮು ಚಂತರವಿಧವಾದ ಪುರುಜಾ ।

ಭೂದ ಸುಮೂಗ್ರವ ಭೃತ್ಯಿಂದಲಿ ।

ಸದಮಲ ಶ್ರೀ ಹರಿಕಥಾಮೃತಾರ ಶೇಖರಿಗೆ ॥ ೨ ॥

ಅಂತರಂಗ:-

ಶ್ರೀಮದ್ದರೀಕಥಾಮೃತಾರವೆಂಬ ದಿವ್ಯಗ್ರಂಥರತ್ನವು ಕಾಮಥೇನು, ಶ್ಲೋಕ, ಚಂತಾಮನೆ ಸದ್ಯತವಾಗಿದ್ದು, ಗ್ರಂಥಪರಾಧಿಗಳನ್ನು ಮಾಡುವ ಭಾವದ್ವರ್ಕಂಗೆ ಸಹಲ ಮನೋಭಿಷ್ಟಗಳನ್ನು ಸಲ್ಲಿಸುವುದೆಂದು ತಿಳಿಸುತ್ತಾರೆ.  
॥ ೨ ॥

ಪ್ರಕಿಂತರಾಘರಾ:-

ಇದು = ಹರಿಕಥಾಮೃತಾರವೆಂಬ ಪ್ರಸಕ್ತ ಗ್ರಂಥರತ್ನ, ಸುಧಾಮನಗ = ಚಂತಾಮನೆ ಸದ್ಯತವಾಗಿದೆ. (ಸುಧಾ - ಅಮೃತ - ಸಹಲ ಮನೋಭಾಷೀಗಳ ಪ್ರದರ್ಶ). ಚಂತಿಮುವರಿಗೆ = ಧ್ಯಾನಪೂರ್ವಕ ಶೈರಿಂಬವರಂಗೆ. ಇದು = ಈ ಗ್ರಂಥರತ್ನವು. ಅಧೀಕ್ಷವನೀವ = ಸಹಲ ಮನದಭಾಷೀಗಳನ್ನು ನೀಡುವ, ಸುರತರು = ದೇವಲೇಖಕದಲ್ಲಿರುವ ಶ್ಲೋಕ ಸದ್ಯತವು. ಇದು = ಪ್ರಸಕ್ತ ಗ್ರಂಥವು. ಮನದ ಕಾಮಿಕವ = ಮನಸ್ಸಿನಲ್ಲಿ ಬಯಸಿದ ಅಭಿಷ್ಟೇಗಳನ್ನು, ಕರ್ಕಿಂಬುವುದಕೆ = ಕುಲಿನಂತೆ ಶರೀರದೊಳ್ಳಿಸುವುದಕ್ಕೆ ಸಹಕಾರಿಯಾದ ಸುರಥೇನು = ದೇವತೆಗಳ ಆಕಳಾದ ಕಾಮಥೇನು ಸದ್ಯತವು. ಇದು = ಈ ಗ್ರಂಥವು, ಚಂತರವಿಧವಾದ = ನಾಲ್ಕು ಶೈಕರವಾದ, ಪುರುಜಾಘರಾ = ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ.

- ಎಂಬ ಚಹುಂಟಿ ಪುರುಷಾರ್ಥಗಳನ್ನು ನೀಡಿ, ಮುಮಾರ್ಗವ = ಹೇಳಿ  
ಹೃತಿಗೆ ಸಾಧನವಾದ ಸಮೀಕ್ಷೆನವಾದ ಹಾದಿಯನ್ನು ತೋಡಿ,  
ಭ್ರಮಿಂಡಲಿ = ಪ್ರೇಮಾದರ್ಗಳಿಂದ, ಪರಮ = ಶಾಂತಿದೋಽಪಾ  
ಸಚ್ಚಿದಾನಂದಮೂರ್ತಿಯ ಕಾಮ್ಯತವನ್ನು ಹೇಳುವ, ಶ್ರೀಕರಿಂಜ  
ದ್ವಿತೀಯ = ಶ್ರೀಮದ್ವರಿಕಾಖ್ಯಾತಿಕರವೆಂಬ, ಈ ಮಹಾಕಾವ್ಯವನ್ನು  
ಹೇಳಿರು = ಶ್ರವಣಮಾಡುವ ಅಧಿಕಾರಿಗಳಾದ ಭಗವದ್ಭೂತರಿಗೆ ನೀಡುವುದು.

॥ ೨ ॥

### ತಾತ್ತ್ವಯೋ

೧. ಶ್ರೀಮದ್ವರಿಕಾಖ್ಯಾತಿವೆಂಬ ಈ ಗ್ರಂಥರತ್ನವು, ದ್ವಾರ್ತೆ  
ಹಾಸನೆ ಮಾಡತಕ್ಕ ಅಧಿಕಾರಿಗಳಿಗೆ ಸುಧಾಮರ್ಗ ಸದ್ವರ್ತವು. ಅಂದೇ  
ಸುರಂಜೀಕದಲ್ಲಿರುವ ಚಂಡಮನೆ - ಎಂಬ ಅನಘ್ಯೇ ರತ್ನವಂತಿ.  
ಭಜಕರಿಗೆ ಸರ್ಕಲ ಇತ್ಯಾರ್ಥಗಳನ್ನು ಸಲ್ಲಿಸುವುದು. ಸುಧಾ = ಎಂದೇ  
ಅಮೃತ ಎಂದರ್ಥ. ಅದರ ಸೇವನೆಯ ಫಲ - ಪರಮಾನಂದಹೃತ್ಯಿಯು.

೨. ಈ ಮಹಾಕಾವ್ಯವು ಸಕಲಾಭೀಷ್ಟಪ್ರದಾವಾದ ಸುರಕ್ಷೆ-ಅಂದರೆ,  
ದೇವರೂಢಿದ ಕಲ್ಪವೃಕ್ಷವಿದ್ಯಂತಿ. ಕಲ್ಪವೃಕ್ಷವು ತನನ್ನು ಸೇವಿಸುವರಿಗೆ  
ಮನೋಭಿಂಬಾರ್ಥಗಳನ್ನು ನೀಡುವುದು.

೩. ಸುರಧೀನು - ಎಂದರೆ ದೇವರೂಢಿದ ಆಕಳು - ಕಾಮಧೀನ. ಅದು ಕರೆದಪ್ಪು ಕಾಲನ್ನು ಇತ್ತು, ತಮ್ಮಾಲ್ಕ ಸಕಲಾಭೀಷ್ಟಗಳನ್ನು ಭಜಕರಿಗೆ  
ನೀಡುವುದು.

ಕಾಮಧೀನವಿನಂತೆ, ಪ್ರಸ್ತು ಗ್ರಂಥಗತ ತಾತ್ತ್ವಕವಿಪಯಗಳನ್ನು  
ಚಿಂತನ ಮಾಡಬ್ಯಾ ಉತ್ಸಾಹನೆಗನುಗಳವಾಗಿ ದಿವ್ಯಹೃಣ ಹೃತಿ  
ಹೃಣಾಖ್ಯಾತಿರವನ್ನು ನೀಡುವ ಕಾಮಧೀನವಿದು.

೪. ಜೀವರಿಂದ ಅಕೈತ್ತಿತವಾದ ಪುರುಷಾರ್ಥಗಳು ನಾಲ್ಕು ಪ್ರಕಾರ  
(೧) ಧರ್ಮ (೨) ಅರ್ಥ (೩) ಕಾಮ ಮತ್ತು (೪) ಮೋಕ್ಷ. ಇವುಗಳಿಗೆ  
ಚಹುಂಟಿ ಪುರುಷಾರ್ಥಗಳಿಂದು ಹೇಸರು.

ಈ ಗ್ರಂಥದ ಪ್ರಮಾಣ ಪರಾಣಾದಿಗಳಿಂದ ಅಧಿಕಾರಿಗಳಿಗೆ ಪೂರ್ವಾಂತರ ಪ್ರಮಾಣಿಕ ಪರಮಪುರುಷಾರ್ಥಗಳೂ ಲಭ್ಯವಾಗುವುದು.

ಉ. ಸುಮಾರ್ಗ = ಸಮೀಕ್ಷೀನಾಧ ಮಾರ್ಗ. ಪರಮಪುರುಷಾರ್ಥ ರೂಪವಾದ ಮೋಕ್ಷಪ್ರಾಪ್ತಿಗೇ ಭಗವಂತನಲ್ಲಿ ಪ್ರೇಮ ಪ್ರಮಾಜ ರೂಪವಾದ ನಿರ್ದ್ವಿಫಲವಾದ ಸ್ವೇಚ್ಛರೂಪವಾದ ಭಕ್ತಿಯೇ ಸುಮಾರ್ಗವು.

ತ್ರೀಮದ್ಗೀರ್ತಾಖಾಮೃತಸಾರವನ್ನು ಶ್ರವ್ಯಾ ಭಕ್ತಿಗಳಿಂದ ಶ್ರಮಣ ಮಾಡುವವರಿಗೂ, ಪರಾಣ ಮಾಡುವವರಿಗೂ, ಈ ಮುಕ್ತಿ ಮಾರ್ಗ ರೂಪವಾದ ಭಕ್ತಿಯು ಲಭ್ಯವಾಗುವುದು ಎಂದು ಭಾಷ್ಯತೀಸಿರರ ಅಧಿಕಾರಿಯವು. || ೨ ||

## ಪದ್ - ೨

ಮೂಲ-

ಪಾತಾವನ ಮಾರ್ಗದಿಯ ಸಂ ।  
 ಶ್ವರ್ಯ ಬಾಧೆಯ ಕೋಪದಿಯ ಸಂ ।  
 ಈ ವಿಷಳ ಮಜ್ಞನ ಸೃಂಗಾರದಿ ಭಾಗ್ಯದಿನು ॥  
 ಅತಿಕಯದಿ ಸಂಸ್ಕೃತ ।  
 ಅಂತನ ಪಾವನ ಮೋಷ್ಣದಿಯ ಸಂ ।  
 ಸ್ತುತಿಪರಿಂತರದೇ ಜರಿಕಾಮೃತಾರ ಸಂಸ್ಕೃತಿಯ ॥ ೨ ॥

ಪ್ರತಿಕರ್ಮಾಭಿ-

ಪಾತಾವನ = ಹೂಪ ಮಾಡಿ, ಅಧೋಗತಿಯನ್ನು ಹೊಂದಿದವರನ್ನು  
 ಪವಿತ್ರೀಕರಿಸಿ, ಉದ್ದರಿಸುವ, ಮಾರ್ಗದಿ = ಈ ಗ್ರಂಥಗತ ವಿಷಯಗಳ  
 ಶ್ರವಣ ಪರಿಷಾರಿಗಳಿಂದ ಕಾರ್ಯವನ್ನು ಮಾಡುವುದು. ಸಂಸ್ಕೃತಿಯ =  
 ಕರ್ಮಚಂಧನರೂಪದಲ್ಲಿರುವ ಈ ಸಂಕಾರದ, ಬಾಧೆಗಳ ಕೋಪದಿಯ =  
 ದೂಷಣಾಂದುಂಟುದ ನೋವನ್ನು ಪರಿಹರಿಸುವುದು. ಇದು = ಈ  
 ಹರಿಷ್ಠಾಮೃತಾರಾಖ್ಯ ಗ್ರಂಥವು, ಸಂತತ = ನಿರಂತರವಾಗಿ, ವಿಮರ =  
 ನಿದ್ರೋಪವಾದ (ಸಂಶಯರಹಿತವಾದ), ಮಜ್ಞನ = ಭಾಗವದ್ವಿಷಯವಾದ  
 ಸಮೀಕ್ಷೆನವಾದ ಕ್ಷಾನವೇನು. ಸೃಂಗಾರದಿ = ಏಹಿಕ ವಿಷಯಗಳಲ್ಲಿ ವಿರಚಿ  
 ಭಾವ. ಇತ್ಯಾದಿ, ಭಾಗ್ಯದಿನು = ದ್ಯುಮಿಸಂಪತ್ತನ್ನು, ಅತಿಕಯದಿ = ಹೆಚ್ಚಿಗೆ,  
 ಸಂಸ್ಕೃತ = ಶ್ರೀಪರಮಾತ್ಮನಲ್ಲಿ ಸುದೃಢ ಸ್ವೇಚ ರೂಪವಾದ ಸಮೀಕ್ಷೆನವಾದ  
 ಭಕ್ತಿ ಭಾಗ್ಯದಿನ್ನು, ಇತ್ಯಾ = ಪ್ರಾಧಾನಮಾಡಿ, ಅಂತನ = ಚತುರ್ಭಂಡ  
 ರಹಿತವಾದ, ನಿತ್ಯನೂ, ಶಕ್ತಿದೇಕ ಪ್ರಾಣರೂಪ ಆದ ಅಂತಿಮನಾಮೌ  
 ಶ್ರೀಪರಮಾತ್ಮನ, ಪಾವನ = ನಿದ್ರೋಪವಾದ ಶ್ರೀಕನ ಪಾವಿತ್ರ್ಯತೆಯನ್ನು,  
 ಮೋಷ್ಣದಿಯ = ಈ ಗ್ರಂಥ ರತ್ನವು ನಿದ್ರೋಪಿಸಿ, ಗೋಚರವಾಗುವಂತೆ  
 ಮಾಡುವುದು. ಜರಿಕಾಮೃತಾರ = ಶ್ರೀಮದ್ಭರತಾಂತರವಂಬ ಈ

ಮಹಾ ಗ್ರಂಥದ, ಸಂಖ್ಯೆಯ = ತಾತ್ತ್ವಿಕವೀಲ್ಪನ್ನು ಮುಕ್ತಿಗೆ ಪತಕೇ = ಶಾಂಕ ಕೊಂಡಾಡಲು ನನಗೆ ಎಂದಿಗಾಡರೂ ಸಾಧ್ಯವೇ? ಸಾಧ್ಯ ವಿಲ್ಲವೆಂದು ತಾತ್ಪರ್ಯ. || ೨ ||

### ತಾತ್ಪರ್ಯ

೧. ಮಾರಕಮೂರ್ತಿ ಭಾಲವಾಗಿ ಆಧ್ಯೇತಿಗೆಯನ್ನು ಹೊಂದಿರುವವರು - ಮಹಿತರು ಮಾವನ = ಎಂದರೆ, ಪರಿತ್ಯೋಗಿಸಿ ಉದ್ದರಿಸುವುದು. ಅಂದರೆ ಈ ಗ್ರಂಥದ ಶ್ರವಣ ಮನಸಾದಿಗಳು ಪ್ರತಿರಸ್ತು ಮಾವನರನ್ನಾಗಿ ಮಾಡಿ, ಮಾರ ಪ್ರತ್ಯುಷಣ್ಣಾ ದ್ಯುತಿ ಆವರ ಉತ್ತಮಗತಿಗೆ ಕಾರಣವಾಗಿದೆ.

೨. ಸಂಖ್ಯೆ = ಎಂದರೆ, ಒನ್ನನ್ನ ಮರಣಾಬ್ಯಂ ರೂಪವಾದ ಸಂಸಾರವು. ಕರ್ಮಭಂಧನರೂಪವಾದ ಈ ಸಂಖಾರದಿಂದ ಆನೇಕ ದುಃಖಗಳು ಉಂಟಾಗುವುದು. ಇವು ಸಂಖ್ಯೆಯ ಬಾಧೀಗಳು ಈ ಸಂಖಾರಿಕ ಬಾಧೀಗಳನ್ನು ಪರಿಹರಿಸಿ, ನಿರಂತರವೂ, ನಿಸ್ಸಂದೇಹವಾದ, ಸಮೀಕ್ಷಣವಾದ ಜ್ಞಾನ ಮೂಲಿಗೆ ಕಾರಣವಾಗುವುದು. ಭಾಗವತ್ತ ಕಾದ ಮೂಲಿಗೆ ಭಾಗವದ್ವಿಷಯವಾದ ಉತ್ತಮಕ್ಷಣನ ಅತ್ಯವಶ್ಯ. ಇಂತಹ ಜ್ಞಾನವು ಸುಜ್ಞಾನವಾಗಿರಬೇಕು ಮತ್ತು ವಿಮಲ ಅಂದರೆ ಯಾವ ಸಂದೇಹಗಳೂ ಇಲ್ಲದೆ ನಿದ್ಯಾಷ್ಟವಾಗಿರಬೇಕು.

೩. ಸುಜ್ಞಾನದ ಜೋತಿಗೆ ವಿಶಯಗಳಲ್ಲಿ ಏರ್ಪಡಿ ಭಾವವನ್ನು ಹುಟ್ಟಿಸುವುದು ಜ್ಞಾನ ಮತ್ತು ವೈದಾಗ್ಯಗಳು ಭಾಗವಂತನ ಶ್ರೀತಿಯ ಸಂಪಾದನೆಗೆ ಅತ್ಯಗತ್ಯವಾದ ಸಾಧನ ಸಂಪತ್ತಿಗಳು. ಇದನ್ನು ಮಾಜ್ಞಾನ ಶೈಕ್ಷಣಿ ರಿಭಾಗ್ಯವನ್ನು-ಎಂದಿದ್ದೂರೆ ಭಾಂಕುತ್ತಿಕಾರಯ.

೪. ಜ್ಞಾನ-ವೈದಾಗ್ಯ ಭಾಗಗಳ ಜೋತಿಗೆ ಸದ್ಗುರಿಯೂ ಸಹ ಅಷ್ಟೇ ಶ್ರುಧಾನವಾದದ್ದು. ಶ್ರೀಪರಮಾತ್ಮನ ಭಕ್ತಿಕಲಭ್ಯನು. ಸಾಧಕರು ಶ್ರೀಪರಮಾತ್ಮನಲ್ಲಿ ನಿರತಿಕರ್ಯವಾದ, ಸುದೃಢರೂಪವಾದ ಪ್ರೇಮ ಶ್ರುಮಾಹವೇ ಭಕ್ತಿ ಎನಿಸುವುದು. ಇಂತಹ ಸದ್ಗುರಿಯನ್ನು ಈ ಗ್ರಂಥದ ತಾತ್ತ್ವಿಕ ವಿಷಯಗಳು ನೀಡುವುದು.

ಇ. ಶ್ರೀಪರಮಾತ್ಮನು ಅನಾದಿಯು ಮತ್ತು ನಿತ್ಯನು. ಇತ್ಯಾದಿವರುಗಳಿಗಿರುವಂತೆ, ಚತುರ್ವಿಧಾದ ನಾಶಗಳು ಶ್ರೀಕಂಗಲ್‌  
ಇದರಿಂದ, ಅಷ್ಟಾಂತಮಾನಕನು.

ಅಂತಹ ಅಷ್ಟುತರೂಪೋ ಶ್ರೀಪರಮಾತ್ಮನ ಪಾಠನ ಪಾದಪಾಠಗಳ  
ದರ್ಶನಭಾಗವನಿತ್ಯತ್ವ, ತಾಣಾದ, ಮುಕ್ತಿಮಾರ್ಗಕ್ಕೆ ಸಹಕಾರಿಯಾಗಿದೆ -  
ಸುಸ್ಥಿ ಗ್ರಂಥರತ್ಯಾವು !

ಇ. ಇಂತು, ಅತಿರಿಂದಿಮಾನ್ಯತವಾದ ಶ್ರೀಮದ್ವರಿಕಾಖಾಮೃತ  
ಸಾಧಾವ್ಯ ಈ ಗ್ರಂಥದ ಮಹತ್ವವನ್ನು ನಾನು ಹೊಗಳಿ, ಹೊಂಡಾಡಲು  
ಬಧ್ಯವೇ? (ಖ್ಯಾತಿರೂಪವೇ). ಏಂದೆಂದಿಗೂ ಸಾಧ್ಯವಿಲ್ಲವೆಂದು  
ಇತ್ಯಾಯಂ. || ೨ ||

## ಪದ್ಮ - ೪

ಅಂಥ-

ಹರಿಕಥಾಮೃತಸಾರ ವ್ಯಾಖ್ಯಾ ।

ಹರದಿ ರಘುದ ವಿಷ್ಣುದಾಸರ ।

ಸರರಿದರು ದಿಟವೆಂದು ಬಗೆದರು ಮುಹೂರಿಂಜೋಳಿ ॥

ಮರರೆ ಧೀರ್ಜಿಂಡ್ರಾರ್ಯಾಂಜೋಳಿಗ ।

ಸರಕರಿಯ ಶಂಕುಭಾಗಿಂಜೋಳಿ ।

ಸರುತಲುದಿಸಿದರೆಂದ ಕೊಂಡಾಂತದರು ಹೋವಿದರು ॥ ೪ ॥

ಸ್ವತಿಂದಾಭರ

ಹರಿಕಥಾಮೃತಸಾರ = ಹರಿಕಥಾಮೃತಸಾರವೆಂಬ ಗ್ರಂಥವನ್ನು,  
ಫೂರ್ಜಪರದಿ ಹೀಂದು ಮುಂದಿನ ವಿಷಯಗಳ ಸಂಯೋಜನೆಯಿಂದ,  
ರಘುದ = ವಿಷ್ಣುಕವಾಗಿ, ಶಾಸ್ತ್ರೀಯ ಸಿಯಮಗಳಿಗನುಂಬಾರ ನಿರ್ಮಿತಿ,  
ವಿಷ್ಣುದಾಸ = ತ್ರೈಹರಿಯ ಕಿಂಕರೇಯದ (ಹರಿದಾಸರದ)  
ತ್ರೈಮಂಜುಗನ್ನಾಭ ದಾಸವಯ್ಯರನ್ನು, ಇವರು ಸರಾ = ಕೇವಲ ಮನುಷ್ಯ  
ಮಾತ್ರರಿದರೆಂದು, ದಿಟವೆಂದು = ಇದೇ ನಿಜವೆಂದು, ಬಗೆದರು =  
ತ್ರಿಭೂತಿವರಯ, ಇಂಜೋಳಿ = ಈ ಭೂಮಂಡಲದಲ್ಲಿ, ಮುಹೂರು =  
ಆಙ್ಗಳಿನಿಗಳು (ನರಕ ಭಾಜನಯ), ಮರರೆ = ಕರ್ಮಚ ದೇವತೆಗಳಾದ  
ಸಹ್ಯದರಾಜರೇ, ಧೀರ್ಜಿಂಡ್ರಾರ್ಯಾಂಜೋಳಿಗ = ಜಗತ್ತಿನ ಸಹ್ಯನರನ್ನು  
ಉದ್ದೂರ ಮಾಡು ಪುದಕ್ಕುಗಿ, ಸರಕರಿಯ = ನರಸಿಂಹ ನಾಯಕವಾದ ತ್ರೈ  
ಪರಮಾತ್ಮನ (ಸರ್ವ ಚೇವರ ಬಂದಮುಂತೆ ಭೂಗವದ್ರೂಪ), ಶಂಕು  
ಭರಮಾತ್ಮನ = ಅನಂತ ಕಲ್ಯಾಂ ಗುಣ ಸಮುಳಕಗಳನ್ನು, ಅರುತಲು =  
ಪೀಠಿನ ರೂಪವಾಗಿ ತ್ರಿಂಬಲು, ಉದಿಸಿದರು ಎಂದು = ಆವತರಿಸಿದರು  
ಎಂಬುದಾಗಿ, ಹೋವಿದರು = ನಿರ್ಮಿತ್ತರಂಗಜಾದ ನಿಜವಾದ  
ಪ್ರತ್ಯಕ್ಷಾನಿಗಳು, ಕೊಂಡಾಂತದರು = ಹೋಗಳುತ್ತಾರೆ ॥ ೪ ॥

### ತಾತ್ಪರ್ಯ

१. ಈ ಗ್ರಂಥರತ್ನವನ್ನು ಕ್ಳಾನಿವಯ್ಯರಾದ ಶ್ರೀಮಜ್ಞಾನಾಧಿ ದಾಸವರೇಣ್ಯರು ಶಾಸ್ತ್ರನಿಯಮಗಳಿಗನುಕಾರವಾಗಿ ಹಿಂದಿನ ಪ್ರತಿ ಮುಂದನ ವಿಷಯಗಳ ಸಾಂಗತ್ಯ ಕ್ರಮದ ಹೋಡಗೆಯಿಂದ ವಿದ್ಯುತ್ವವಾಗಿ ರಚಿಸಿರುತ್ತಾರೆ.

२. ಸಹಲ ಶಾಸ್ತ್ರ ಹೇಬಿದರಾದ ದಾಸರಾಯಿರು ಅವರೋದ್ದೃಕ್ಕು ಶ್ರೀರಾ. ಭಗವದ್ವಿಂಬಿ ರೂಪವನ್ನು ತಮ್ಮ ಕೃತ್ಯಮಲದಲ್ಲಿ ಕಂಡುಬಾ. ಅಂತಹ ವಿಷ್ಣು ದಾಸರನ್ನು ಹೇವಲ ಮನುಷ್ಯ ಮಹತ್ವರಿಂದ ತಿಳಿಯಬಾರದೆಂದು-ಎಚ್ಚರಿಕೆಯ ನುಡಿಗಳನ್ನು ಆಡಿದ್ದಾರೆ ಫಲಸ್ತುತಿಕಾರಾ.

ಅವರನ್ನು ಹೇವಲ ನರರೆಂದು ಭಾವಿಸುವ ಜನರು ಖಂಡಿತವಾಗಿ ಮೂರ್ಖರು ಅವರು ನರಕಭಾಜನರು. ಇದು ನಿಸ್ಸಂಕಾಯವೇಂದು ಉದ್ದೂಷಿಸಿದ್ದಾರೆ ಫಲಸ್ತುತಿಕಾರರು.

३. ಶ್ರೀಮಜ್ಞಾನಾಧಿದಾಸವಯ್ಯರು ಸ್ವರೂಪತ - ದೇವತಾವರಗಳೇ ಸೇರಿದವರು. ಕವುದಿದ ದೇವತೆಗಳಲ್ಲಿ ಪತ್ನಾದಾಂತ ಸಂಘರ್ಷಕರು.

४. ಸಂಜ್ಞನರ ಉದ್ದಾರಕ್ಷಾಗಿಯೇ ಶ್ರೀರಾನ ಅನಂತಾನಂತ ಕಣ್ಣಾಗುಣೀಯನ್ನು ಮಹಾಮಾತ್ರಿಕಯವನ್ನೂ ತಿಳಿಸುವ ಈ ದಿವ್ಯ ಗ್ರಂಥವನ್ನು ಗ್ರಂಥ ಶ್ರುತಿಪಾದ್ಯ ದೇವತಾ ಗರುಡವಾಹನ ಶ್ರೀ ಲಕ್ಷ್ಮೀನರಸಿಂಹ ದೇವರ ಶೈರಣೆಯಿಂದಲೇ ರಚಿಸಿದರು. ಈ ರೀತಿಯಲ್ಲಿ ನಿರ್ಮಿತರಾದ ಉದಾರ ಹೃದಯಿಗಳಾದ ಭೂಹೃಡಾನಿಗಳು ಈ ಗ್ರಂಥಕ್ಕೆ ವಿಷಯಗಳನ್ನು ಮತ್ತು ಕೃತಿ ರಚನಕಾರರಾದ ದಾಸವಯ್ಯರನ್ನು ಹೊಂಡಾಡುತ್ತಿದ್ದಾರೆ. || 2 ||

ಪದ್ಮ - ೫

ತುಂಡಿ-

ಕರಧಿಮಂಥಸದೋಳಂಡು ಸುಧೆ ತಮು ।

ಗೆರೆಯಲೂ ನರಸಿಂಹ ದಾಸರು ।

ಕರುಣಾದಿಂ ತತ್ತ್ವಧರ್ಯ ಮಂಜರಿಗುಸಚಿರ್ಯೆಂಡು ॥

ಹರಿಷಥಾಮೃತಸಾರ ನಿಜಮುಹು ।

ಹರಕರ್ತಾರ್ಥಿತ್ವ ರಜ ಶಬ್ದ ।

ದಿರಿಲು ಕಾಶ್ಚತ ದೇಹದೋಳಂಡಾ ಮರಣದೊಂಬತ್ವಂ ॥ ೫ ॥

ತ್ರೈಶಾಖ್ಯ-

ಕರಧಿಮಂಥಸದೋಳಿ = ದೇವದಾನವರು ಶ್ರೀರಾಮಮೃತವನ್ನು  
ಮಂದಿಗಿರಿಯನ್ನು ಕಡೆಗೊಳಿತಾಗಿ ಮಾಡಿಕೊಂಡು, ಮಂಥಸುವ ಸಮಯ  
ದಲ್ಲಿ, ಅಂಡು = ಆ ಕಾಲಕ್ಕೆ, ಸುಧೆತಮು ಗೆರೆಯಲು = ಆಮೃತವು ಉತ್ಪತ್ತಿ  
ಯಾಗಿ, ದೇವತಾವರ್ಗಕ್ಕೆ ನೀಡುತ್ತಿರಲು, ಆ ನರಸಿಂಹದಾಸರು = ತದ್ವತ್ತ,  
ಶ್ರೀ ನರಸಿಂಹಾಬೂರ್ಯಾರ ಕುವರರೂ, ಶ್ರೀಗರುಡವಾಹನ ಲಕ್ಷ್ಮಿ ನರಸಿಂಹ  
ದಾಸರೂ ಆದ ಶ್ರೀಮಂಟಗುಣಾತ್ಮ ದಾಸವಯ್ಯರೂ, ಕರುಣಾದಿಂ = ಭೃತರಲ್ಲಿ  
ಅತ್ಯಂತ ದಯಾಪರರಾಗಿ, ತತ್ತ್ವಧರ್ಯ = ಆ ಆಮೃತಕ್ಕೆ ಸದ್ಯಶಾದ ಶ್ರೀ  
ಹರಿಷಥಾಮೃತಸಾರ ಸುಧೆಯನ್ನು, ಮಂಜರಿಗೆ = ಸ್ವಾತಿತ್ರ ಸ್ವಭಾವವ್ಯಾಪ್ತ  
ಸರ್ಪೀತನರಿಗೆ, ಉಂಟರ್ಯೆಂಡು = ಕುದಿಸಪೇಕೆಂಬ ಉದ್ದೇಶದಿಂದ,  
ಹರಿಷಥಾಮೃತಸಾರ = ಹರಿಷಥಾ - ಎಂಬ ಆಮೃತದ ಖರವನ್ನು  
ನಿಜಮುಹು = ತಮ್ಮ ವದನಾರವಿಂದವೆಂಬ, ಹರಕರ್ತಾರ್ಥಿ = ಶ್ರೀಷ್ವಾದ  
ಕರ್ತಲದ ದ್ವಾರ (ದಾಸರಾಯರ ವಚನವೇ ಆಮೃತ ಕಲಿತದ ಸದ್ಯತ). ಏಕ್ಕು  
= ನೀಡಿರುವ, ರಜ = ಆಮೃತಸಾರವನ್ನು, ಶವಿದಿರಲು = ಶಾಸಮಾಡಿರಲು,  
ಕಾಶ್ಚತ ದೇಹದೋಳಿ = ನಚಿಪುನರಾವರ್ತೆಂತೇ - ಎಂದ ಕಾಶ್ಚತವಾದ ಮುಕ್ತ  
ಕ್ಷಾನಗಳಲ್ಲಿ, ಆಜರಂತರಾಣವೆನಿಬುವರು = ಹೊಸ, ಡನನ ಮರಣಾಖ್ಯ

ರಾಜವಾದ ಸಂಸಾರಬಂಧನವಿಂದ ಬಿಡುಗಡೆ ಮಾಡಿಸಲು  
ಭಾಗವದನುಗ್ರಹ ಪ್ರಾಣಿಗೆ ಸಹಾಯಕವಾಗಿದೆ. || ೫ ||

### ತಾತ್ತ್ವಿಕ

೧. ಹಿಂದೆ, ಅಪ್ಯಂತ ಪ್ರಾಣಿಗೆ, ದೇವದಾನವರು ಕೂಡಿ,  
ಕ್ಷೀರಸಮುದ್ರವನ್ನು ಮಾಡಿಸಿದರು. ಮಂದರ ಗಿರಿಯನ್ನೇ ಕಡೆಗೊಳಿ  
ಮಾಡಿಕೊಂಡು, ವಾಸುಕಿ ಸರ್ವವನ್ನೇ ಹಗ್ಗವನ್ನಾಗಿ ಮಾಡಿಕೊಂಡ  
ಸಮುದ್ರಮುಖನ . ಮಾಡಿದರು. ಆ ಸಮಯದಲ್ಲಿ ಕೊನೆಯಾಗಿ  
ಅಪ್ಯಂತವನ್ನು ಉದ್ದೃವಿಸಿತು. ಶ್ರೀಪರಮಾತ್ಮನು ಸುವರ್ಣಕಲಬ್ರಹ್ಮ  
ಅಪ್ಯಂತವನ್ನು ತುಂಬಿಕೊಂಡು, ಧನ್ಯಂತ್ರೀಯೋಪದಿಂದ ಅವಿಭೂತತನಾಗಿ,  
ದೇವತೆಗಳಿಗೆ ಮೋಹನೀಯೋಪದಿಂದ ಅಪ್ಯಂತವನ್ನು ಹಂಚಿದನು.

೨. ಆದೇ ರೀತಿಯಲ್ಲಿ, ಗರುಡವಾಹನ ಶ್ರೀಲಕ್ಷ್ಮಿನರಸಿಂಹದೇವ  
ಂದಾಸರಾದ ಶ್ರೀಮಾಣಿಕಾನುಭವಯ್ಯೆರು ಹರಿಕಥಾ - ಎಂಬ ಕಾರಣ  
ರಾಜವಾದ ಅಪ್ಯಂತವನ್ನು ಭಾಗವದನುಗ್ರಹವೆಂಬ ಸಾಧನದಿಂದ ಈತ್ತ  
ಸಾಗರವನ್ನು ಮಾಡಿ ಸಜ್ಜನರಿಗೆ ಹಂಚಿದರು.

೩. ಸಮುದ್ರಮುಖನ ಸಮಯದಲ್ಲಿ, ಧನ್ಯಂತ್ರೀಯೋಪಿಯು ಸುವರ್ಣ  
ಕಲಬ್ರಹ್ಮಲ್ಲಿ ಸುಧೇಯನ್ನು ತುಂಬಿ, ಸಮುದ್ರಗಭ್ರದಿಂದ ಮೇಲೆದ್ದನು.

ಆದರಂತೆಯೇ, ದಾಸವಯ್ಯೆರ ವದನಾರವಿಂದವೇ ಸುವರ್ಣ  
ಕಲಬ್ರಹ್ಮಕವು. ಆವರ ಮುಖಕುಲದಿಂದ ಹೊರಹೊಮ್ಮಿದ ಸುಧೇಯೇ  
ಶ್ರೀಮದ್ಭರತಾಂತರಾವೆಂಬ ಅಪ್ಯಂತಕಾರವು.

೪. ಸಮುದ್ರಮುಖನ ಸಮಯದಲ್ಲಿ ಪ್ರಾಣಿಯಾದ ಅಪ್ಯಂತ  
ದೇವತೆಗಳಿಗೆ ಅಪುರ್ಣವನ್ನು ಕೊಟ್ಟತು.

ಹಾಗೆಯೇ, ಭಾಗವದ್ಭಾರತಾದ ಸಪ್ತಿತನರು ಹರಿಕಥಾಅಪ್ಯಂತಕುರವೆಂಬ  
ಸುಧಾಜಾನಮಾಡಿ, ತದ್ದೂ ಶಾಶ್ವತರ್ಲೋಕಗಳಾದ ಮುಕ್ತಿ ಧಾರ್ಮಾಳನ್ನು  
ಹೊಂದುವರು. ಜನಸಮರಣಾಖ್ಯಾದ ಸಂಸಾರಬಂಧನರಿಂದ

ರಹತರಾಗಿ, ಮೋಕ್ಷನಂದವನ್ನು ಪಡೆಯಲುವುದಕ್ಕೆ, ಈ ಗ್ರಂಥರತ್ನನು  
ಉಧಾನವಾಗಿದೆ. ಪ್ರಸ್ತುತ ಗ್ರಂಥಗಳ ವಿಶಯಗಳು ಮೋಕ್ಷತ್ವಾರ್ಥಿಗಳ ಸಹಜರ-  
ಂದು ಉದ್ದೇಷ್ಯತ್ವಾರೇ - ಭಾಷ್ಯತೀಸಂಧಿ ಸಂಧಿಕರರು. || ೫ ||

## ಪದ್ಮ - ೬

ಮೂಲ-

ಪರಮಾತ್ಮ ಪರ ಯೋಗಿ |  
ತತ್ತರ ಮಂತ್ರ ವಿಹಾರ ಶಭದ್ |  
ಸರವಿಗಳ ಶ್ರುತಿಸಿಂಹ ಶ್ರುತಿಸಂಹಾರ ||  
ಕರ್ಮ ಇಂದ್ರಾಧಾರವನಿಷ್ಠ |  
ಹರಿಕಥಾಮೃತಾರ |  
ದುರಿತಾರಾಧಾರವನು ರಿಷಣಾರ ಕಾಂಬುಷನು || ೬ ||

ಪ್ರತಿಖಾತಿ-

ಫರು = ಸಮೋದತ್ವಾನಾದ ಶ್ರೀಪರಮಾತ್ಮನ, ತತ್ತ್ವಾರ =  
ತತ್ತ್ವಾಧರಾರವಾದ ಸ್ವಮೇಯಿಗಳ ಸಾರವನ್ನು, ಯೋಗಿತ್ವರರ =  
ಯೋಗಿಗಳಾದ ಬ್ರಹ್ಮಾಣಿಗಳ, ಮಂತ್ರ = ಮನಸ್ಸಿಗೆ, ವಿಹಾರ =  
ವಿಹರಿಸುವ ಶ್ರೀತ್ವಸದ್ಯತಪ್ತ, ಅಂದರೆ, ಬ್ರಹ್ಮಾಣಿಗಳ ಮನಸ್ಸು ಈ  
ತತ್ತ್ವಗಳಲ್ಲಿ ವಿಹರಿ, ಆನಂದಿಸುವುದು. ಶಭದ್ ಸರವಿಗಳ = ಸಭಾನರ  
ಸಮಾಹರ, ಶ್ರುತಿ ಉತ್ಪತ್ತಿ = ಆಪೋರುಷೇಯವಾದ  
ವೇದಿಕಾಗಳಿಗನುಕಾರವಾಗಿ, ಶ್ರುತಿ ಅರಂಭ = ಶ್ರುತಿರ ರೂಪವಾದ  
ಅಲಂಕಾರಯುತವಾದ ದಿವ್ಯಗ್ರಂಥವಿದು. ಅಂದರೆ, ಪ್ರಸ್ತು ಗ್ರಂಥಗತ  
ಪ್ರತಿಯೊಂದು ವಿಷಯವೂ ಶ್ರುತಿಸಮೃತವಾಗಿದೆ. ಕರ್ಮಾಧ  
ಇಂದ್ರಾರವನಿಷ್ಠ = ಶ್ರೀಹರಿಯ ಪಾದಪಂಕಜಗಳಿಗೆ ಶರಣಾಗತವಾಗಿ  
ಬಂದ ಬ್ರಹ್ಮರ ಹಾಲಿಗೆ ಕಲ್ಪವ್ಯಾಪ್ತ ಸದ್ಯತದಂತಿರುವ, ಹರಿಕಥಾಮೃತಾರ =  
ಹರಿಕಥಾಮೃತಾರದ ತತ್ತ್ವಾಧ ವಿಷಯಗಳನ್ನು, ಶೇಷರ = ಶ್ರವಣ  
ಮಾಡಿದ್ದೇ ಆದರೆ, ದುರಿತಾರಾಧಾರವನು = ದುರಿತ - ಎಂಬ ಮಹಾ  
ಖಾಗರವನ್ನು, ಖಾರಣಾಂಬುಷನು = ದಾಟ, ಆದರ ಆಚೆಯ ದದವನ್ನು  
(ಆರ) ಸೇರಿ ಉತ್ತರಣಾನಾಗುವನು: ದಿಷ = ಇದು ಖಂಡಿತ ನಿಶ್ಚಯಿತ  
|| ೬ ||

## ತಾತ್ತ್ವಯ್ಯ

१. ಅತ್ಯಂತ ಶೈಷ್ವಮಬ್ಯಾದ ತತ್ತ್ವಧರ್ಮೇಯಗಳ ಸ್ಥಾನಕಾರಿಭೂತನು - ಶ್ರೀಹರಿಯೇ. ಇದರಿಂದ ಶ್ರೀಹರಿಯನ್ನು - ಶರದು ತತ್ತ್ವಭಾರ - ಎಂದಿದ್ದುರೆ - ಶಾಲಸ್ತುತಿಕಾರರು.

२. ಶಮದಮಾದಿ ಗುಣಂಪತುಳ್ಳ ಪ್ರಕೃತಾಖಾನಿಗಳು - ಯೋಗಿರ್ಭೂರು. ಅಂತಹ ಯೋಗಿರ್ಭೂರರ ಮನಸ್ಸಿಗೆ, ಈ ಪರಮ ತತ್ತ್ವಕಾರವು ವಿಹಾರವೇನಿಸುವುದು. ಆವರ ಮನಸ್ಸು ಸದಾ ಭಗವದ್ವಿಂತನು ರೂಪವಾದ ಈ ತತ್ತ್ವಧರ್ಮ ವಿಷಯಗಳಲ್ಲಿಯೇ ಆಸ್ತವಾಗಿದ್ದು, ಆ ಕ್ಷೀಕ್ರದಲ್ಲಿ ವಿಹಾರ ಮಾಡುತ್ತಾರಿಯವುದು.

३. ಮುಕ್ತಿಯೋಗ್ಯರಾದ ಷಾಕ್ತಿಕ ಸ್ವಭಾವದ ಚೇತನರು-ಸಜ್ಜನರು ಅಂತಹ ಸಜ್ಜನರ ಸಮೂಹಕ್ಕೆ ಈ ತತ್ತ್ವಧರ್ಮವಿಭಾರವು ವಿಶೇಷ ಆನಂದ ಶ್ರದ್ಧೆ.

४. ಈ ಪರಮ ತತ್ತ್ವಧರ್ಮವಿಭಾರವು ಆಪೋಯಿಸೇಯವಾದ ವೇದ ದಾಸಗಳ ಸಮ್ಮಾತವಾಗಿದೆ. ನಾನು ತಾತ್ತ್ವಲಂಕಾರ ವಿಶೇಷಗಳಿಂದ ಅಲಂಕೃತವಾಗಿದೆ.

५. ಶ್ರಂಗಾರಾಲಂಕಾರ ಯುಕ್ತವಾದ ಈ ಪರಮತತ್ತ್ವಧರ್ಮಕಾರವು, ಶ್ರೀಹರಿಯ ಚರಣವಿಂದಗಳನ್ನೇ ನಿರಂತರ ನಂಬಿ, ಶರಣಗತಯಾಗಿಯವ ಸಜ್ಜನರ ಹಾಲಿಗೆ ಕಲ್ಪವ್ಯಕ್ಷಸದ್ಯಶವಾಗಿದೆ - ಶರಣಜಸಮಂಧಾರವೇತ.

६. ಶರಣಜನರ ಮಂದಾರವೆಂದು ಖ್ಯಾತವಾಗಿಯವ ಈ ಶ್ರೀಮದ್ಭರತಾಘಾತಕಾರಬ್ಯು ಗ್ರಂಥದ ಶ್ರಮಣ ಮಾತ್ರದಿಂದ, ಸರಲ ದ್ಯುಹ ಸಾಗರವು ಪರಿಹಾರವಾಗುವುದು. ದುರಿತ-ಶಾಪಗಳು, ತಾಮಸಕಮ್ಮೆ ಜನ್ಮಾದ ಪಾಪಭಿಲ, ಜೀವರಿಗೆ ಈ ದ್ಯುಹವೆಂಬುದೇ ಮಹಾ ಸಾಗರ ಸದ್ಯತವು. ಇದನ್ನು ದಾಟಲು ವರ್ಕೀಕ ನಾವೆ - ಎಂದರೆ, ಶ್ರೀಹರಿನಾಮ ಸಂಕೀರ್ತನೆ. ಆದರ ಚಂತನೆಯನ್ನು ಪೂರ್ವ ಸ್ವಂತಾದಲ್ಲಿ ತಿಳಿಸುವ ದಿವ್ಯಗ್ರಂಥ - ಶ್ರೀಮದ್ಭರತಾಘಾತಕಾರವು.

೨. ಅಂತಹ ದುರಿತಪೂರಾವಾದವನ್ನು ಡಾಟ, ಆದರ ಆಖಣ ದದವನ್ನು ಮುಟ್ಟುತ್ತಾನೆ. ಇದು ಹಂಡಿತ. ನಿಶ್ಚಯವಾದ ಮೂತಂಡ ಘಲಸ್ತುತಿಕರರು ಉದ್ದೋಷಿತಾದ್ಯಾರೆ. ಅಂದರೆ, ಶ್ರೀಹರಿಕಥಾಮೃತಸಂಗ್ರಂಥದಶ್ರವಣ ಮನಸಾದಿಗಳು ಜೀವರನ್ನು ಸಂಸಾರ ಬಂಧನವೆಂಬ ಭವಣಗರದಿಂದ ಉತ್ತರಿಷ್ಟಿವುದು - ಎಂತ ತಾತ್ಪರ್ಯಂ. || ೬ ||

## ಪದ್ಮ - 2

ಅಂದಿ:-

ಯೋಗಭಯವಂದೆಂದು ಬಾರದು ।  
ಆದೆಷಜಯ ಧುರದಿ ಬಯಸಿದ ।  
ಭೋಗ ಕುಭಕರ್ಯಾಣವಸ್ತುದು ಸರ್ವಜಾಂದರಿ ॥  
ತ್ರೈಗಿರಿಯ ಮಂದಿರನ ಕಥೆ ಈ ।  
ಖಗಿ ಕೇಳಲು ದಿನದಿನದಿ ತತ್ತ ।  
ಯಾಗ ಥಂ ಬಹುದಾಯುದಾರೋಗ್ಯಾದಿ ನಿರಿ ಬಹುದು. ॥ 2 ॥

ಕ್ರಮಿಕದಾಫಿ:-

ಯೋಗಭಯವು = ಶಾರೀರಕ ಮತ್ತು ಮಾನಸಿಕವಾದ ಯೋಗಾದಿ  
ಉಪದ್ರವಗಳು, ಎಂದೆಂದಿಗೂ ಬಾರದು = ಎಂದೆಂದೂ ಸಂಭವಿಸುವುದಿಲ್ಲ.  
ಅಂದರೆ, ಯೋಗಾದಿ ಭಯಗಳಿಂದ ಯಾರವಿರಿಸುವುದು. (ಯೋಗಹರಣ)  
ಧುರದಿ = ಯುದ್ಧದಲ್ಲಿ (ಬದುಕಿಂಬ ಸಮರದಲ್ಲಿ) ಅಷಜಯ ಆದು =  
ಸೋಲೆಂಬುದು ಎಂದೆಂದಿಗೂ ಉಂಟಾಗುವುದಿಲ್ಲ. (ಜಯಸ್ತುದಷ್ಟು)  
ಬಯಸಿದ ಭೋಗ = ಮಾನವರು ಆವೇಸ್ತಿಸಿದ ಭೋಗಗಳೂ, ಕುಭ  
ಕ್ರಾಣವು ಆಸ್ತುದು = ಸಕಲಮಂಗಳವೂ ಉಂಟಾಗುವುದು. (ಸಕಲ  
ಭೋಗ ಪ್ರಾಪ್ತಿ. ಸಮಸ್ಯೆ ಕುಭಪ್ರಾಪ್ತವು). ಸರ್ವಜಾಂದರಿ = ಎಲ್ಲ  
ಕಳಗಳಲ್ಲಿಯೂ ಮಂಗಳದಾಯಕವು, ತ್ರೈಗಿರಿಯಮಂದಿರನ = ಶೈಕ್ಷಣಿಕ  
ಮಂದಿರನಾದ ತ್ರೈತ್ರೈನಿವಾಸನ, ಕಥೆ = ಮಹಾತ್ಮೆಪೂರ್ವಕವಾದ  
ಸುಭರಿತೈಯನ್ನು ಕೇಳಲು = ಶ್ರವಣ ಮಾಡಿದ್ದೇ ಆದರೆ, ದಿನದಿನದಿ = ಪ್ರತಿ  
ನಿತ್ಯದಲ್ಲಿ, ಕಥಯಾಗ ಥಂ = ಸೂರ್ಯಯಜ್ಞಗಳನ್ನು ಮಾಡಿದ ಥಂ.  
ಪ್ರಾಪ್ತಿಯು, ಬಹುಭಯ ಆರೋಗ್ಯಾದಿ = ಉತ್ತಮವಾದ ದೀಘಾದಯುಸ್ವ,  
ಆರೋಗ್ಯಗಳಿಂಬ, ವಿರಯ ಬಹುದು = ಸಂಪತ್ತಿ ಉಂಟಾಗುವುದು  
(ಉತ್ತಮ ಆಯುಸ್ವ ಆರೋಗ್ಯ ಭಾಗ್ಯಪ್ರಾಪ್ತವು). ॥ 2 ॥

## ಕಾತ್ಯು

१. ಶರೀರಕ್ಕೆ ಒದಗುವ ಜ್ಞಾನದಿ ರೋಗಾಧ್ಯಾಪದ್ರವಗಳು - ಶಾರೀರಿಕ ರೋಗಗಳು, ಚಂತೆ, ಸಂತಾಪ, ಉನ್ನಾದ ಇತ್ಯಾದಿ ಮಾನಸಿಕ ರೋಗಗಳು, ಇತರ ಶಾರೀರಿಕ ರೋಗಗಳಾಗಲೀ ಮಾನಸಿಕ ರೋಗಗಳಾಗಲೀ, ಜೀವರನ್ನು ಬಾಧಿಸುವುದಿಲ್ಲ. ಇದು ಪ್ರಸಕ್ತ ಗ್ರಂಥ ಶ್ರವಣ ಮನಸಾದಿಗಳಿಂದ ಪ್ರಾಪ್ತವಾಗುವ ಫಲವು. ಅಂದರೆ, ಭಕ್ತರನ್ನು ರೋಗರಹಿತರಾಗಿ ಮಾಡುವುದು.

२. ಯೋಧರು ಯುದ್ಧದಲ್ಲಿ ತೊಡಗಿಯವಾಗ ಅವಾಗಿ ಅಪಾಯ, ಅಂದರೆ, ಸೋಲು ಎಂದೆಂದಿಗೂ ಉಂಟಾಗುವುದಿಲ್ಲ.

ಜನನಮರಣಾಖ್ಯಾಪವಾದ ಈ ಸಂಖಾರವೂ ಸಹ ಒಂದು ಸಂಗ್ರಹಮಾರ್ವೇ. ಈ ಸಂಖಾರ ಸಂಗ್ರಹದಲ್ಲಿ ಜಯಪ್ರದವಾಗಿದೆ.

३. ಅಧಿಕಾರಿಗಳಾದ ಭಗವದ್ರ್ಗತರು ಬಯಸಿದ ಇತ್ಯಾಧಿಗಳನ್ನು ಪೂರ್ಣವಾಗಿ ಮಾಡುವುದು. ಅಂದರೆ, ಸರ್ಕಾರಿಪ್ರಮಾಣಾಯಿತವು.

४. ಸದ್ಯ ಸರ್ವಕಾಲಗಳಲ್ಲಿ ಜೀವಂಗೆ ಶುಭ ಉಂಟಾಗುವುದು. ವಿಷತ್ವಾಗಳನ್ನು ಪರಿಹರಿಸಿ, ಕಲ್ಯಾಣಪದ್ರವಾಗಿದೆ. ಈ ಗ್ರಂಥಸ್ಥ ವಿಷಯವೇ ಶ್ರೀಹರಿಯ ಸಂಕೀರ್ණನಾ ಮಹಿಮೆ. ಆದು ಸರ್ಕಾರ ದುರಿತ ಪರಿಹಾರಕವು, ಸರಳೀಭವಪ್ರಮಾಣಾಯಿತವು.

५. ಸಪ್ತಗಿರಿವಾಸನಾದ ಶ್ರೀನಿವಾಸನ ದಿವ್ಯಚರಿತ್ರೆ, ಲೀಲಾವ್ಯಾಖಯಗಳನ್ನು ಶಾಂತಿಭಕ್ತಿಗಳಿಂದ ಕೇಳುವ ಭಕ್ತರಿಗೆ ಪ್ರತಿನಿತ್ಯ ನೂಡ ಸುಯೋಗಗಳನ್ನು ಮಾಡಿದ ಫಲವು ಪ್ರಾಪ್ತವಾಗುವುದು.

६. ಉತ್ತಮವಾದ ಆಯುಸ್, ಆರೋಗ್ಯ, ಭಾಗ್ಯಗಳನ್ನು, ಸಂರಕ್ಷಣೆಯನ್ನು ಇಂತು, ಬದುಕಿನಲ್ಲಿ ಯಶಸ್ವಿ, ಜಯ, ಸರ್ಕಾರಿಪ್ರಮಾಣಿಕೆ, ದೀರ್ಘ ಆಯುಸ್ ಉತ್ತಮ ಆರೋಗ್ಯ-ಇತ್ಯಾದಿ ಸರ್ಕಾರ ಸಾಧನ ಸಂಪತ್ತಾಗಳನ್ನು ಒದಗಿಸಿ, ಕೊನೆಯಲ್ಲಿ ಭಗವದನುಗ್ರಹ ಪ್ರಾಪ್ತಿ ದ್ವಾರಾ ನಿತ್ಯನಂದರೂಪವಾದ ಮೋಕ್ಷಸುಖವನ್ನು ಕರುಣಾಕೃತ ಸಾಧನವಾಗಿದೆ - ಎನ್ನುತ್ತಾರೆ, ಫಲಸ್ತುತಿಕರಾಯ. || २ ||

## ಪದ್ಮ - ೪

ಮೂಲ:-

ಜಾರಿಗಳ ಎರೆಕೂಲ ಈಮತಡ ।

ಭೇದಿಂಬಿವ ಕರಿಂಬ ಕಾಮ ।

ಕ್ರೋಧ ತರಿಂದಂದೆಖ್ಯಾದು ತರಿಕಾಮೃತಾರವು ।

ಜಾದಮೂತ್ರವ ವರಿಂಬಗೆ ಗಂ ।

ಗಾದಿ ಸ್ವಾನ ಶರಣ ಬಹುದು ಮೇ- ।

ನೋದಿರವನೇ ಧನ್ಯವಾದು ವೃಷ್ಟಿ ಸಮರ್ಗವನು ॥ ೮ ॥

ಶ್ರುತಿಪರಾಘಃ:-

ಜಾರಿಗಳ = ಕುಶಾಸ್ತಗಳನ್ನು ಶ್ರುತಿವಾದಿಸಿವ ಶ್ರುತಿವಾರಿಗಳ,

ಎರೆಕೂಲ = ಎದೆಗೆ ಕೂಲಾಳ್ಯಾಯವಾಗಿದೆ - ಶ್ರುತಿಗ್ರಂಥಾಸ್ತ ವಿಜಯಗಳು.

ಅಂದರೆ, ಶ್ರುತಿವಾರಿಗಳ ಗುಂಡಿಗೆಯನ್ನು ಸೀಳಿವ ಕೂಲಾಯಿಧದಂತಿದೆ.

ಈಮತ = ತತ್ತ್ವವಾದಕ್ಕೆ ವಿಧಾದಿವಾದ ದುಷ್ಪರ್ವತಗಳನ್ನು, ಭೇದಿಂಬಿವ =

ತತ್ತ್ವಿಕ ಹಾಕುವ, ಕರಿಂಬ = ಹರಿತವಾದ ಖಗದಂತಿದೆ. ಕಾಮಕ್ರೋಧ

= ಸತ್ಯಾಧನೆಗೆ ಶ್ರುತಿಬಂಧಕ ಸಾಮಗ್ರಿಗಾದ ಕಾಮ (ವಿವಯಲಾಸೆ)

ಮತ್ತು ಸಿಮ್ಮೆ ಮುಂತಾದ ಅರಿವುದ್ವರ್ಗಗಳನ್ನು, ತರಿಯ = ತತ್ತ್ವಿಕ ಕೆಡವಿ,

ಉಸಂದೆಖ್ಯಾದು = ಮನಸ್ಸಿಗೆ ಸಂತೋಷ ತಂತ್ರಿಸುವಿಗಳನ್ನು ಕೊಡುವುದು

ತರಿಕಾಮೃತಾರವು = ಶ್ರೀಮದ್ಭಾರತಕಾರ್ಯವೈಂದಿ ಈ

ದಿವ್ಯಗ್ರಂಥ ರತ್ನವು, ಜಾದಮೂತ್ರವ ವರಿಂಬಗೆ = ಒಂದು ಪದ್ಮದಲ್ಲಿ ಕೇವಲ

ಹಾಲುಭಾಗ, ಅಥವಾ ಸಮಗ್ರಂಥಸ್ತ ಪದ್ಮಗಳ ಸಂಖ್ಯೆಯ ಕಾಲು

ಭಾಗವನ್ನು, ವರಿಂಬಗೆ = ಭಕ್ತಿಪುರಸ್ತರವಾಗಿ ಒದಿ, ಮನನ ಮಾಡುವವನಿಗೆ,

ಗಂಗಾದಿ ಸ್ವಾನಶರಣ = ಗಂಗಾದಿ ಪರಿತ್ಯಾದಿಗಳಲ್ಲಿ ಸ್ವಾನ ಮಾಡಿದ ಫಲವು

ಸಿದ್ಧಿಸುವುದು. ಮೇಣ = ಪುನಃ ಪುನಃ (ಮೇಲಿಂದ ಮೇಲೆ), ವೃಷ್ಟಿ

ಸಮಗ್ರಂಥ = ಈ ಗ್ರಂಥವನ್ನು ಉಮಾಲಾರ್ಮಾಗಿ, ನೀರಿರವನೇ ಧನ್ಯವಾದ

= ಶ್ರದ್ಧಾಭಕ್ತಿಗಳಿಂದ ಒಂದಿವನೇ ಅತ್ಯಂತ ಧನ್ಯವಾದವನು - ಉದ್ದ  
ಘಲಸ್ತುತಿಯನ್ನು ಹೇಳುತ್ತಾರೆ. || ೮ ||

### ತಾತ್ಪರ್ಯ

೧. ಶ್ರಸ್ತ ಗ್ರಂಥಸ್ತ ವಿಷಯಗಳ ಜ್ಞಾನವು ಪ್ರತಿವಾದಿಗಳ ಏಡಿ  
ಶೂಲಾಣಿಯವಾಗಿದೆ. ಆವರ ಎದೆಯನ್ನು ಸೀಳುವ ಶ್ರೀಶೂಲಸದ್ಯಾಶವಾಗಿದೆ.

೨. ದುಷ್ಪರ್ಯಮತಗಳು - ಈಮತಗಳು ಅಂತಹ ವೇದವಿರ್ದ್ವಾದ  
ದುಷ್ಪರ್ಯಮತಗಳನ್ನು ಕತ್ತರಿಸಿ, ತಂಡರಿಸುವ ಕರಿತವಾದ. ಖದ್ದದಂತಿದೆ.  
(ಕರಾಲ).

೩. ವಾದಿಗಳ ಹೃಷ್ಯಾಲಘ್ವಾ, ಈಮತಗಳನ್ನು ಬಂಡಿಸುವ ಕರಾಲ  
ಸದ್ಯಾಶ್ವಾ ಆಗಿರುವ ಈ ಗ್ರಂಥದ ತತ್ವಾಧಿಕಾರಿ, ಸಾಧಕರಿಗೆ ಸತ್ಯಾಧಿಕಾರಿಗೆ  
ಪ್ರತಿಬಂಧಕಾಮಗ್ರಿಜಾಗಿರುವ, ವಿಷಯಗಳ ಕಂಬಲವೆಂಬ ಈದು,  
ಈಂತಿಗೆ ಭಂಗವನ್ನುಂಟು ಮಾಡುವ ಕ್ಷೋಧ...ಇತ್ಯಾದಿ ಅರ್ಥಾತ್ಗ್ರಂಥ  
ಗಳೆಂಬ ತತ್ವಗಳನ್ನು ನಿರ್ಮಾಳಿಸಿ ತರಿಸುವಾಗಿ ತರಿಸುವಾಗಿ, ಭಂಗವದ್ವಾರ  
ಮನಸ್ಸಿಗೆ ಕಾಂತಿಯನ್ನು ನೀಡಿ, ತದ್ವಾದ ಆನಂದವನ್ನು ಕೊಡುವುದು.

೪. ಮನಸ್ಸಿನ ಆನಂದಕ್ಕೆ ಕಾರಣವಾದ, ಈ ಕರಿತಾರ್ಥಮೃತಸಾರದ  
ಒಂದು ಪರ್ಯಾಯ ಕಾಲಾಧಿಕಾರಿಗಳನ್ನಾದರೂ, ಶ್ರದ್ಧಾಭಕ್ತಿಗಳಿಂದ ಪರಿಸು  
ವವರಿಗೆ, ಪರಿಶ್ರಮಾದ ಗಂಗಾದ ಸದಿಗಳಲ್ಲಿ ಸ್ವಾಸ್ಥ ಮಾಡಿದ ಮಹತ್ವ  
ಪುಂಜಾಗುವುದು.

೫. ಹೆಚ್ಚೀನು ! ಈ ದಿವ್ಯಗ್ರಂಥರತ್ವವನ್ನು ಯಾರು ಭಕ್ತಿಪೂರಸ್ಸರವಾಗಿ  
ಅಮುಳೆಗ್ರಾಮಾಗಿ ಮೇಲಿಂದ ಮೇಲೆ ಒದಿ, ಮನನ ಮಾಡಿಕೊಳ್ಳುತ್ತಾರೋ,  
ಅಂತಹವರೇ ಪುಣ್ಯತ್ವದ್ವಾರೆ. ಜಗತ್ತಿನಲ್ಲಿ ಪರಮ ಧನ್ಯರು-ಎಂದು  
ಘಲಸ್ತುತಿಕಾರರು ಸ್ವಷ್ಟಿಕರಣ ನೀಡಿದ್ದಾರೆ. || ೯ ||

## ಪದ್ಮ - ೬

ಪುಸ್ತಕ:-

ವಿನು ಧನ್ಯರು ನಮ್ಮೆ ಗುರು ಪದ |  
 ಮಾನಮತದೊಳಗೆಂಬ ಚಂಡುರ ಮು |  
 ಜಾನುಭಾವರು ಎನಿಷವೆಂಬ ನರಮೃಗೀಂದ್ರಾಖ್ಯ | |  
 ಇಂನಿಧಿ ಮುಹಿದಿಂದ ಉದ್ದಿಂದ |  
 ಶ್ರೀನಿವಾಸ ಚರಿತ್ ಮಂಥಯನು |  
 ಶಾಸಕ್ರಿಯಲು ಮಸದಾಯರೆಂದೆ ಶಾಜನ್ಯ | | ೬ | |

ಕ್ರಮಿಕಾರ್ಥಿ:-

ನಮ್ಮೆ ಗುರು ಪದಮಾನಮತದೊಳು = ವೈಷ್ಣವರಿಗೆಲ್ಲ ಗುರುಗಳಾದ,  
 ತ್ವರೀಕ್ಷಣಾಭಾಯ್ಯಾದ ಶ್ರೀಮಂಬ್ರಾಹ್ಮಾದೇವರ ತೃತೀಯಾವಾರ  
 ಭೂತಯಾದ ಶ್ರೀಮಂಧ್ವಾಭಾಯ್ಯಾರಿಂದ ಪ್ರವರ್ತಿತಯಾದ ದ್ವಿತೀಯ  
 ಸಿದ್ಧಾಂತವೆಂಬ ಸಂಸ್ಕಾರದಲ್ಲಿ, ಎಂದ = ಪ್ರತಿಕಾರಿಸುತ್ತಿರುವ, ಚಂಡುರ = ಇಂನಿನ  
 ಸಂಪನ್ಮೂರ್ಚಣಾದ, ಮಾನುಭವರು ಎನಿಷ = ಮಹಾತ್ಮೆ - ಎಂದು ಪ್ರಖ್ಯಾತ  
 ಯಾದ, ವೆಂಕಟಸರಮೃಗೀಂದ್ರಾಖ್ಯ = ವೆಂಕಟಸರಸಿಂಹಾಭಾಯ್ಯಾರೆಂಬ  
 ಹೆಸರಿನ, ಇಂನಿಧಿ = ಇಂನಿಸಂಪನ್ಮೂರ್ಚಣಾದವರ ವರಪ್ರತ್ಯ  
 ಶ್ರೀನಿವಾಸಭಾಯ್ಯಾರ, ಮುಹಿದಿಂದ = ವದನಾರವಿಂದದಿಂದ, ಉದ್ದಿಂದ  
 = ಕವ್ಯರೂಪದಲ್ಲಿ ಹೊರಹೊಮ್ಮೆದ, ಶ್ರೀನಿವಾಸನ ಚರಿತ್ =  
 ಶ್ರೀಪರಮಾತ್ಮನ ಲೀಲಾವೈಭವಯುತವಾದ ಚರಿತ್ಯೆ ರೂಪವಾದ,  
 ಮಂಥಯನು = ಅಮೃತವನ್ನು (ಹರಿಕಥಾಮೃತಸಾರಸುಧಿ) ಶಾಸಕ್ರಿಯಲು =  
 ಶಾಸನ ಮಾಡಲು, ಶಾಜನ್ಯ = ಭಗವದ್ಗೀತ್ಯಾದ ಸಚ್ಯೈತನಯ, ಎಂದೆಂದಿಗೂ  
 = ಎಂದೆಂದೂ (ಅನವರತಪೂರ್ವ), ಮಸದಾಯರು = ಅವರ ಮನಸ್ಸು  
 ಅಯಾಸಗೊಳ್ಳುವದಿಲ್ಲ. || ೬ ||

### ಕಾರ್ತಯ್ಯ

१. ಶ್ರೀಜಗನ್ನಾಥದಾಸವರ್ಯರ ಜನ್ಮನಾಮ - ಶ್ರೀನಿವಾಸ  
ಬಾಯಾರೆಂದು. ಅವರ ತಂದೆ - ನರಸಿಂಹಾಖಾಯ್ಯರು, ಶ್ರೀಮದ್ಭಾರತ್ಯಾತ್ಮಕ  
ಮೃತ್ಯುರದ ವಕ್ತುರೂಪ ಶ್ರೀಮದ್ಭಾರತ್ಯಾತ್ಮದಾಸವರೇಣ್ಯರು, ಮಧ್ಯಮಾನ  
ವಲಂಗಿಗಳು. ಶ್ರೀಮನ್ನಧ್ಯತ್ವಸ್ತು ಸಂಪನ್ಮಯ. ಘರಸ್ತುತಿಕಾರ ದಾದ  
ಶ್ರೀಮನೋಹರ ವಿಳಂಬಾಂತಿಕ ದಾಸರ ಗುರುಗಳು. ಪವರ್ಮಾನ ಮತದ್ವಾರ  
ಸ್ತುತಿರೂಪ ಶ್ರೀಜಗನ್ನಾಥದಾಸವರ್ಯರ ಮುಹಾರ ವಿಂದದಿಂದ,  
ಅಂತರ್ಯಾಮಿ ಗರುಡವಾಹನ ಶ್ರೀಲಕ್ಷ್ಮಿನರಸಿಂಹ ಪರಮಾನುಗ್ರಹಿಂಬ  
ಹೋರಹೊಮ್ಮೆದ ಪದ್ಯತಾವ್ಯ ರತ್ನವಿಧ.

२. ಶ್ರೀಮನ್ನಧ್ಯಮತಾಂಬಿಧಿ ಚಂದ್ರಮಾರ್ಗಿ ಉದಯೀದ  
ದಾಸರಾಯಾಂದ ವಿರಚಿತ ಈ ಗ್ರಂಥಸ್ತ ಶ್ರೀನಿವಾಸಮಹಿಮಾನ್ಮಿತವಾದ  
ಚರಿತ್ಯಾಯಾಂಬಿದು ಶ್ರೀಕೃಂತಾ. ಅಂತಹ ಅಮೃತದ ಸಾರವನ್ನ  
ಶ್ರದ್ಧಾಸ್ತ್ರಗಳಿಂದ ಪಾನಮಾಡುವ ಸಜ್ಜನರು ಪರಮ ಧನ್ಯರು.

ಈ ಸುಧಾ ಪಾನಾದಲ್ಲಿ ಅವರ ಮನಸ್ಸು ಎಂದೆಂದೂ ತಗ್ಗಿಯದು.  
ಮುಕ್ತಿಂದ ಮೇಲೆ ಪಾಸ್ತ್ರದಾಗುವರ ಮನಸ್ಸು ಉತ್ಸಾಹದಿಂದ  
ತೆಂಜಿಗೆನ್ನಿಂದು.

ಶ್ರೀಸ್ತ ಗ್ರಂಥ ಮಹಾಕೃಂಣನ್ನು ತಿಳಿಸುತ್ತಾರೆ. ಘರಸ್ತುತಿಕಾರರು.  
॥ ೯ ॥

ಪದ್ಮ - ೧೦

ತುರಣ :-

ಅಂಡಜಾಧಿತ ಮರಗನದಿರತ !

ದಿಂಡಿಗರಿನನವರತ ಭಜಮುವ !

ಹಂಡಿತರಿಯ ಶೋಗಮುದೋರುವುದರಥಮ ಮನುಜರಿಗೆ ||

ಕಂಡಿತದ್ವರ್ತವು ಮುಖ್ಯಾರಾತ್ಯದ !

ಬಂಧುಗಳು ಭಂಬತ ಮಂಬುಷ್ವಂತ !

ಕಂಡಿತವೇರೂ ಕುಂಡರಿಗಂಧಾರ್ವವು ಜರಿಕಾಮೃತವು || ೧೦ ||

ಶ್ರೀವಿಷ್ಣುಭಾಷಣ:-

ಅಂಡಜಾಧಿತ = ಪರ್ವತೀಷ್ವನಾದ ತ್ರೀಗರುತವೇವರು ( ಅಂಡಜ - ಮೊಟ್ಟೆ ಒಡೆದು ಮರಿಯಾಗುವ ಪರ್ವತವರ್ಗ ), ಮರಗನ = ವಾಹನನಾದ ಶ್ರೀಕೃಷ್ಣ (ಗಮುದನನ್ನೇ ಮರಗ = ಅಂದರೆ - ವಾಹನವನ್ನಾಗಿ ಉಳ್ಳವನು), ಅರಿಕರದಿಂಡಿಗರಿನು = ಚರಣಕಮಲಗಳನ್ನು, ಅಸವರತ = ಎಡಿಲದರೆ, ಭಜಮುವ = ಶೋಂಡಾಯತ್ತರಿಯವ, ಹಂಡಿತರಿಗೆ = ಜ್ಞಾನಿಗಳಿಗೆ, ಇದು = ಈ ಗ್ರಂಥಸ್ತ ವಿಷಯಗಳು, ಶೋಗಮುದೋರುವುದು = ಯಚಿಕರಣಾಗಿ ತಾಂತ್ರಿಕವುದು. (ಆಪ್ಯಾಯಮಾಸವಾಗಿರುವುದು) ಅಧಿಕಾಮನುಜರಿಗೆ = ನೀಜಮನಸ್ಸುಳ್ಳ ಕುತ್ಸತರಿಗೆ, ಕಂಡ ಸದ್ಯತವು = ಕಂಡವನ್ನು ಮುಖ್ಯದರೆ, ಕೇಗೆ ಸುಧಾವುದೋ, ಅಂತ ಕಂಡ ಸದ್ಯತವಾಗಿದೆ. ಮುಖ್ಯಾರಾತ್ಯದ = ದುಂಡನದಿಂದ ಈ ಗ್ರಂಥವನ್ನು ಮುಖ್ಯಲು ಸಾಧ್ಯವೇ? ಅಂದರೆ ಅವರಿಗೆ, ಎಂದೆಂದಿಗೂ ಅಲಭ್ಯವೆಂದು ತಾತ್ಪರ್ಯ. ಬಂಧುಗಳು = ದುಂಬಿಯ, ಬಂಬತಮಂಬುಷ್ವಂತ = ಸಂಪಿಗೆ ಹೂವನ್ನು ಕಂಡವೇರೂ = ಕಂಡ ಮಾತ್ರ, ದಿಂಡಲೀ, ಅದರ ಬಳಿಗೆ ಸಾರಿ, ಪ್ರಪ್ರಗತ ಮಕರಂದವನ್ನು ಆಙ್ವಾದಿಸು ವಂತೆ, ಸುಜನಯ ಈ ಗ್ರಂಥಸ್ತ ಸುಧೇಯನ್ನು ಉನ್ನಾವರು, ಜರಿಕಾಮೃತವು = ಹಂಂತಧೇ - ಎಂಬ ಸುಧಾರಣವು, ಕುಂಡರಿಗೆ = ದುಷ್ಪಾಖಿದ್ವಿಯಳ್ಳು

ದುಜನರಿಗೆ, ಅಂಥಣ್ಣ = ಎಂದೆಂದಿಗೂ ದಷ್ಟುನ್ನಾದಿಷ್ಟ  
(ಮಾರೋಹಾಸ್ವಾದು). || ೧೦ ||

### ತಾತ್ಪರ್ಯ

೧. ಅಂತ - ಎಂದರೆ, ಪರ್ವಿಗಳ ಮೊಟ್ಟೆ ಎಂದರ್ಥ. ಮೊಟ್ಟೆ ಒಂದು  
ಮರಿಯಾಗುವ ಪಕ್ಷಿಗಳಕ್ಕೆ, ಅಂತ - ಎಂದು ಹೇಬಿ. ಅಧಿಕ = ವೆಂದರೆ,  
ಆಡ ಅಥವಾ ಶೈಘ್ರನು. ಅಂಡಕಾಧಿಪ - ನೆಂದರೆ ಪಕ್ಷಿಶೈಘ್ರನಾಗಿ  
ತ್ರೀಗಳಿಗನು, ಮರ್ಗ - ಎಂದರೆ, ಕುದುರೆ ಸಾಮಾನ್ಯಾಧರಲ್ಲಿ "ಎಕ್ಕನ"  
- ಎಂದು ಹೇಬಿ. ಅಂಡಕಾಧಿಪನಾದ - ಗರುಡನನ್ನೇ ವಾಕನವಾಗಿ  
ಉಳ್ಳವನು ತ್ರೀಕರಿಯ. ಇದರಿಂದ, ತ್ರೀಕೃಷ್ಣನು ಅಂಡಕಾಧಿಪತುರಗನು.

೨. ಅಂತಹ ಅಂಡಕಾಧಿಪತುರಗನಾದ ತ್ರೀಕೃಷ್ಣನ ಅಡಿದಾವರೆಗಳೇ  
ಅನವರತ ತಮ್ಮ ದಿಂಡುಗಳನ್ನು ಕೆಡವಿ, ಭರ್ತಿಭಾವದಿಂದ ಈಂತಹ  
ಹೃತೀಯವ ಪಂಡಿತೇತ್ವಮರಿಗೆ ಈ ಗ್ರಂಥದ ಸೋಗಂಸು ವಕ್ತವಾಗುವುದು.  
ಅದರ ಸವಿಯನ್ನು ಅಂತಹ ಜ್ಞಾನಿಗಳು ಮನಸಾರೆ ಉಳ್ಳವರು.

೩. ಕುತ್ತಿತಮನೋಭಾವವ್ಯಾಖ ದುಜನರಿಗೆ ಈ ಗ್ರಂಥವು  
ಎಂದೆಂದಿಗೂ ಹಿಡಿಸಿದ್ದು. ಕೆಂಡವನ್ನು ಮುಖ್ಯದರೆ, ಕೃಸುಪ್ಪ ಹೌತಾರುವಂತೆ,  
ದುಜನರಿಗೆ ಕೆಂಡ ಸದ್ಯಕವಾಗಿದೆ - ಈ ಕವ್ಯರತ್ನವು.

೪. ಬಂಡು - ಎಂದರೆ, ಪ್ರಪ್ರಗತ ಮರಕರಂದ. ಆದನ್ನು ಸ್ವೀಕರಿಸುವ  
ದಂಡಗಳು = ಬಂಡುಗಳು (ಬಂಡು + ಉಗ)

ಬಂಡಕ - ಎಂದರೆ ಪರಿಮಾಳಯುಕ್ತವಾದ ಸಂಪಿಗೆಹೂವು. ಬಂಡಕ  
ಸುಪ್ರಪ್ರಗತ ಮರಕರಂದವನ್ನು ಬಂಡುಗಳು ಆಳ್ಳಾದಿಸುವಂತೆ,  
ಹರಿಕಥಾಖ್ಯಾತಿಗಳಲ್ಲಿ ಬಂಡುಗಳು ಆನಮಾಡುವ ಸುಜನರಿಗೆ ಈ  
ಗ್ರಂಥವು ಅತ್ಯಂತ ಆವೇಕ್ಷಣೀಯವು. ಕುಜನರಿಗೆ ಸ್ವರ್ಪಿಂಜಲು ಅಂಥಣ್ಣ-  
ಅವರಿಗೆ ಎಂದೆಂದಿಗೂ ದಕ್ಷದ ವಸ್ತು. || ೧೦ ||

## ಪದ್ಮ - ೧೧

ಮೂಲ :-

ಘರಮ ತತ್ತ್ವರಹಸ್ಯವಿದನು ।  
 ಭೃತ್ಯಿಂದು ಬರೆದ ಸ್ವಾತಂತ್ರ್ಯವಿದು ।  
 ಕರಕರಿಯ ಸಂಖಾರವೆಂಬಬ್ರಹ್ಮಯೋಳು ಮುಸುಗಿರುವ ॥  
 ಸರರಿಗೈರಿಯಲು ಬಾರದೆಂದಿಗು ।  
 ಕರಣಕುಂದಿಗಳಿಂದ ಚರಿಮುವ ।  
 ಕರಿಯ ದಾಸೀಕ್ರಮರಿಗರುಹಲು ಶಫಲವಾಗುವುದು ॥ ೧೧ ॥

ಶ್ರೀಕಿರಾಧರ:-

ಘರಮ ತತ್ತ್ವರಹಸ್ಯವಿದು = ಈ ಗ್ರಂಥರತ್ನವು ಅತ್ಯಂತ ಶೈಷ್ಟಿಕಾದ ಕಾಗ್ರಾ ಗೂಢವಾದ ತತ್ತ್ವಾರ್ಥ ರಹಸ್ಯ ಪ್ರಮೇಯಗಳಿಂದ ಕೂಡಿದೆ.  
 ಇದನು ಉಭ್ಯರಿಂದು = ಈ ಮಹಾಕಾವ್ಯಗತ ಪದ್ಯಗಳನ್ನು ಭಕ್ತಿಯಿಂದ ಪರಿಸ್ಥೇತಿ ಆದರೆ, ಬರೆದ = ಮತ್ತು ಲೇಖನ ಯಾವದಲ್ಲಿ ಬರೆದ, ಸ್ವಾತಂತ್ರ್ಯವಿದು = ವಿಶ್ವಾಸಿತ್ವದ್ವಾದ ಭಗವದ್ವರ್ತಿಗೆ, ಇದು = ಈ ಗ್ರಂಥವು, ಕರಕರಿಯ = ಶ್ಲೋಕಪ್ರಸ್ತಾಪರಾದ (ನಾನಾಪ್ರಕಾರದ ದುಃಖಗಳು), ಸಂಖಾರವೆಂಬ ಅಭ್ರಯೋಳುಮುಸುಗಿರುವ = ಸಂಖಾರವೆಂಬ ಮಹಾಸಮುದ್ರದಲ್ಲಿ ಮುಳುಗಿರುವ (ಅಸ್ತರಾಗಿರುವ), ಸರರಿಗೆ = ಮಾನವಿಗೆ, ಒರಿಯಲು = ಹೇಳಲು (ಉಪದೇಶಿಸಲು), ಬಾರದು. ಎಂದೆಂದಿಗೂ = ಯಾವತ್ತೂ ಉಪದೇಶಿಸಬಾರದು, ಕರಣಕುಂದಿಗಳಿಂದ = ಶ್ರೀಕರಣಶುದ್ಧವಾಗಿ, ಚರಿಮುವ = ಸಂಚರಿಸುವ, ಕರಿಯ ದಾಸೀಕ್ರಮರಿಗೆ = ಶ್ರೀಹರಿಯದಾಸದಿಂತ್ರೂ ಪರಾದ ಭಗವದ್ವರ್ತಿಗೆ, ಅರುಹಲು = ಹೇಳಿದರೆ, ಶಫಲವಾಗುವುದು = ಸಾಫಲವಾಗುವುದು. ॥ ೧೧ ॥

### ತಾತ್ಪರ್ಯ

१. ಈ ಮಹಿಂಥವು ಆತ್ಮಂತ ಶ್ರೀಷ್ಠಿವಾದ ತತ್ವಾರ್ಥ ಪರಮೀಯ ರಹಸ್ಯಗಳಿಂದ ಗೊಳಿಸಿದ್ದಾಗಿರೆ. ಈ ಗ್ರಂಥದಲ್ಲಿ ಪ್ರತಿ ಪದ್ಯವನ್ನು ಗಾಂಧಿಯಾಗಿ, ಅಥವಾನುಸಂಧಾನದಿಂದ ಉದಿದರೆ, (ಉಚ್ಛರಿತವಾಗಿ) ಅದರಿಂದ ಮಹತ್ವ ವಂಚಾಗುವುದು.

२. ಇದನ್ನು ಲೇಖನರೂಪದಲ್ಲಿ ಬರೆದು, ಪರಿಸುವ ಪರಮ ಭಗವದ್ವರ್ತಯಾದ ವ್ಯಾಖ್ಯಾನಗಳಿಗೆ, ಜನನಮರಣಾಖ್ಯಾವಾದ ಅನೇಕ ಕ್ಷೇತ್ರಗಳಿಂದ ತುಂಬಿದ, ಸಂಕಾರವೆಂಬ ಮಹಿಂಥಗರದಿಂದ ಉತ್ತರಿಸಿ, ಸದ್ಗುರುತ್ವ ಸಂರಕ್ಷಿಸುವುದು.

ಅಂದರೆ, ಈ ಗ್ರಂಥದ್ವಾರಾ ಸಮಗ್ರ ವಿಷಯಗಳ ಲೇಖನ-ಪಠನ, ಶ್ರವಣದಿಗಳು ಭವಿಷಾಗರದಿಂದ ಉತ್ತರಿಸುವುದಕ್ಕೆ ನಾವೆ ಸದ್ಗುರುವಾದ ಸಾಧನವಾಗಿದೆ..

३. ಆದರೆ, ಯಾವಾಗಲೂ ವಿಷಯಾಸಕ್ತರಾಗಿ, ಸಂಕಾರ ಸಾಗರದಲ್ಲಿ ಎಳದಂತೆ, ಮುಕ್ತಿಗಿರಿಸ ಮೂನವರಿಗೆ ಈ ಗ್ರಂಥದ್ವಾರಾ ರಹಸ್ಯವನ್ನು ತಿಳಿಯಾರದೆಂದು ಎಚ್ಚರಿಸುತ್ತಾರೆ - ಫಲಸ್ತುತಿಕಾರರು.

४. ಕಾಯಕವಾಗಿ ಮಾನಸಿಕವಾಗಿ, ವಾಚನಿಕವಾಗಿ, ಶುದ್ಧಯಾಗಿದ್ದು, ಅಂದರೆ, ಶ್ರೀಕರಣಾಖ್ಯಾವಾದ ಶುದ್ಧಯಾದ ಭಗವದ್ವರ್ತಕರೇ. ಪ್ರಸಕ್ತಗ್ರಾಂತಿ ವಿಷಯಗಳಿಗೆ ನಿಜವಾದ ಅಧಿಕಾರಿಗಳು.

ಅಂತಹವರು ಹರಿಯಿ ದಾಸೋತ್ತಮರು. ಅಂತಹ ಶ್ರೀಮಾಯಿ ದಾಸದೀಕ್ಷಾಪರಯಾದ ಭಗವದ್ವರ್ತಕರಿಗೆ, ಈ ಗ್ರಂಥದ್ವಾರಾ ಮಹಿಂಥಗಳನ್ನು ತಿಡಿ, ಉಪದೇಶಿಸಿದರೆ, ಅದು ಹಂಡಿತ ಸಾಧಕ. ಎಂದೆಂದಿಗೂ ವಿಷ್ಣುವಾಗಿವುದಿಲ್ಲ - ಎಂದು ಗ್ರಂಥದ ಮಹಿಂಥ ಯಿನ್ನು ತಿಳಿಸುತ್ತಾರೆ. ||  
೧೧ ||

## ಪದ್ಮ - ೧೨

**ಸುಖ:-**

ಸ್ವಾನ ಸಂಧ್ಯಾವಂದನವೇತಕ ।

ಮೌನ ಜಪ ತಪ ಕೋಮುದೇತಕ ।

ಧಾನ ಕಾಯ್ಕೀರ್ತ ಐಫರ್ತೀತ್ಯ ಯಾತ್ರಗಳ ॥

ಭಾನೆಗರೀತಮಲ ಭಕ್ತ ।

ಭಾನುಸ್ವರೂಪಾಕ ಪರಿಳಭಯ ಈ ।

ಸ್ವಾದಿಂ ಈಂದರೆ ಸರ್ವವು ಹಿಂಡಿಯಾಗುವುದು ॥ ೧೨ ॥

**ಶ್ರವಿಷದಾಘಿ:-**

ಸ್ವಾನ ಸಂಧ್ಯಾವಂದನೆ ವಿತಕ = ನಿತ್ಯ ಸ್ವೇಮಿತ್ತಿಕ ರಮಣಣಾದ ಸ್ವಾನ ಸಂಧ್ಯಾವಂದನಾದಿ ಸುರಮಣಗಳು ಅತ್ಯಗತ್ಯ. ಆದರೆ, ಅವುಗಳನ್ನು ಜ್ಞಾನಾನುಸಂಧಾನ ಪೂರ್ವಕವಾಗಿ ಅಬರಿಸಬೇಕು. ಜ್ಞಾನಶಳನ್ಯವಾದ ಜಡ ರಮಣಗಳು ನಿವ್ಯಾಲ. ಅವೆಲ್ಲವೂ ದೃತ್ಯರ ಪಾಠಾಗುವುದು. ೨೦ತತ ತತ್ವಾರ್ಥಕ ಪ್ರಮೇಯರೂಪವಾದ ನೈಜಾನ್ಯನವು ಈ ಗ್ರಂಥದ ದ್ವಾರಾ ಪ್ರಾಪ್ತಿ - ಎಂದು ತಾತ್ಪರ್ಯ. ಮೌನ ಜಪತಕ = ಮೌನಪ್ರತಿಧಾರಕ ಮಾಡಿ - ಮೌನರಮಣದ ಅಬರಣ, ಜಪತಪಾದಿಗಳ ರಮಣಚರಣ...ಇವು ಭಾಗವತ್ಪೂರವಾದ ಚಿಂತನೆ ಶೂನ್ಯವಾಗಿದ್ದರೆ, ಮಾಡಿದರೂ ನಿರಭರತ - ಎಂದು ತಾತ್ಪರ್ಯ. ಕೋಮುವೇತ - ಕಲಿಯುಗದಲ್ಲಿ ಯಾಧ್ಯ ಯಾಗಾದಿಗಳಿಂದ ಘಲವೇನೂ ದೇರೆಯದು. ಶ್ರೀಹರಿನಾಮ ಸ್ವರಕ್ಷೇಯೋಂದೇ ತಾರತಮ್ಯ. ಧಾನ = ಪಾತ್ರ, ಪಾತ್ರಪರಿಯದೇ ಮಾತ್ರವ ದಾನಕಾರ್ಯಗಳು, ಕಾಯ್ಕೀರ್ತ = ವೃಧಾ ದೇಹದಂಡನೆಯಿಂದ ಉಂಟಾಗುವ ದುಖಗಳು, ಐಫರ್ತ ಕ್ರೀತಯಾತ್ರಗಳ = ತೀರ್ಥಯಾತ್ರ, ಕ್ರೀತ, ಯಾತ್ರಗಳನ್ನು, ತಾನು ಎಂಗರೀಸು = ಕ್ರೀತಸ್ವಮೂರ್ತಿ, ತಧಭಮಾನಿ ದೇವತಾಮಹಿಮು, ತೀರ್ಥಕ್ರೀತ ಮಹಿಮು ತೀರ್ಥಯದೇ, ಜ್ಞಾನಶಳನ್ಯರಾಗಿ, ಈವಲ

ಅರ್ಥ = ಶ್ರೀಕೃಷ್ಣನ್ನು ಸುತ್ತಿಬಂದರೆ, ಬಹುವ ಘಲವೇನು? ಅಮಲಭಕ್ತಿ ಕ್ಷಾನ ಪ್ರಾರ್ಥಕ = ಸಂಕರ್ಯ ರಹಿತವಾದ ನಿರ್ದುಷ್ಟವಾದ ಕ್ಷಾನ, ಶ್ರೀಮಾತ್ರಾಂಶುಪೂರವಾದ ನಿಷ್ಠಾಮುಖ ಭಕ್ತಿ ಪುರಸ್ಕರವಾಗಿ, ಜರಿಕಳಿಯ = ಶ್ರೀಪರಮಾತ್ಮನ ಲೀಳ - ವಿನೋದರೂಪವಾದ ಸುಚರಿತ್ರಾಂಶನ್ನು ಸುಳಳಿಸಿದಿಂ = ಮಹಾತ್ಮಾ ಕ್ಷಾನ ಪ್ರಾರ್ಥಕವಾಗಿ, ಶಿಳಿದರೆ = ಶ್ರದ್ಧಾಸ್ತಿಗಳಿಂದ ಶ್ರವಣ ಮಾಡಿದರೆ, ಸರ್ವಾಂಶ ಕಿಳಿಯಾಗುವುದು = ಸರಳಾಭೀಷ್ಟಗಳ ಹೀಗೆ ಉಂಟಾಗುವುದು. || ೧೨ ||

### ತಾತ್ತ್ವಯೈ

೧. ಕ್ಷಾನ-ಸಂಧ್ಯಾವಂದನ-ಇತ್ಯಾದಿ ಸುಕಮುಂಗಳು ನಿತ್ಯ ಸ್ನೇಹಿತ್ಯ ಕರ್ಮಗಳು. ಸ್ನೇಹಿತ್ಯ ಜೀವರು ತಮ ದೇಹಮತ್ತು ಮೂನಸಿಕ ಶುದ್ಧಿಗಾಗಿ ಮಾಡಲೇಬೇಕಾದ ವಿಧಿ ನಿಯಮಗಳು. ಆದರೆ ಈ ಕರ್ಮಗಳನ್ನು ಭಗವತ್ಪರವಾಗಿ ಮಹಾತ್ಮಾ ಕ್ಷಾನಾನುಸಂಧಾನ ಪ್ರಾರ್ಥಕ ಮಾಡಬೇಕು. ಇಲ್ಲದಿದ್ದರೆ. ನಿರಫರಕವಾಗುವುದು. ಕರ್ಮಚೀಕರಣದ ಅಸುರರು ತಜ್ಜೀವ ಪ್ರಾಣಾಂಶನ್ನು ಆಪಹರಿಸುವರು. ಅಂತಹ ದಿವ್ಯಕ್ಷಾನವನ್ನು ಈ ಗ್ರಂಥರಾತ್ಮೀಯಾಗಿ ನೀಡಿಕೊಂಡು. ಈ ಕ್ಷಾನಾನುಸಂಧಾನದ ತಳಹದಿಯ ಮೇಲೆ ಸತ್ಯಾಂಶಚರಣ ಮಾಡಬೇಕು. ಕ್ಷಾನ-ಸಂಧ್ಯಾವಂದನೆ ಬೇರೆಡ ಎಂಬ ಅನ್ಯಾಯವಲ್ಲ. ಕರ್ಮಕಾರ್ಯಾದ ಆ ಕರ್ಮಲದಳಾಯತಾತ್ಮಕನೇ ಜೀವರಾಗಿ ಕರ್ಮಸ್ವರ್ವತರಕನ್ನಾಗಿ ಮಾಡಿ ಮಾಡಿಸುತ್ತಿರುವನು-ಎಂಬ ಸುಳಳಿಸಿರುವುದೇ ಪರಮ ಮುಖ್ಯ ಎಂದು ಘಲಸ್ತಿಕಾರರ ಅಭಿಪ್ರಾಯ.

೨. ಯಾರೇಂದನೆಯ ಮಾತನಾಡದೆ, ಕೆಲವರು ಮೌನಪ್ರಕಷನ್ನು ಆಚರಿಸುವರು. ಲೋಕವಾತೇಗಳ ಬಗ್ಗೆ ಮೌನವಿರಬೇಕೆಂಬುದೇ ಆಧಿಕ್ಯಾಯ. ಸಳ್ಳನರೋಡನೆ ಆಗತ್ಯೇ? ಹಳ್ಳಿಗಳು ನಮ್ಮ ಸಂದೇಹಗಳನ್ನು ಪರಿಹರಿಸಿ, ಮೌನಪ್ರತಕ್ಯೆ ಸಾಧಕ್ಯವನ್ನೀಯುವರು.

೩. ಇವತ್ತಾವಿಗಳು ಮನಸ್ಸನ್ನು ಪ್ರಾಪ್ತಂಚಕ ವಿಷಯಗಳಿಂದ

ದೂರವಿಂ, ತ್ರೀಶನ ತತ್ವಾದ ಕಡೆಗೆ ಸಾಗಿಸಿಲ್ಲದು ಹೋಗುವುದು. ಅವುಗಳ ಉದ್ದೇಶ— ಮನಸ್ಸಿನ ಕೇಂದ್ರಿಕರಣ ಭಗವತ್ಪಂತನೆ ಇಲ್ಲದ ಜವತಾದಿಗಳು ಕೇವಲ ಯಂತ್ರಿಕ ಕರ್ಮಗಳಾಗುವುದು.

೪. ಕರಿಯುಗದಲ್ಲಿ ಪ್ರತಿ ವಸ್ತುವೂ ದೋಷಭೂಯಿಸುವಾಗಿದೆ. ಪ್ರಮ್ಯದೋಷ ಸಾಮಗ್ರಿ ವೈಕಲ್ಯ-ಮಂತ್ರದೋಷ-ಮಂದಿರ್ಯಗಳ ಅಜ್ಞಾನ-ಯಜಮಾನನಲ್ಲಿ ಯಜ್ಞಯಾಗಾದಿಗಳ ಬಗ್ಗೆ ಸಂಯಾದ ತಾತ್ಪರ್ಯಕಾಳಿನದ ಅಭಾವ-ಇತ್ಯಾದಿ ನಾನಾ ಪ್ರಕಾರ ದೋಷಗಳಿವೆ. ಎಲ್ಲಿಲ್ಲಿಯೂ, ಸಕಲ ವಸ್ತುಗಳಲ್ಲಿಯೂ ಕರಿಯ ಪ್ರಾಬಲ್ಯ-ಇದರಿಂದ ಹೋಮ ಯಜ್ಞ ಯಾಗಾದಿಗಳಿಂದ ಕರಿಯುಗದಲ್ಲಿ ಭಾಲುಹಾರಮು. ತ್ರೀಕರಿಯ ನಾಮ ಸಂಸ್ಕರಣಕ್ಕೆಯೋಂದೇ ಪರಮ ಅರಕವು.

೫. ದಾನಾದಿಗಳನ್ನು ಪಾತ್ರಾಭಾತ್ರವಾಯಿ ಮಾಡಬೇಕು ಇಲ್ಲದಿದ್ದರೆ ಎಲ್ಲವೂ ನಿಷ್ಪತ್ತಿ ಶ್ರೀಷ್ಟಾಭಾನ್ಯಾಸದ್ವರೆ ತ್ರೀಕರಿಯೇ ಶೇರಿಯ ನಿರ್ಣಯ ಕೆಲೆಗೆ ಚೆಲ್ಲಿ ಎಂಬ ಮಾತ್ರ ಅವಸಿಂದ ದತ್ತವಾದ ಸಕಲ ಸೌಭಾಗ್ಯಗಳನ್ನು ಅತನ ಶ್ರೀತ್ಯಫಳವಾಗಿ ಧಾರೆ ಏರೆದಿದ್ದವುದು ನಿಜಮಾದ ದಾಸಕಾಮನವಾಗಿ ಮಾಡುವುದು ವಿಷ್ಣುವಿನ ಶ್ರೀತ್ಯಫಳವಾದ ದಾವವಲ್ಲ.

೬. ತ್ರೀಕರಿಯು ಶ್ರೀತನಾಗುತ್ತಾನೆಂದು ಸುಮೃದ್ಧಿ ದೇಹದಂಡನೆ ಮಾಡುವುದು. ಇದರಿಂದ ಕಾಯ್ದೀಶವೇ ಕೂರತು, ಮಾನಸಿಕ ಶಾಂತಿ ಲಭ್ಯರೂಪಿಯಾದ ತ್ರೀಕರಿಯ ಸಾಧನಸಾಮಗ್ರಿ. ದೇಹಗತ ಸಕಲೇಂದ್ರಿಯಗಳೂ ಬಂಬರೂಪಿಯಾದ ತ್ರೀಕರಿಯ ಉತ್ಪಾದನೆಗೆ ಸಾಧನಗಳಾದ ಪರಿಕರಿಗಳು. ಈ ಶರೀರವು ದೇವಮಂದಿರ ಎಂಬ ಉತ್ತಮ ಕ್ಷಾನಾನುಸಂಧಾನದಿಂದ, ದೃಷ್ಟಿಕ, ಮಾನಸಿಕ, ವಾಚನಿಕ ಕಾಯ್ದೀಗಳನ್ನು ಅವನ ಪ್ರೇರಣೆಯಂತೆ ನಾನು ಮಾಡುತ್ತಿದ್ದೇನೆ. ನಾನು ಅಸ್ಯಂತತ್ತ-ನನ್ನ ಕರ್ಮತ್ವ ಶಕ್ತಿ ಭಗವಥೀಶನ-ಎಂಬ ಅರಿವಿನಿಂದ ದೇಹಾಭಮಾನ ಮನ್ಮಣಾಗಿ ದೇಹದಂಡನೆ ಮಾಡಿದರೆ, ಆಗ ಅದು ಭಗವತ್ಪಾದರ್ಕೆ ಕಾರಣವಾಗುವುದು.

## ಶ್ರೀಮದ್ವರಿಕಥಾಮೃತಸಂ

134

ಇ. ತೀರ್ಥಕ್ಕೆ ತ್ವಾಲನೆಗಳನ್ನು ಕೇವಲ ಯಾಂತ್ರೀಕವಾಗಿ ಮಾಡುತ್ತಾ, ಕ್ಷೇತ್ರ-ಕ್ಷೇತ್ರಜ್ಞ ಜ್ಞಾನವಿಲ್ಲದವರು ಮಾಡುವ ತೀರ್ಥಯುತ್ಪಿಗಳ ನಿರರ್ಥಕ. ಹಿಂಡಂಡ ರಾಘವಾದ ಈ ಶರೀರವೇ ಒಂದು ಸುಕ್ಕೇತ್ರವಿಂದ ಭಾವಿಸಿ ಕುನ್ನಂದಿರವಾದ ಏಂಬನೇ ಕ್ಷೇತ್ರಜ್ಞನೇಂದರಿಯ, ಮಾಡುವ ಅನುಸಂಧಾನವೇ ಅತ್ಯಂತ ಶ್ರೀಷ್ಟವಾದತೀರ್ಥ-ಕ್ಷೇತ್ರಯಾತ್ರೆಗಳು.

ಆ. ಪ್ರಭುವಾದ ಶ್ರೀಕನ ಸರ್ವರಿಗೂ ನಿಯಮವನು. ಅವನು ನಿಯಮರಂತೆ ಸರ್ಕಲ ಚರಾಚರಗಳೂ ನಡೆಯುವುವು. ಹೀಗೆ ಮಹತ್ವ ಜ್ಞಾನಪೂರ್ವಕವಾದ ಸುದೃಢವಾದ ಸ್ವೇಕಭಾವವೇ ಅಮಲಭಕ್ತಿಯು.

ಅಂತಹ ಅಮಲಭಕ್ತಿಯಿಂದ ಶ್ರೀಹರಿಕಥಾ ಸುಧೀಯನ್ನು ವಾನಮಾಡುವ ಅಧಿಕಾರಿಗಳು ಸರ್ವಸಿದ್ಧಿಗಳನ್ನು ಪಡೆಯುವರು ಎಂದು ಸರ್ವಸಿದ್ಧಿಪೂರ್ವವಾದ ಈ ಗ್ರಂಥದ ಮಹತ್ವವನ್ನು ತಿಳಿಸಿರುತ್ತಾರೆ-ಫಲಸ್ತಾತಿಕಾರರು. || ೧೨ ||

## ಪದ್ದ - ೧೬

ತಮಾಂ :-

ಹರಿಕಥಾಮೃತಾರ ಪ್ರಸ್ತರ !  
 ಮರಮುಕ್ಕೇರುಹ ಅದರ ತಾಂಗ- !  
 ಎರಡು ನಾವಂಧಿಗಳರಕ ಮುನ್ನುರು !  
 ಎರಡು ಮುನ್ನುರಿಪ್ಪತ್ತು ಅರವತ್ತೆಂಟು ಪದಗಳು !  
 ಪರಮಧೂರ ಭಲವರುಣವಾಗಲು !  
 ಹರುಹದಿಂ ಸೆವಿದಿದು ರುಚಿಗಳ ಶೋಕ್ತರೇ ಬುದರು || ೧೬ ||

ಶ್ರೀಹರಾಘರ:-

ಹರಿಕಥಾಮೃತಾರ ಪ್ರಸ್ತರ = ತ್ರೀಮದ್ದರಿಕಥಾಮೃತಾರವೆಂಬ  
 ಗ್ರಂಥರತ್ನವು. ಮರಮುಕ್ಕೇರುಹ = ದೇವತೆಗಳ ಪ್ರಕಾರದ ಕಲ್ಪವ್ಯಕ್ತ  
 ಸದ್ಗಾರವು. ಅದರೆ = ಈ ಮಹಾಕಾವ್ಯವೆಂಬ ಕಲ್ಪವ್ಯಕ್ತಿ, ತಾಂಗಳು =  
 ಕೊಂಡಿಗಳು. ಎರಡು ನಾಲ್ಕು ಎರಡೆಂಬ =  $4 \times 4 \times 2 = 32$  ಎಂಬ ಸಂಖ್ಯೆ  
 ಹಾಂಕೇತಿಕಾದ, ಸಂಧಿಗಳು = ಈ ಗ್ರಂಥ ರತ್ನವು ೨೨ ಸಂಧಿಗಳನ್ನು  
 ಒಳಗೊಂಡಿದೆ ಎಂತ ತಾತ್ಪರ್ಯ. ಇದರೆ = ಈ ಕಲ್ಪವ್ಯಕ್ತಿ ಮುನ್ನುರು  
 ಎರಡು ಮುನ್ನುರಿಪ್ಪತ್ತು ಅರವತ್ತೆಂಟು =  $200 \times 2 = 600 + 68 = 988$ ,  
 ಸಂಖ್ಯಾತಾದ ಪರಮಧೂರ ಭಲ = ಅತ್ಯಂತ ಶೈಷ್ಫೂರಾದ ಸಹಿಯಾದ  
 ಭಲಗಳು ಅರುಣವಾಗಲು = ಉದಯಿಸಲು (ಬಡಲು) ಬುಧಿ =  
 ಬ್ರಹ್ಮಾಣಿಗಳು, ಹರುಹದಿಂ = ಸಂತೋಷದಿಂದ, ಸೆವಿದಿದು =  
 ಮೇಲಿಂದ ಮೇಲೆ ರುಚಿ ಸೋಡಿ ರುಚಿಗಳ = ಗ್ರಂಥ ಪರ್ಯಗಳಿಗೆ ಮಧುರ  
 ಸಾರವನ್ನು ಶೋಕ್ತರೇ = ಕೊಂಡಾಡುವುದಿಲ್ಲವೇ? || ೧೬ ||

## ತಾತ್ಪರ್ಯ

೧. ತ್ರೀಮದ್ದರಿಕಥಾಮೃತಾರವೆಂಬ ಈ ವಿವೃಂಥವು ಕಲ್ಪವ್ಯಕ್ತಿದ  
 ಸದ್ಗಾರವಾಗಿದೆ. ಈ ಉಪಮಾನವನ್ನು ಭಲಸ್ತುತಿಕಾರರು- ಮರಮುಕ್ಕೇರುಹ-

ಎಂಬ ಕಳ್ಳಿದಿಂದ ತಿಳಿಸುತ್ತಾರೆ. ಸುರ-ದೇವತೆಗಳು. ಮಹಿಳೆಯರ-ನ್ಯಾ  
(ಮಹಿಳೆ-ಭಾವ). ಉರುಹ-ನೆಲವನ್ನು ಬೇರಿಸಿಕೊಂಡು ಬೆಳೆಯುವ  
ವ್ಯಕ್ತವು). ಸಮುದ್ರಮಧನ ಸಮಯದಲ್ಲಿ ಕೂತವಾದ ಅಮೂಲ್ಯ ವಸ್ತುಗಳಲ್ಲಿ  
'ಕಲ್ಪವ್ಯಕ್ತವ'-ನ್ಯಾ ಬಂದು. ಅದು ೨೦ದ್ವನಿಗೆ ಹೊಡಲ್ಪಟ್ಟತು. ಅಮಾವಾಸ್ಯೆ  
ನಗರದಲ್ಲಿ ಕೈಭಾಯಮಾನವಾಗಿರುವ ಈ ಕಲ್ಪವ್ಯಕ್ತಿ- 'ಸುರವ್ಯಾ  
ವೆಂದು ಹೆಸರಾಯಿತು. ಅದನ್ನು ಭಕ್ತಿಯಿಂದ ನೇರಿಸುವವರಿಗೆ ಸಹಾ  
ಭೋಗ್ಯಗಳನ್ನು ಹೊಡುವುದೆಂದು ಪ್ರಸಿದ್ಧಿ

೨. ಸುರಮಹಿಳೆಯ ಸದ್ಯತವಾದ ಶ್ರೀಮದ್ಭರತಿಕಾಮೃತಾರವಣಿ  
ಕಲ್ಪವ್ಯಕ್ತಿ ಹೊಂಬಿಗಳು (ಶಾಖೆಗಳು) ಮೂವತ್ತೆರಡು. ಈ ಮಾಡನ  
ಗ್ರಂಥವು ೨೨ ಸಂಧಿಗಳಿಂದ ಯುಕ್ತವಾಗಿದೆ. ಈ ಸಂಖ್ಯೆಯನ್ನು ಘಲಸ್ತಿ  
ಕಾರಣ-ಎರಡು ಸಾಲ್ಯಾರಣಿಯ ಸಂಧಿಗಳಿಗೆ - ಎಂದಿದ್ದಾರೆ.

ಅಂದರೆ ಎರಡು ನಾಲ್ಕು ಎಂದರೆ -  $2 \times 4$  ಎಂಬಫ್ರೆವಲ್. ನಾಲ್ಕು  
ನಾಲ್ಕುರನ್ನು ಎಂಬಫ್ರೆ. ಅಂದರೆ  $4 \times 4 = 16$ . ಅದಕ್ಕೆ ಎರಡೆಂಬ-ಎಂದರೆ  
 $16 \times 2 = 32$  ಎಂಬ ಕ್ರಮದಲ್ಲಿ ಸಂಖ್ಯಾಗಳನಾ ಮಾಡಬೇಕು. ಇಲ್ಲದಿದ್ದರೆ,  
೨೨ ಎಂಬ ಸಂಖ್ಯೆಯನ್ನು ಸರಿಯಾಗಿ ಒಳಿಸಲು ಬರುವುದಿಲ್ಲ.

೩. ಆ ೨೨ ಸಂಧಿಗಳಿಂದ ಶಾಖೆಗಳಲ್ಲಿ ರಸಭರಿತವಾಗಿ ಉಪ್ಪಿನ  
ಘಲಾಳ ಸಂಖ್ಯೆಯು ೬೬೮. ಅಂದರೆ ೨೨ ಸಂಧಿಗಳಿಂದ ಒಟ್ಟು ಪದ್ಗಾಗ  
ಸಂಖ್ಯೆ = ೬೬೮. ಈ ಸಂಖ್ಯಾಗೂಂತೆವನ್ನು ಘಲಸ್ತಿತಿಕಾರಯ-  
ಮೂಸ್ತಿಯ ಎರಡು ಮುನ್ಹಾರಿತ್ವಕ್ಕು ಅರವತ್ತೆಂಬು-ಎಂದಿದ್ದಾರೆ.

ಅಂದರೆ ಮುನ್ಹಾರು ಎರಡು  $300 \times 2 = 600$ . ಮುನ್ಹಾರಿತ್ವಕ್ಕು  
೨೨೦ ಮೇಲೆ ಅರವತ್ತೆಂಬು (೬೬೮). ಆಲ್ಲ  $600 + 320 + 68 =$  ಒಟ್ಟು  
೬೬೮ ಪದ್ಗಾಗಾಗುವುದು.

೬೬೮ ಸಂಖ್ಯಾತವಾದ ಪ್ರತಿ ಪದ್ಗಾಗು ಸುಮಧುರ ಯುಕ್ತವಾದ ದಿವ್ಯ  
ಘಲವಾಗಿದೆ. ಶ್ರೀಕರಿಯ ಭಕ್ತಿರಸದಿಂದ ಭರಿತವಾಗಿದೆ. ಪ್ರತಿಪದ್ಗಾಗು

ಧಾರ್ವಕರಾದ ಭಗವತ್ಪುರೀಂಬಿ ರಸಿಕರು ಪ್ರತಿ ಪದ್ಯದ ಅಧ್ಯಯನ ದ್ವಾರಾ.  
ಅದರ ಅಂತಭಾಂತ ಘೂರ್ಣಿತವಾದ ದಿವ್ಯರಸವನ್ನು ಸವಿಸಿದ್ದು,  
ಉಚ್ಚನೋದಿ ಆನಂದ ತುಂದಿಲಾಗಿ, ಈ ಗ್ರಂಥದ ಮಹತ್ವವನ್ನು  
ಧೃತಿಪೂರ್ಣರವಾಗಿ ಹೂಡಿ ಹೊಗಳುವರೆನ್ನುತ್ತಾರೇ-ಫಲಶ್ರುತಿಕಾರರು.  
॥ ೧೨ ॥

## ಪದ್-೧೪

ಮೂಲ:-

ದಕ್ಷಿಂಧಿಯೋಽವೃ ಕ್ಷೋಽಗೇ- ।  
ಉಂಡ ಸದರಾದಿ ಮನೋಗೇ ।  
ಪ್ರಸರ ಮನೋಽಖಾನ ಭೃತ್ಯಗಳಂಬ ಶರದಿಂದ ॥  
ಎಚ್ಚಿ ಸದರಾಗೇ ಮೂಲಾಗೇ- ।  
ಉಮ್ಮೆ ಶ್ರೀಜಾಸ್ನಾಫವಿಧ್ಯಂಬ ।  
ಉಸಜ ವಾದಕ್ತಿರಲಿ ಶೇವೆಯಸೂರ್ಯನ ಕ್ಷೀರೊಂಬ ॥ ೧೪ ॥

ಪ್ರತಿಮಾಣ :-

ದಕ್ಷಿಂಧಿಯೋಽವೃ = ೨೨ ಸಂಧಿಗಳಲ್ಲಿ ಯಾವುದಾದರೂ ಈತ್ತ  
ಸಮೀಕ್ಷೆನವಾದ ಸಂಧಿಗಳಲ್ಲಿ ಉತ್ತಮಾಗಿರುವ, ಕ್ಷೋಽಗೇಽಮು =  
ಕ್ಷೋಽಗೇಽಂಬ ಸದರಾದಿ ಮನೋಗೇ = ಒಂಭತ್ತು ಅತ್ಯಮೂಲ್ಯಾದ  
ಮನೋಗಳಂಬ, ಪ್ರಸರ = ಪ್ರಕಾಶಮಾನವಾಗಿ ಬೆಳೆಸುತ್ತಿರುವ ಮನಕ ಖಾನ  
ಭೃತ್ಯಗಳಂಬ = ಜ್ಞಾನಭೃತ್ಯಗಳಂಬ ಮಾರ್ಕದಿಂದ, ಶರದಿಂದ ಎಚ್ಚಿ =  
ಕ್ಷೀರೊಂದ ತಯಾರಿಸಿ, ಸದರಾಗೇ = ಒಂಭತ್ತು ಅಮೂಲ್ಯರಾತ್ಸಾಗಣ,  
ಮೂಲಾಗೇ = ಮೂಲಾಯನ್ನು, ಉಮ್ಮೆ = ಅಸದ್ಯಕ ಮಹಿಮೆ  
ಸಂಪನ್ಮೂಲದ, ಶ್ರೀಜಾಸ್ನಾಫವಿಧ್ಯಂಬನ = ಕಾಂತಿಸಂಪನ್ಮೂಲವ  
ಜಾಸ್ನಾಫಪ್ರಕ್ರಿಲನಾಮಕ ಶ್ರೀವರಮಾತ್ಮನ, ಉಸಜ ವಾದಕ್ತಿ ರಾಜಲು = ಪರಾ  
ವರ್ದಗಳಿಗೆ ಸಮರ್ಪಿತಾಲು ಶೇವೆಯನು ಉದನ ಕ್ಷೀರೊಂಬ = ಭೃತ್ಯ  
ಶೇವೆಯನ್ನು ತಕ್ಷಣ ಸ್ವೀಕರಿಸುವನು ॥ ೧೪ ॥

## ತಾತ್ಪರ್ಯ

೧. ಪ್ರಸಕ್ತ ಗ್ರಂಥರತ್ನದಲ್ಲಿ ೨೨ ಸಂಧಿಗಳವೆ. ಇವುಗಳ ಝ್ಯಾ  
ಯಾವುದಾದರೂ ೧೦ ಸಂಧಿಗಳನ್ನು ಅರಿಸಿರೊಂದು, ಆ ಸಂಧಿಗತ ೧೦

ಪದ್ಯಗಳನ್ನಾದರೂ ಭಕ್ತಿದರಗಳಿಂದ ಪರಿಸಿದರೆ ಸಾಹು. ಶಕಲಭಾಲ ಇತ್ತೀಯು.

೨. ಆ ಪದ್ಯಗಳಿಂಬ ನವರತ್ನಗಳಿಂಬ ಮಾನೆಕ್ಕದ ಹಾಡವನ್ನು ಗ್ರಂಥ ಶೃಂಗಾರದ್ವಾರಾ ದೇವತೆಯಾದ ಗರುಡವಾಹನ ತ್ರೀಲಕ್ಷ್ಮಿನಾರಸಿಂಹಾಭಿನ್ನ ತ್ರೀಜಗನಾಭವಿಶ್ವಲನ ಪಾದಪದ್ಯಗಳಿಗೆ ಭಕ್ತಿದ್ವಿಷದಿಂದ ಅರ್ಪಿಸಲು, ಆದನ್ನು ಅತ್ಯಂತ ವಾತ್ಸಲ್ಯ ಎಂದು ಪ್ರಸಕ್ತ ಮಹಾಕವ್ಯರತ್ನವು ಭಗವತ್ಪೀಠಕರವಾದದ್ದು ಎಂದು ಹೇಳುತ್ತಾರೆ—ಫಲಶ್ರುತಿಕಾರರು.

## ಪದ್ಯ - ೧೫

ಪಠಣ:-

ನವರಾಂಜರ ಕಾಸ್ತಿದ ।  
 ವಿವರಿಸಲು ಬಹುದಿ ಚಮಕ್ತಿ ।  
 ಕವಿತನು ಪರಿಗೆಲು ಬಹುದಿ ಶ್ರೀಮಂಜೋತರನ ॥  
 ಸ್ತುತಿ ಗುಣಗಳ ತತ್ವಾಂಶದ ।  
 ಅಷ್ಟಾ ಉಪರಿ ಶೇಷಾಂಶದೇ ।  
 ದಿವಿಜಭಾಷಣಾಂಶದೇ ಸರಿಯ ಕಥಾಮೃತಶ್ವಾಸ ॥ ೧೫ ॥

ಕ್ರಮವಾರ್ಥ :-

ನವರಾಂಜರ = ಮಹಾಕವ್ಯಗಳಿಗೆ ಏರಬೇಕಾದ ನವರಾಂಜರಗಳಿಂದ ಶೋಭಿತವಾಗಿರುವ, ಕಾಸ್ತಿದ = ತತ್ವಪ್ರಮೇಯಗಳನ್ನು, ವಿವರಿಸಲು = ವ್ಯಾಖ್ಯಾನಿಸಲು, ಬಹುದಿ ಚಮಕ್ತಿ = ಬಹುಪ್ರಕಾರವಾದ ಚಮತ್ವಾರ್ಥ ರೂಪವಾದ ಕಲಾಕ್ರಿಯಲ್ಲಿ = ಕವಿತನು = ಕವನ ರೂಪವಾದ ಈ ಕ್ಷಮಿಕಾಕವ್ಯ ಗ್ರಂಥವನ್ನು, ಪರಿಗೆಲು = ವಿವರಿಸಲು, ಬಹುದು = ಸಾಧನಾಗುವುದು. ಈ ಶ್ರೀಮಂಜೋತರನ = ಶ್ರೀನಾಮಕರಾದ ಶ್ರೀಮಂಡೆವಿಯರ ಮನೋವ ಸರಿಯಾದ ಶ್ರೀ ಇಂದಿರಾಧವನ, ಸ್ತುತಿ ಗುಣಗಳ = ಸ್ತೋತ್ರರೂಪವಾದ ಗುಣತೀಕರಿಗಳ, ತತ್ವಾಂಶ = ಶ್ರಮೇಯ ಅವಿಜಾಪನಿಗೆ = ಈ ಘೋಮಂಡಲದ ಜನರಿಗೆ, ಹೇಳಲು ವರ್ಕಣೆ = ಹೇಠಿ, ವಿವರಿಸಲು ಸಾಧ್ಯವಾದೀತೇ? ಇರಿಯ ಕಥಾಮೃತಶ್ವಾಸ = ಸಜ್ಜನರ ಸಕಲ ಪೂರ್ವ ಪರಿಹಾರಕನಾದ ಶ್ರೀಹರಿಯ ಚರಿತ್ರೆಯೇಂದ ಸುಧಾರೂಪವಾದ ಸ್ವಾನ್ವಷಣ್ಣ (ಜ್ಞಾನತೀರ್ಥದಲ್ಲಿ ಮುಖುಗುವ ಕಾರ್ಯ). ದಿವಿಜಭಾಷಣಾಂಶದೇ = ದೇವತಾಂಶ ಸಂಭಾಷಣಾದ ಕ್ಷಾನಿಗಳಿಗೆ ವಿಷ್ಟ, ಇತರರಿಗೆ ಸಾಧ್ಯವೇ? ಎಂತ ತಾತ್ಪರ್ಯ. ॥ ೧೫ ॥

### ತಾತ್ವಯ್ಯ

೧. ಒಂದು ಮಹಾಕವ್ಯವು ಶ್ಯಂಗಾದಾದಿ ನವರಾಗಳಿಂದ ಅಲಂಕೃತವಾಗಿರಬೇಕು. ಅಂತಹೇ ಶ್ರೀಮದ್ರಾರಕಾಮ್ಮತ್ಸಾರವು ನವರಾಗಿಲಂಕಾರ ಭೂರಿತವಾದ ಮಹಾಕವ್ಯವು.

೨. ಈ ಮಹಾಕವ್ಯದ ರಚನೆಯಲ್ಲಿ ಈ ಕವಿತ್ವವು ಶ್ರೀಜಂದಿರಾದೇವಿಯ ಚಿತ್ತಪರಾರಕವಾದ ಚಿತ್ತಪರಾಯನ ಗುಣಕಾರ್ಯಗಳನ್ನು ಸಾಲಂಕಾರಿತವಾಗಿ ವರ್ಣಿಸುವುದು.

೩. ಈ ಮಹಾಮಂಡಲದಲ್ಲಿರುವ ಸಾಮಾನ್ಯ ಜನರಿಗೆ ಈ ಕವಿತ್ವದ ಕಾರಣನ್ನು ವಿವರಿಸಲು ಸಾಧ್ಯವಾದಿತೇ?

ಶ್ರೀ ಹರಿಯ ಚರಿತ್ರೆ ಎಂಬ ಸೂಧಾಕಾನವನ್ನು ಮಾಡಲು ದೇವತಾಂಶರೇ ಅರ್ಹರು. ಅವರೇ ಸಿದ್ಧಾದ ಅಧಿಕಾರಿಗಳಿಂದು ಶಿಳಪಾಕಾರೀ-ಶಾಂಕಾರೀತಿಕಾರರು. || ೪ ||

## ಪದ್ಮ - ೧೬

ಮೂಲ:-

ಶ್ರೀಮನೋಕರವಿಶಲಾಂಕ ।  
 ಶ್ರೀಮದಿಂ ಕರವಿಹಿದ ಗುಣ ವಿ- ।  
 ಶ್ರೀಮ ಶ್ರೀಜಗನ್ನಾಥವಿಶಲನ ಭಜಕರೆಂದೇವ ॥  
 ಆ ಮಹಾಕೃತ ಜ್ಞಾನವಿದ್ಯೆಯ ।  
 ನಾಮಕಸುದಿನ ಸ್ತುರಿಷಲವರಿಗೆ ।  
 ಶಾಮಿತಾಭರಾಗಳು ದೊರೆಪ್ಪಬ್ಬ ಸಂದೇಹವೇನಿದರೆ ॥ ೧೬ ॥

ಸ್ತುತಿಖಾಂತರ :-

ಶ್ರೀಮನೋಕರವಿಶಲಾಂಕ = ಶ್ರೀಮನೋಕರವಿಶಲಾಂಕ  
 ದಾಸನ, (ಇವರು ಶ್ರೀಜಗನ್ನಾಥದಾಸರಾಯರ ಶಿಷ್ಯರು) ಶ್ರೀಮದಿಂ =  
 ಶ್ರೀತಿಷ್ಠಾವರ್ವಕವಾಗಿ, ವಾತ್ಸಲ್ಯಭಾವದಿಂದ, ಕರವಿಹಿದ =  
 ಕರವಲಂಬನಗೊಬ್ಬ, ಅವರ ಶೈಕ್ಷಿಕಿದು, ಸ್ವರೂಪ್ಯೋದ್ವಾರ ಮಾಡಿದ,  
 ಗುಣಭೂತಿಯ = ಅಪರಿಮಿತವಾದ (ಸೀಮಾತೀತವಾದ) ಸದ್ಗುಣ  
 ಗುಣಭೂತಮನಾದ, ಶ್ರೀಜಗನ್ನಾಥವಿಶಲನ = ಜಗತ್ತಿಭುವೇನಿಸಿದ  
 ಶ್ರೀಜಗನ್ನಾಥವಿಶಲ ಅಂತಿತ ನಾಮಗಾಂತೇತನಾದ ಶ್ರೀ ವಿಶ್ವಲಾಙ್ಗಮಿಯ,  
 ಭಜಕರೆವ = ದಾಸರೆಂದು ಹ್ಯಾತನಾಮನಾದ ಆ ಮಹಾಕೃತ = ಮಹ  
 ಮಹಿಮಾದ ಶ್ರೀಜಗನ್ನಾಥದಾಸವಯ್ದರ, ಜ್ಞಾನವಿದ್ಯೆಯ =  
 ತತ್ತ್ವಜ್ಞನಾತ್ಮಕವಾದ ಸದ್ಗುಣದ್ವೀ, ನಾಮವಸ್ತು = ಹೆಸರನ್ನು ಆಸುದಿನ =  
 ಪ್ರತಿನಿತ್ಯವೂ, ಸ್ತುರಿಷಲ = ಸ್ತುರಿಷಲ ಮಾಡತಕ್ಕ, ಅವರಿಗೆ = ಭಗವದ್ಭಕ್ತಿಗೆ  
 (ದಾಸರ ಅನುಯಾಯಿಗಳಿಗೆ) ಶಾಮಿತಾಭರಾಗಳು = ಅವರು ಇಚ್ಛಿಸಿದ  
 ಇಷ್ಟಾಭರಾಗಳು, ದೊರೆಯುಪ್ಪಬ್ಬ = ನೇರವೇರುಪ್ಪದು. ಇರ್ಕ = ಈ  
 ವಿಷಯದಲ್ಲಿ, ಸಂದೇಹವೇನು = ಅನುಮಾನವೆಲ್ಲಿಂದ ಬಂತು? ಅಂದರ  
 ನಿಸ್ಸಂದೇಹವೆಂತ ತತ್ತ್ವಯೇ. ॥ ೧೬ ॥

### ತಾತ್ವಯ್ಯ

೧. ಶ್ರೀಮನೋಹರವಿಶ್ವಲಾಂಕಿತ ದಾಸವಯ್ಯರು ಶ್ರೀಮಜ್ಞಗನ್ನಾಥದಾಸರಾಯರ ಕಿಷ್ಟರಲ್ಲಿ ಒಬ್ಬರು. ಇವರೇ ಪ್ರಸ್ತು ಸಂಧಿಯ ಭಲಸ್ತುತಿಕಾರರು.

೨. ಶ್ರೀಮಜ್ಞಗನ್ನಾಥವಯ್ಯರು, ಇವರಿಗೆ ಅಂತಿಮೇಷದೇಶ ದ್ವಾರಾ ಅವರ ಕರಣಿದಿದು ಅತ್ಯೋಧ್ಯಾರಕ್ತಿ ಕಾರಣದಾದರು.

೩. ಅನಂತ ಕಲ್ಯಾಣ ಗುಣಗಳ ಧಾರುವಾದ, ಅಪರಿಮಿತ ಗುಣಸಂಪನ್ಮೂಲಾದ ಶ್ರೀಪರಮಾತ್ಮನ ದಾಸರಾದ ಶ್ರೀದಾಗನ್ನಾಥದಾಸ ವಯ್ಯರು ಮಹಾಮಹಿಮಾಸಂಪನ್ಮೂಲ. ಅವರು ಜ್ಞಾನ ನಿಧಿಗಳು, ಸಚ್ಚಾಸಕ್ತಿಗಳಿಂದಿರು. ಅವರಾದ್ಯಾರಕ್ತಿ ಮಾಹಿತ್ಯಿರುವ ದಾಸರ ಚರ್ಚಾಕ್ರಮಾಲೆ ವಂಬಿಗಳು ಸರಲ ಇಷ್ಟಾರ್ಥಗಳನ್ನು ಶ್ರೀದಾಗನ್ನಾಥವಿಶ್ವಲಾಘ್ವಮಿ ಉದೇರಿಸುವನು. ಇದು ನಿಸ್ಸಂದೇಶ. III ೧೬ ||

## ಪದ್ಯ - ೧೯

ಮುನಿ:-

ಎಲ್ಲ ಹಗೆರವಹುಣಿಗೆಯ |  
 ಕರಿಕರಿಯ ದಿವಸರಲಿ ಸಂತತ |  
 ನಿರಂತರ ಸಂಖಾರವೆಂಬಳ್ಳಿಯೋಷಣ ಮುಳುಗಿರದ ||  
 ಅರಘಣಿ ಪಟ್ಟಿಯಲಿ ಶ್ರೀ |  
 ತರಂತಫಾಷ್ಯಾಪಾರ ಸವಿರರ |  
 ಶಿರ ಮನೋಜರವಿಂಳಸಿದಾವರೆಯ ಸೇರುವರು || ೧೯ ||

ಸ್ತುತಿಕಥಾಭಿ:-

ಎಲ್ಲ ಹಗೆಲು = ರಾತ್ರಿಹಗೆಲು, ಅಂದರೆ ದಿನವಿಡಿ, ಅರಘು ಘಣಿಗೆಯ = ಒಂದು ದಿವಸಕ್ಕೆ ಇಂ ಘಣಿಗೆಲು, ಈ ಕಾಲಾವಳಿ ಎಡಬಿಡದೇ, ಕರಿಕರಿಯ = ನಾನಾ ಪ್ರಕಾರಗಳಲ್ಲಿ, ದಿವಸರಲಿ = ಪ್ರತಿನಿತ್ಯಾನ್ವಾ, ನಿರಂತರ = ಅತ್ಯಂತನಿಷ್ಠಾರವಾದ, ಸಂಖಾರವೆಂಬ ಮಹಾ ಕಾಗರದಲ್ಲಿ, ಮುಳುಗಿರದೇ = ಸದಾ ತಲ್ಲಿನರಾಗಿರದೇ, ಅರಘಣಿ = ಅಧ್ಯಾತ್ಮಾವಾದರೂ ಸರಿಯೇ. ಪಟ್ಟಿಯಲಿ = ಸಮೀಕ್ಷಿನವಾದ. ಮಹಾತ್ಮಾನದಿಂದೊಡಗೂಡಿದ, ದೃಢರೂಪವಾದ ಸ್ತೋಮಪ್ರವಾಹವೆಂಬ ಭಕ್ತಿಪ್ರಮಾದಕಲ್ಲಿ, ಶ್ರೀಹರಂತಫಾಂತರ = ಶ್ರೀಮದ್ಭರತಾಂತರವರವೆಂಬ ಈ ಸದ್ಗುಣಗತ ವಿಷಯಗಳನ್ನು ಸವಿರರ = ಭಕ್ತಿದರಗಳಿಂದ ಪಾನ ಮಾಡಿದ್ದೇ ಆದರೆ, (ಅನಂದಾನುಭವ), ಶಿರಮನೋಜರವಿಂಳನ = ಶ್ರೀಲಕ್ಷ್ಮಿದೇವಿಯರ ಮನೋಜರಕಾರಕನಾದ ಸಂಪೂರ್ಣತ್ವಮಾನದ ಶ್ರೀಪರಮಾತ್ಮನ (ಭಲಷ್ಟಾತ್ಮಿಕಾರರ - ಅಂತಿತನಾಮ), ಅರಿಣಾವರೆಯ = ಪಾದಪಂಕಜಗಳನ್ನು, ಸೇರುಷ್ಟು = ಹೊಂದಿ, ಆಶ್ರಯವದೆಯುವರು. ಅಂದರೆ, ಈ ಗ್ರಂಥದ ಅಧ್ಯಾಯನಾದಿಗಳು ಶ್ರೀಜನ

ಶಾಂತಿರವಿಂದವನ್ನು ಸೇರುವುದಕ್ಕೆ ಕರಣವು. ಅಂದರೆ,  
ಪರಮಾತ್ಮಾರೂಪ ಯಾವಾದ ಮೋಕ್ಷ ಪ್ರಾಪ್ತಿಯು-ಎಂತೆ ತತ್ವಯೇ.  
॥ ೧೨ ॥

೧. ಇಂದನೆಯ ಪ್ರಸಕ್ತ ಪದ್ಯದಿಂದ, ಶ್ರೀಮನೋಹರವಿಶಂಖಾಂತಿ  
ಧಾಸರು, (ಫಲಸ್ತುತಿಕಾರರು) ಈ ಫಲಸ್ತುತಿಸಂಧಿಯನ್ನು ಉಪಸಂಹರಿ  
ಸುತ್ತಾರೆ.

೨. ಹಗಲು ಮತ್ತು ರಾತ್ರಿ-ಅಂದರೆ ದಿನವಿಡೀ ೧೦ ಘಣಿಗಳ ಕಾಲ,  
ಎಡಬಿಡದೆ, ವಿಷಯಾದಿಗಳಿಂದ ಭರಿತವಾದ ಈ ಸಂಖಾರವೆಂಬ  
ಮಹಾಸಾಗರದಲ್ಲಿ ಮುಳಿಗದೇ, ಪ್ರಸಕ್ತ ಗ್ರಂಥರತ್ಸ್ತ ತತ್ವಾಧಿ  
ಶ್ರಮೇಯಗಳನ್ನು ಪರಿಸಿ, ಗುರುಪರೇತ ದ್ವಾರ, ಚೆನ್ನಾಗಿ  
ಅರಿಯಬೇಕೆಂದು ತಿಳಿಸುತ್ತಾರೆ.

೩. ಅಧಿಕ ಘಣಿಗಳೂ ಒಡದೆ, ಅನವರತಪೂ ಶ್ರವ್ಯಾಭಿತ್ರಗಳಿಂದ  
ಶ್ರೀಮದ್ವರಿಕಥಾಮೃತಾರೂಪವನ್ನು ಪರಿಣಮಾಡಿ, ಮನನಾದಿಗಳಿಂದ,  
ಗ್ರಂಥಸ್ತತ್ವಾರೂಪವೆಂಬ ರುಚಿಯನ್ನು ಸವಿಯುವವರು. ಶ್ರೀಲಕ್ಷ್ಮೀ  
ದೇವಿಯರ ಮನೋಪಹಾರಕವಾದ ಶ್ರೀಮನೋಹರನಾಮಾಕಾರ  
ವಿಶ್ವಲಮೂರ್ತಿ ಶ್ರೀಹರಿಯ ಪೂದಪಂಕಜಗಳನ್ನು ಸೇರಿ, ಆತನ ಆನುಗ್ರಹ  
ದ್ವಾರ, ನಿತ್ಯನಂದರೂಪವಾದ ಮೋಕ್ಷಸುಖವನ್ನು ಪಡೆಯುತ್ತಾರೆಂದು -  
ಫಲಸ್ತುತಿಕಾರರು ತಿಳಿಸುತ್ತಾ, ಪ್ರಸಕ್ತ ಮಹಾರಾಜ್ಯವು ಮೋಕ್ಷಪ್ರದ  
ಗ್ರಂಥವೆಂಬ ವಿಷಯದಲ್ಲಿ ಯಾವ ಸಂದೇಹವೂ ಇಲ್ಲವೆಂದು ಸಂಖ್ಯಾರೆ.

॥ ೧೨ ॥

॥ ೨೩ ಶ್ರೀಮನೋಹರವಿಶಂಖಾಂತಿ ಧಾಸವಯಿರಿಂದ ವಿರಚಿತ

॥ ಶ್ರೀಮದ್ವರಿಕಥಾಮೃತಾರೂಪ "ಫಲಸ್ತುತಿ ಸಂಧಿ" ಯು ಪರಿಚಯಿತ್ತ ॥

॥ ಶ್ರೀಗಂಧಿರವಾಹನ ಲಕ್ಷ್ಮಿನಾರಸಿಂಹಾಭಿನ್ನ ಶ್ರೀಜಗನ್ನಾಥ  
ವಿಶ್ವಲಾರ್ಜುನಮಸ್ತು ॥

॥ ಶ್ರೀ ಕರಣ ಸೂ ॥

ಶ್ರೀಮದ್ಗಾನ್ಯಾಧಿಕಾರವಯ್ಯರ ಶಿಷ್ಯರಾದ  
ಶ್ರೀ ಭಜೇಶವಿಶ್ವರಾಂಕ ದಾಖರಿಂದ ವಿರಚಿ  
ಸಂಧಿಮಾಲಾ ಸಂಧಿ

ಪದ್ಯ - ೮

ಪುಂಜಾ:-

ಕರಿಕಫಾಮೃತಸಾರ ಸಂಧಿಗೆ - ।

ಉರುಹು ಚನು ತತ್ತವಮಜಾತ್ವರ್ ।

ಬರಣಕರುಹಾಬಿಲವಿರಲು ಸಸ್ಯಂಗಾಬರ್ಗ ॥

ಶರಸಂಧಿಯ ಹೇಳ್ತ ಮಂಡಿ ಸುಜನರಿ ।

ಗರುಜ ಈಜುವ್ಯಾದು ಎಂದು ಪರಮಾ - ।

ದರದಿ ಕರುಹಾಸಂಧಿ ವಾಟ್ತಿ ಮಂಡಿ ಭೋಜನದ ॥ ೮ ॥

ಸ್ವತಮಧಾರ್ಥ :-

ಕರಿಕಫಾಮೃತಸಾರ = ಶ್ರೀಮದ್ವರಿಕಫಾಮೃತಸಾರವೇಂಬ ಮಹಾ  
ಕಾವ್ಯಕ, ಸಂಧಿಗೆ = ಸಂಧಿಗೆ ಸಂಪೂರ್ಣಮುವನ್ನು, ಅರುಹುಚನು =  
ಅಧಿಸುತ್ತೇನೆ. ತತ್ತವ ಮಜಾತ್ವರ್ = ಈ ಗ್ರಂಥದ ವಕ್ತುರಾದ  
ಶ್ರೀಮದ್ಗಾನ್ಯಾಧಿಕಾರವಯ್ಯರ, ಬರಣಕರುಹಾಬಿಲವಿರಲು = ಶಾವ  
ಸಂಸ್ಕರಣೆಯ ದ್ವಾರಾ, ಅವರ ಕರುಹಾಬಿಶೇಷದಿಂದ, ಸಸ್ಯಂಗಾಬರ್ಗ =  
ಪ್ರಥಮಸಂಧಿಯಾದ ಸಂಧಿಯನ್ನು - ಮಂಗಳಾಬರಣಸಂಧಿ (ಸಂಧಿ-೧)  
ಶರಸಂಧಿಯ = ಅತ್ಯುತ್ತಿಕ ವಿಷಯಭರಿತವಾದ ಸಂಧಿಯನ್ನು, ಮಂಡಿರಿ =  
ಭಗವದ್ಗೀತರಾದ ಸಜ್ಜನರಿಗೆ, ಗರುಜ ಈಜುವ್ಯಾದು = ಆನಂದವನ್ನು  
ಹೊಡುವ್ಯದೆಂದು, ಎಂದು ಹೇಳ್ತ = ಈ ಪ್ರಕಾರ ತಿಳಿದ, ಪರಮಾದರದಿ  
= ಅತ್ಯಂತ ಭಕ್ತುದರಗಳಿಂದ, ಕರುಹಾಸಂಧಿ = ದ್ವಿತೀಯ ಸಂಧಿಯಾದ  
“ಕರುಹಾಸಂಧಿ” ( ಸಂಧಿ-೨), ವಾಟ್ತಿ ಮಂಡಿ = ತೃತೀಯ ಸಂಧಿ -

“ಖ್ಯಾತಿ ಸಂಧಿ” - (ಸಂಧಿ -೨) , ಭೋಜನದ = ಚತುರ್ಥಸಂಧಿ -  
“ಭೋಜನರಸವಿಭಾಗ ಸಂಧಿ”- (ಸಂಧಿ-೪)- ಈ ೧೯ತಿ ಮೊದಲನೇಯ  
ಉ ಸಂಧಿಗಳು. || ೧ ||

### ತಾತ್ತ್ವಯ್ಯ

೧. ತ್ರೀಭೇಮೇಶವಿಶ್ವಲಾಂಕಿತದಾಸರು ತ್ರೀಮಂಜಗನ್ನಾಥದಾಸ  
ವಯ್ಯರ ಶಿಕ್ಷಪರಂಪರೆಯಲ್ಲಿ ಒಬ್ಬರು. ಅವರು ಈ ಸಂಧಿ ಮಾತ್ರಾಸಂಧಿ  
- ಎಂಬ ವಿವಯವನ್ನು ತಿಳಿಸುತ್ತಾರೆ. ತ್ರೀಮಂಜರಿಕಥಾ ಮೃತ್ಯುರಾರದಲ್ಲಿ  
ಬರುವ ಸಂಧಿಗಳ ಸರಿಯಾದ ಸಂಖ್ಯೆ ಕ್ರಮವನ್ನು ಈ ಪ್ರಕರಣವು  
ತಿಳಿಸುತ್ತದೆ.

೨. ತ್ರೀಮಂಜಗನ್ನಾಥದಾಸರಾಯ-ತ್ರೀಮಂಜರಿಕಥಾಮೃತಾರದ  
ವಕ್ತುರಾಯ, ಅವರ ಚರಣನುಗ್ರಹಬಲದಿಂದ ಈ ವಿವಯವನ್ನು  
ತಿಳಿಸುತ್ತೇನೆಂದು ಭೇಮೇಶವಿಶ್ವಲಾಂಕಿತದಾಸರು ಸೂಚಿಸುತ್ತಾರೆ.

೩. ಸ್ವಾತಮಸಂಧಿ - ತನ್ನಂಜಾಯರಾಸಂಧಿ. ಗರುಡವಾಹನ  
ತ್ರೀಲಕ್ಷ್ಮಿನರಸಿಂಹ ದೇವರಿಂದ ಆರಂಭಿಸಿ, ಆವರೋಹಣಾಕ್ರಮದಲ್ಲಿ  
ತಾರತಮ್ಯನುಷಾರ ಹೇಳಿರುವ ನಾಂಧಿಸಂಧಿ ಆಥವಾ ಮಂಗಳಾಚರಣ  
ಸಂಧಿ ಇದು. ಇದರ ಪರಣದಿಂದ ಭಗವದ್ರೂಪದ ಸಭ್ಯೀತನರಿಗೆ  
ಆನಂದಪೂಂಟಾಗುವುದು.

೪. ನಂತರ, ಕ್ರಮವಾಗಿ ಕರುಣಾಸಂಧಿ (೨), ಖ್ಯಾತಿ ಸಂಧಿ (೨) ಮತ್ತು  
ಭೋಜನರಸವಿಭಾಗಸಂಧಿ (೪)-ಹೀಗೆ ಕ್ರಮಸಂಖ್ಯೆ ಇರುವುದೆಂದು  
ತಿಳಿಸುತ್ತಾರೆ. || ೨ ||

## ಪದ್ಮ - ೨

**ಮುಂದಿ:-**

ಸಂಧಿ ಸುಖದ ವಿಭೂತಿ ಶಿರೋಽಂ - ।

ವಿಂದಣಾಭ್ಯಾದಿ ಹೇಳಿದರು ಆ - ।

ಸಂಧ ನೀರುವ ಪಂಚಮಕಯಾಭ್ಯಾದ ಸುಸಂಧಿಯನು ॥

ಬಂದದಿಂದಲೆ ಪಂಚತಸ್ಯಾ - ।

ತ್ರೈಂದು ಕರೆಹುವ ಸಂಧಿ ಹೇಳ್ಯಾರು ।

ಎಂದರೇತನ ಶ್ರೀತಿ ಬಹಿಹುವ ಮಾತ್ರಾಸಂಧಿ ॥ ೨ ॥

**ಕ್ರಿತಿಪಾಠಿ:-**

ಸಂಧಿ ಸುಖದ ವಿಭೂತಿ = ಆನಂದ ಪ್ರದಾದ ವಿಭೂತಿ ಸಂಧಿ ( ಸಂಧಿ-೧ ), ಶಿರೋಽಂದನ ಆಭ್ಯಾದಿಹೇಳಿದದ್ದು = ಶ್ರೀಲಕ್ಷ್ಮೀಪತಿಯಾದ ವೇದ ಪ್ರತಿಷ್ಠಾನಾದ, ಗೋಬ್ರಹ್ಮಂತರ ಹಿತರಕ್ಷಕನಾದ ಗೋಂದ ನಾಮ, ಶ್ರೀಪರಮಾತ್ಮನ ಪ್ರೇರಣೆಯಂತೆ ಹೇಳಿದರು. ಆನಂದ ನೀರುವ = ಸಂತೋಷವನ್ನೀಲುವ, ಪಂಚಮಕಯಾಭ್ಯಾದ = ಪಂಚಮಹಾಯಾಭ್ಯಾದ ( ಸಂಧಿ-೨ ) ಎಂಬ, ಸುಸಂಧಿಯನು = ಸಮೀಕ್ಷೀನವಾದ ತತ್ತ್ವಗಳಿಂದ ಸಂಧಿಯನ್ನು ಹೇಳಿದರು. ಬಂದದಿಂದಲೆ = ವಿಷ್ಣುರವಾಗಿ, ಪಂಚತಸ್ಯಾತ್ರೈಂದು = ಪಂಚತಸ್ಯಾತ್ಮಾ ಎಂಬ ಹೆಸರಿನಿಂದ ( ಸಂಧಿ-೨ ), ಕರೆಹುವ ಸಂಧಿ ಹೇಳ್ಯಾರು = ಪ್ರಖ್ಯಾತವಾದ ಸಂಧಿಯನ್ನು ಹೇಳಿದರು. ಎಂದರೇತನ = ಶ್ರೀರಮಾರಮಣಾದ ಶ್ರೀಪರಮಾತ್ಮನ, ಶ್ರೀತಿ ಬಹಿಹುವ = ಪ್ರೀತ್ಯಾಸ್ಯದವಾದ, ಮಾತ್ರಾಸಂಧಿ = ಮಾತ್ರಾ ಸಂಧಿಯನ್ನು ( ಸಂಧಿ-೩ ) ವಿವರಣಾತ್ಮಕವಾಗಿ ಹೇಳಿದರು. ॥ ೨ ॥

### ತಾತ್ತ್ವಯೋ

೧. ಮನನ ಮಾಡುವ ಭಗವದ್ರೂಪಗೆ ಮನಸ್ಸಿಗೆ ಆನಂದವನ್ನು ನೀಡುವ ವಿಭಿಂಬಿಸಂಧಿ (ಸಂಧಿ-೫) ಯನ್ನು ದಾಸರಾಯರ ಶ್ರೀರಮಾವಲ್ಲಭನೂ, ಹೇದಪ್ರತಿಷಾಧ್ಯಾನೂ, ಗೀತೆ ಬ್ರಹ್ಮಗ್ರಂಥರ ಕಿರಣಕ್ಕನೂ ಅದ ಶ್ರೀಗೋವಿಂದನಾಮಕ ಶ್ರೀಹರಿಯ ಆಕ್ಷಣ್ಯಾನುಖಾರ ಅವನ ಪ್ರೇರಕೆಯಂತೆ ಹೇಳಿದ್ದಾರೆ.

೨. ಆನಂದಪ್ರದಾಯಕವಾದ ಮುಂದಿನ ಉನ್ನೆಯ ಸಂಧಿ - ಶಂಖಮಹಾಯಜ್ಞಸಂಧಿ. ಸಮೀಕ್ಷೆನವಾದ ತತ್ವಾರ್ಥಭರಿತವಾದ ಈ ಸಂಧಿಯನ್ನು ಹೇಳಿದರು.

೩. ಚಂದವಾಗಿ ವಿವರಣಾತ್ಮಕವಾಗಿ ಮುಂದಿನ ಉನ್ನೆಯ ಸಂಧಿ - ಶಂಖಾತ್ಮಕಸಂಧಿ ಎಂಬ ಹೆಸರಿನ ಸಂಧಿಯನ್ನು ಘೋಧಿಸಿದರು.

೪. ಇಂದಿಯರಮಾನವಾದ ಶ್ರೀಹರಿಯ ಪರಮ ಶ್ರೀತ್ಯಾಸ್ಯಾದವಾದ ಮುಂದಿನ ಸಂಧಿ - ಮಾತೃಕಾಸಂಧಿ (ಸಂಧಿ-೮).

## ಪದ್ಮ - ೧.

**ಮುಂದಿ:-**

ಮಣಿಪ್ರತಿಯಂಧಿ ಮಂಜಸರ ।  
 ಶಾರಾಗರಿಗಿತ್ತಾವ್ಯವನಿಮಂಧಿ ।  
 ಮಣಿರದರಿ ಪರ ಪ್ರತೀಕ ಧ್ಯಾನಪ್ರತಿಯಂ ॥  
 ನಿರಾಯಿಕಿದರು ನಾಡಿಯನು ಸಂ- ।  
 ಶೃಂಗಾರ ಗುಣಸಾಮಂಷ್ಯರೀಯನು ।  
 ಶೃಂಗಾರಾಧಿ ಶ್ರಮುಹ ಜೀವನ ಪ್ರತಿಯಂಧಿ ॥ ೧ ॥

**ಪ್ರತಿಪದಾರ್ಥ :-**

ಮಣಿಪ್ರತಿಯ ಸಂಧಿ = ಮುಂದಿನ ಒನೆಯ ಸಂಧಿಯ  
 ವರ್ಣಪ್ರತಿಯಾ ಸಂಧಿಯು. ಇದಕ್ಕೆ - 'ಉದಾತ್ತನುಸಂಧಿ' - ಎಂತಲೂ  
 ಹೇಬಂಡಿ. ಮಂಜಸರ ಶಾರಾಗರಿಗಿ = ಸೂಕ್ತಿಕರಾದ ಭಗವದ್ಭೂತರ ಕಿವಿಗಳಿಗೆ,  
 ಅತ್ಯಾಧ್ಯ ಮನಂಧಿ = ಅತ್ಯಂತ ಶ್ರವಣನಂದಕರವಾಗಿರುವುದು.  
 ಮಣಿರದರಿ = ಶೈಖರದಲ್ಲಿ (ತ್ವರಿತವಾಗಿ), ಪರಪ್ರತೀಕ = ಮುಂದಿನ  
 ಗಂನೆಯ - ಸರ್ವಪ್ರತೀಕ ಸಂಧಿಯು, ಧ್ಯಾನಪ್ರತಿಯಂ = ಆದರ  
 ಮುಂದಿನ ಗಂನೆಯ - 'ಧ್ಯಾನಪ್ರತಿಯಾ ಸಂಧಿ' - ಇದಕ್ಕೆ ಸ್ಥಾವರ ಜಂಗಮ  
 ಸಂಧಿ - ಎಂತಲೂ ಹೇಬಂಡಿ. ನಿರಾಯಿಕಿದರು = ಸಂಧಿ ಸಂಖ್ಯಾ ಶ್ರಮವನ್ನು  
 ನಿಶ್ಚಯಮಾಡಿದರು. ನಾಡಿಯನು = ಮುಂದಿನ ಗಂನೆಯ-  
 ನಾಡಿಪ್ರತಿರೂಪ ಸಂಧಿ'ಯು ಸಂಘರ್ಷಣೆ ಗುಣಸಾಮಂಷ್ಯರೀಯನು =  
 ಮುಂದಿನ ಅನಂತ ಗುಣಪೂರ್ವಾನಾದ ಶ್ರೀಹರಿಯ ನಾಮಸ್ವರಣ  
 (ಸಂಧಿಯು ಸಂಧಿ - ೧೧), ಶೃಂಗಾರಾಧಿ ಶ್ರಮುಹ ಜೀವನ ಪ್ರತಿಯಾ ಸಂಧಿ  
 = ಸರ್ವದೇವನ ಕಲ್ಪ ಸಂಧಿ ಎಂಬ ಗಳನೆಯ ಸಂಧಿ - ಇದಕ್ಕೆ 'ಫಿಶ್ರೆಗ್ರಾ  
 ವಿಚಾರ ಸಂಧಿ" - ಎಂತಲೂ ಹೇಬಂಡಿ.

### ತಾತ್ಪರ್ಯ

೧. ಒನೆಯ ಸಂಧಿಯು - ಮರ್ಗಾರ್ಥಿಯಾ ಸಂಧಿ. ಈ ಸಂಧಿಗೆ - “ಉದಾತ್ಮನುದಾತ್ಮನಸಂಧಿ” ಮತ್ತು “ಜೀವಪ್ರಕರಣಸಂಧಿ”- ಎಂತಲೂ ಎರಡು ಹೇಸರುಗಳಿವೆ.

೨. ಸ್ವಭಾವದಲ್ಲಿ ಖಾತ್ಮಿಕ ಮನೋಭಾವವುಳ್ಳ ಸಚ್ಯೇತನರ ಕಣಗಳಿಗೆ ಅನಂದಪ್ರದಾದ ಮುಂದಿನ ಗಳನೆಯ ಸಂಧಿಯು - ಶರ್ವಸ್ವತ್ತಿಕ ಸಂಧಿ. ಇದಕ್ಕೆ “ಸರ್ವಕರ್ಮಸಮಬಂಧ ಸಂಧಿ”- ಎಂಬ ಹೇಸರುಂಟು.

೩. ಧ್ಯಾನ ಶ್ರುತಿಯಾ ಸಂಧಿಯು - ಮುಂದಿನ ಗಳನೆಯ ಸಂಧಿಯು. ಇದನ್ನು “ಸ್ಥಾವರ ಜಂಗಮಸಂಧಿ”- ಎಂತಲೂ ಕರೆಯುವರು.

೪. ಮುಂದಿನ ಗಳನೆಯ ಸಂಧಿಯು - ನಾಡಿಪ್ರಕರಣಸಂಧಿಯು. ಇದರಲ್ಲಿ ಜೀವರ ಸ್ತೂಲ ದೇಹದಲ್ಲಿ ಓತಪ್ರೌತ್ವಾಗಿ ಹಣ್ಣ ಹರಡಿಯವು ೨೫,೦೦೦ ನಾಡಿಪ್ರೌತ್ವಾಗಳ ವಿಬಾರ ಹೇಳುತ್ತಾರೆ.

೫. ನಾಮಸ್ವರಣ ಸಂಧಿಯು - ಮುಂದಿನ ಗಳನೆಯ ಸಂಧಿ. ತೀವ್ರ ಹರಿಯ ನಾಮಸ್ವರನೆಯ ಮಹಾತ್ಮೆಯ ವಿವರಗಳಿವೆ.

೬. ಮುಂದಿನ ಗಳನೆಯ ಸಂಧಿಯು - ಜೀವನ ಶ್ರುತಿಯಾ ಸಂಧಿ ಇದನ್ನು “ಪಿತೃಗಳ ವಿಬಾರಸಂಧಿ” ಮತ್ತು “ಸರ್ವಜೀವನ ಕಲ್ಪ ಸಂಧಿ”- ಎಂಬೇರಡು ನಾಮಗಳಿಂದ ಕರೆಯುವರು. ಪಿತೃದೇವತೆಗಳ ವಿಬಾರವು ಈ ಸಂಧಿಗಳ ವಿವರವು.

## ಪದ್ಮ - ೪

ಮುಂದಿ:-

ವಾಸುದೇವನ ಶರುಣದಿಂದಲಿ ।  
 ಕ್ಷಮಣಂಧಿಯನು ಹೇಳಿದರು ಜಗ- ।  
 ರೋಕಿಂದಲಿ ದತ್ತಸ್ವಾತಂತ್ರಾಖ್ಯಂಧಿಯನು ॥  
 ಲೋಕ ಸ್ವಾತಂತ್ರ್ಯವಿಭಿಜನ ।  
 ದಾರ್ಶನಾರ್ಥಿರೆಲ್ಲ ಬಂದೀ- ।  
 ವಾಸದ ಸಂಧಿಯನು ತರಿಯ ಸ್ತೋತ್ರಸಂಧಿಯನು ॥ ೫ ॥

ಪ್ರತಿಖಂಡಾರ್ಥಿ:-

ವಾಸುದೇವನ = ಮೇಳಕ್ಕಪ್ರಯಾದ ಶ್ರೀವಾಸುದೇವನಾಮಕ  
 ಶ್ರೀಹರಿಯ, ಶರುಣದಿಂದಲಿ = ಕಾರ್ಯಾಗ್ರಹಿತದಿಂದ, ಕ್ಷಮಣಂಧಿಯನು  
 = ಕ್ಷಮಣಸಂಧಿಯನ್ನು (ಸಂಧಿ-ಒಟ್ಟ), ಹೇಳಿದರು = ರಚಿಸಿ, ಕೇಳಿದರು.  
 ಜಗದೀಕರಿಸಲಿ = ಜಗತ್ತಭೂವಾದ ಶ್ರೀಹರಿಯ ದಯದಿಂದ, ದತ್ತ  
 ಸ್ವಾತಂತ್ರಾಖ್ಯಂಧಿಯನು = ದತ್ತಸ್ವಾತಂತ್ರ್ಯವೆಂಬ ಹೆಸರಿನ ಸಂಧಿಯನ್ನು,  
 (ಸಂಧಿ-ಒಟ್ಟ), ಲೋಕ = ಅತ್ಯಂತ ಪ್ರಮುಖವಾದ (ತಾತ್ತ್ವಿಕಾರ್ಥಿಗಳಿಂದ  
 ಯುತ್ತಿವಾದ). ಸ್ವಾತಂತ್ರ್ಯವಿಭಿಜನ = ಸ್ವಾಗತ ಸ್ವಾತಂತ್ರ್ಯಸಂಧಿ (ಸಂಧಿ-ಒಟ್ಟ)  
 ಮತ್ತು ಸರ್ವಸ್ವಾತಂತ್ರ್ಯಸಂಧಿ (ಸಂಧಿ - ಒಟ್ಟ) ಎಂದು ಎರಡು  
 ಪ್ರಕಾರವಾದ ಸಂಧಿದ್ವಯಗಳನ್ನು, ದಾರ್ಶನ = ಶ್ರೀಮಜ್ಞಗನ್ನಾಳ  
 ದಾರ್ಶನಾರ್ಥ, ಸಾರಿರೆಲ್ಲ = ಎಲ್ಲೆಲ್ಲೂ ಬ್ರಹ್ಮರಿಸಿದರು. ಬಂದೀಽಷಾಸದ  
 ಸಂಧಿಯನು = ಬಂಬಾಪರೋಕ್ಷ ಸಂಧಿಯನ್ನು, ತರಿಯ ಸ್ತೋತ್ರ ಸಂಧಿಯನು  
 = ಶ್ರೀಹರಿಯ ಅನುಗ್ರಹ ಪ್ರಾಪ್ತಿಗಾಗಿ ಸಂಧಿಯನ್ನು ರಚಿಸಿದರು.

### ತಾತ್ಕರ್ಯ

೧. ಮುಂದಿನ ಸಂಧಿಯ ಸಂಹಾರಮು - ಈ. ಸಂಧಿಯ ಹೆಸರು, ಶ್ವಲಸ್ತುತಿಸಂಧಿ. ಮೇಳಕ್ಕೆಪ್ರದನಾದ ತ್ರೀಖಾಸುದೇವನಾಮಕ ತ್ರೀಕರಿಯ ಕಾರ್ಯಗ್ರಬಲದಿಂದ ರಚಿಸಿದರು.

೨. ದತ್ತಾತ್ರೇಯಂತ್ಸಂಧಿಯು, ಸಂಹಾರಮುದಲ್ಲಿ ಇನ್ನೆಯದು. ಜಗತ್ತುತ್ತಿಯಾದ ತ್ರೀಪರಮಾತ್ಮನ ಅನುಗ್ರಹದಿಂದ ಪ್ರಮೇಯ ಗಭಿರತ ವಾದ ಈ ಸಂಧಿಯನ್ನು ರಚಿಸಿದರು.

೩. ಮುಂದಿನ ಎರಡು ಸಂಧಿಗಳು - ಶೃಗಕ ಶ್ವಾತಂತ್ರ ಮತ್ತು ಸರ್ವಶ್ವಾತಂತ್ರ ಸಂಧಿ - ಸಂಧಿಗಳು ಇ ಮತ್ತು ಇ. ಇನ್ನೆಯ ಸಂಧಿಗೆ ಶೃಗಕ ಶ್ವಾತಂತ್ರ ಧಾರಣಾಸಂಧಿ - ಎಂಬ ಹೆಸರು ಕೆಲವು ಗ್ರಂಥಗಳಲ್ಲಿದೆ. ಇನ್ನೆಯ ಸರ್ವಶ್ವಾತಂತ್ರ ಸಂಧಿಯನ್ನು ತ್ರೀಖಾವಿಳಾಸಂಧಿ - ಎಂತಲೂ ಕರೆಯುವರು.

೪. ಮುಂದಿನ ಸಂಧಿ - ಬಂದಿಳಿತಾಸಾಕಂಧಿ - ಸಂಹಾರಮು - ಇನ್ನೆಯ ಸಂಧಿ. ಅನೇಕ ಪ್ರಸ್ತರಗಳಲ್ಲಿ ಈ ಸಂಧಿಯ ಸಂಖ್ಯೆ ೨೫ ಎಂದಿರೆ.

## ಪದ್ಮ - ೫

ಮುಂದಿರಿ :—

ಮಗುಗ ತರತಮು ಭಾವಸಂಧಿಯ ।  
 ಮಗಿಲು ಆವೇತಾವತಾರವನು ।  
 ಸಗಧರನ ಭಕ್ತಾಪರಾದ ಸಹಿತ್ಯಸಂಧಿಯನು ॥  
 ಜಗಲು ಇರುಳಿಸ್ತದೆ ಹಿರಿಯರು ।  
 ಬಗಿಂಗಿಯ ಕಾಷ್ಟವನು ಕೋಧಿ ।  
 ಮಗಡಿ ಪ್ರದ ಬೃಹತ್ತಾರತಮ್ಯದ ಸಾಧನದ ಸಂಧಿ ॥ ೫ ॥

ಶ್ರುತಿವಾಣಿ :—

ಮಗುಗ ತರತಮು ಭಾವಸಂಧಿಯ = ಮುಂದಿನ ಅಂನೆಯ  
 ಸಂಧಿಯಾದ ಗುಣತಾರತಮ್ಯ ಸಂಧಿಯನ್ನು, ಮಗಿಲು ಆವೇತಾವತಾರವನು  
 = ಶ್ರೀಪ್ತಮಾದ, ಆವೇತವತಾರಸಂಧಿಯನ್ನು (ಸಂಧಿ-ಎಂ). ಇದಕ್ಕೆ  
 ಬೃಹತ್ತಾರತಮ್ಯ ಸಂಧಿ-ಎಂತಲೂ ಹೆಸರುಂಟು), ಸಗಧರನ =  
 ಗೋವಧಾರೇವವತವನ್ನು ತನ್ನ ಶಿರುಬೆರಳಿನಿಂದ ಎತ್ತಿದ ಶ್ರೀಕೃಷ್ಣನ  
 (ಅಥವಾ ಸಮುದ್ರಮಂಭನ ಸಮಯದಲ್ಲಿ). ಭಕ್ತಾಪರಾಧ ಸಹಿತ್ಯ  
 ಸಂಧಿಯನ್ನು = ಅಂನೆಯ ಸಂಧಿಯಾದ ಭಕ್ತಾಪರಾಧ ಸಹಿತ್ಯ ಸಂಧಿಯನ್ನು  
 (ಇದಕ್ಕೆ ಸಕಲದುರಿತಸಿವಾರಣಸಂಧಿ-ಎಂದೂ ಹೆಸರಿದೆ). ಜಗಲು  
 ಇರುಳಿಸ್ತದೆ = ಹಗಲು ರಾತ್ರಿಗಳನ್ನೇದೆ, ಅಂದರೆ, ಎದಬಿಡದೇ. ಹಿರಿಯರು  
 = ಹಿರಿಯರಾದ ಜ್ಞಾನಿಗಳು, ಬಗಿಯ ಬಗಿಯ ಕಾಷ್ಟವ ಕೋಧಿ = ನಾನಾ  
 ಪರಿಯಂದ ಸಹಿತ್ಯಗಳನ್ನೆಲ್ಲಾ ತಲಸ್ಸಿರ್ದಿಯಾಗಿ ಕೋಧನ ಮಾಡಿ,  
 ಮಗಡಿಪ್ರದ ಬೃಹತ್ತಾರತಮ್ಯದ ಸಾಧನದ ಸಂಧಿ = ಬೃಹತ್ತಾರತಮ್ಯ  
 ಸಂಧಿಯನ್ನು ರಚಿಸಿದರು (ಸಂಧಿ-ಎಂ ಪುನರಾವರ್ತಿತವಾಗಿದೆ.)

### ತಾತ್ಕಾರ್ಯ

೧. ಮುಂದಿನ ಸಂಧಿಯ ಸಂಪೂರ್ಣಮಾನ ೨೦. ಅನೇಯ ಈ ಸಂಧಿಗೆ ಗುಣಾರಥಮ್ಮೆಸಂಧಿ - ಎಂದು ಹೇಳಬಾ. ಇದೆರಲ್ಲಿ ಸಫೈಡತ್ತಮನಾದ ತ್ರೀಹರಿಯಂದ ಆರಂಭಿಸಿ, ಅವರೇಹಣಕ್ಕಮದಲ್ಲಿ ಆರಥಮ್ಮೆ ವಿಚಾರವನ್ನು ವಿವರಿಸಲಾಗಿದೆ. ಇದಕ್ಕೆ ದಾಸರಾಯರು-ಕುಗುಗಳ ಶರತ್ತಮಾಧಾರ - ಎಂದಿದ್ದಾರೆ.

೨. ಅನೇಯ ಸಂಧಿ - ಆವೇಕಾಜಾರಸಂಧಿಯು. ಇದಕ್ಕೆ ಖೃಷ್ಣಾರಥಮ್ಮೆಸಂಧಿ - ಎಂತಲೂ ಕರೆಯಲಾಗುತ್ತದೆ. (ಗಮನಿಸಿ: ಇದು ಮುಂದೆ ಪ್ರಸ್ತುತ ಪದ್ಯದಲ್ಲಿಯೇ ಪುನರಾವರ್ತಿಸಾಗಿದೆ).

೩. ಮುಂದಿನ ಸಂಧಿ-೨೨. ಈ ಅನೇಯ ಸಂಧಿಯನ್ನು ಭಾರತಾಧಿಕ್ಷಾತ್ ಸಹಾಯ್ಯಿಸಂಧಿ - ಎಂದು ಕರೆದಿರುತ್ತಾರೆ. ಇದಕ್ಕೆ ಸರ್ಕಳ ದುರಿಷಿಂಧಾರಗಳಂಧಿ ಎಂದು ಮತ್ತೊಂದು ಹೇಳಬಂತು.

ಇಂದ್ರನು ಕೋಪಗೌಂಡು, ಗೋಕುಲದ ಮೇರೆ ಭಾರಿ ಮಳಿಯನ್ನು ಸುರಿಸಿದಾಗ, ಕರುಣಾಮಯನಾದ ತ್ರೀಕೃಷ್ಣನು ಗೋವಧನಪರವತವನ್ನು ತನ್ನ ಕೈ ಕಿರಿಬೆರಳಿನ ತುದಿಯಂದ, ನಿರಾಯಾಸವಾಗಿ ಎತ್ತಿ ಹಿಡಿದು, ಸರ್ಕಳ ಗೋ ಗೋಪರನ್ನು ರಕ್ಷಿಸಿದನು.

ಅಂತಹೀ ದೇವ ದಾಸವರು ಸೇರಿ, ಕ್ಷೇರಸಮುದ್ರವನ್ನು ಅಪ್ಪುತ ಪೂರ್ಣಿಸಿ, ಕಡೆಯುತ್ತಿರಲಾಗಿ, ಮಂದರಪರವತವು ಭಾರದಿಂದ ಕೇಳಿ ಕುಸಿಯಲು, ಆಪಾರ ಮಹಿಮಾಸಂಪನ್ಮೂಲ ತ್ರೀಹರಿಯು ಕೂರ್ಮಾವ ಆರವನ್ನು ತಾಳಿ, ಮಂದರಗಿರಿಯನ್ನು ತನ್ನ ಬೆನ್ನಿನ ದುಬ್ಬದ ಮೇರೆ ಹೊತ್ತುಕೊಂಡು, ಸಮುದ್ರಮಂಭನ ಕಾಯ್ದೇ ನೇರವಾದನು. ಗೋವಧನ ಪರವತಧಾರಿಯಾದ ತ್ರೀಕೃಷ್ಣನು ಮತ್ತು ಮಂದರಗಿರಿ

ಧರನಾದ ಕುಮಾರನೂ, ಸುಗಂಥನೂ. ಇಂತಹ ನಗರರನ ಸ್ತುರಣೆ ಸಜ್ಜನಾರ ಸಕಲ ದುರಿತೆ ಪರಿಹಾರಕವು. ಇದೇ ಅನೇಯ ಸಂಧಿಯ ವಿಷಯದ ಸಾರವು.

೪. ಹಿರಿಯಾದ ಶಾಸ್ತ್ರಕ್ಷೇತ್ರವಿದರಾದ ಶ್ರೀಮದ್ವಾಗನ್ನಾಫ ದಾಸರಾಯು, ಸಕಲಸಚ್ಚಾಸ್ತ್ರಗಳನ್ನು ಆಳವಾಗಿ ತೋಧಿಸಿ, ಅಲ್ಲಿ ಯೋತೆ ಅಮೂಲ್ಯ ತಾತ್ಕೃತಿಕ ರತ್ನರತ್ನಗಳನ್ನು ತೆಗೆದು, ಅವುಗಳ ಸಾರಭೂತವಾದ ವಿಷಯಗಳೊಂದೊಡಗಿದೆ ಸಂಧಿಗಳನ್ನು ರಚಿಸಿದುತ್ತಾರೆ.

## ಪದ್ಮ - ೬

ಮೂಲ :

ದೇವನಂಭುಯ ಸೆನಿಯುತಲಿ ತೀ- ।  
ಈವಿಲಾಕರ್ಮೀರ್ಹ ಸಂಧಿಯು ।  
ದೇವತಾಸುಕ್ರಮತಾ ವಿಷ್ಣುತ ಸಂಧಿಯನು ॥  
ಭಾವಪ್ರಶ್ನಾತಾರತಮ್ಯವ ।  
ಈ ವಿರಚಿತ ದೃಷ್ಟಿರತಮು ।  
ಭಾವ ಸ್ವರ್ವದ್ವಾಪ್ತರಣದ ಸಂಧಿ ವೇದಿರು ॥ ೬ ॥

ಸ್ತ್ರೀವಿಳಾಭ್ರ :

ದೇವನ = ಸರ್ವೋತ್ತಮನಾದ ದೇವಾದಿದೇವನಾದ ಶ್ರೀಕರಿಯ,  
ಅಂಭುಯ = ಪರಣಕರ್ಮಲಭ್ಯವಿಗಳನ್ನು, ಸೆನಿಯುತಲಿ = ಮನಸ್ಸ  
ಸ್ವರಿಸುತ್ತಾ, ಶ್ರೀಈವಿಲಾಕ = ಶ್ರೀಈವಿಳಾಕಸಂಧಿ (ಸಂಧಿ ಸಂಪ್ರೇರ್ಗ).  
ಈ ಸಂಧಿಯ ಇನ್ನೊಂದು ಹೇಳು - ಸರ್ವಜ್ಞತಂತ್ರ ಸಂಧಿ-ಇದು  
ಹಿಂದಿನ ಪದ್ಯಗಳಲ್ಲಿ ಹೇಳಲ್ಪಡ್ಪದೆ. ಅವರ್ಮೀರ್ಹ ಸಂಧಿಯ = ಅವರ್ಮೀರ್ಹ ತಾರತಮ್ಯಸಂಧಿ  
(ಸಂಧಿ-೨೫) ಈ ಮುಂದಿನ ವರತು ಸಂಧಿಗಳನ್ನು ದೇವತಾಸುಕ್ರಮತಾ  
= ಮುಂದಿನ ಇನ್ನೆಯ ಸಂಧಿಯಾದ “ಅನುಕ್ರಮಗೆತ ತಾರತಮ್ಯಸಂಧಿ”  
ಯನ್ನು ವಿಷ್ಣುತಸಂಧಿಯನು = ವಿಷ್ಣುತಪ್ರಸೋತ್ಸಂಧಿಯನ್ನು (ಸಂಧಿ-  
೨೮) ಭಾವಪ್ರಶ್ನಾತಾರತಮ್ಯವ = ಮುಂದಿನ ಇನ್ನೆಯ ಸಂಧಿಯಾದ  
“ಅನುತಾರತಮ್ಯಸಂಧಿ”ಯನ್ನು ಈ ವಿರಚಿತ = ಶ್ರೀಮಂಜುನಾಥದಾಸ  
ವಯ್ದರು ರಚನಾಮಾಡುತ್ತಾ, ದೃಷ್ಟಿರತಮಭಾವ = ದೃಷ್ಟಿ ತಾರತಮ್ಯ  
ಸಂಧಿಯನ್ನು (ಸಂಧಿ-೨೯) ಸ್ವರ್ವದ್ವಾಪ್ತರಣದ ಸಂಧಿ = ಸ್ವರ್ವದ್ವಾಪ್ತರಣ  
ಸಂಧಿಯನ್ನು (ಸಂಧಿ-೩೦) ವೇದಿರು = ಹೇಳಿಯವರು. ॥ ೬ ॥

### ತಾತ್ಪರ್ಯ

೧. ಮುಂದಿನ ಸಂಧಿಯ ಹೆಸರು - ಶ್ರೀಜಾವಿಲಾಸಂಧಿ. ಈ ಸಂಧಿಯ ಸಂಪೂರ್ಣ-ಗಳು. ಇದಕ್ಕೆ - ಪರಾಷ್ಯಾತಂತ್ರಸಂಧಿ - ಎಂಬ ಪರಿಣಾಮ ನಾಮವು ಇದೆ. ಈ ಅನುಕ್ರಮಗಳು ಹೀಗೆ ಬಂದಿದೆ.

೨. ಮುಂದಿನ ಸಂಧಿಯ ಸಂಪೂರ್ಣ-ಗಳು. ಇದು ಅರೋಹಣ ತಾರಕಮೃತಂಧಿ - ಎಂಬ ಹೆಸರಿನಿಂದ ಪ್ರಮ್ಹಾತವಾಗಿದೆ.

೩. ಅದರ ಮುಂದಿನ ಸಂಧಿಯ ಹೆಸರು - ಅವರೋಹಣ ತಾರಕಮೃತಂಧಿ (ಂಧಿ-೨೬).

೪. ಮುಂದಿನ ಅನುಕ್ರಮಗಳ ತಾರಕಮೃತಂಧಿಯು ಇನ್ನೆಯ ಈ ಸಂಧಿಯನ್ನು ಈ ಸಂಧಿಮಾಲೆ ಸಂಧಿಯಲ್ಲಿ “ದೇವತಾನುಕ್ರಮಗಳು” - ಎಂದಿದ್ದುರೆ ಸಂಧಿಯ ಕರ್ತೃಗಳು.

೫. ಅರೋಹಣ ಸಂಧಿಯೇ-ವಿಷ್ಣುತ್ಪಾದಕಮೃತ, ಸಂಧಿಯು ಶ್ರೀಮದ್ಭಾರತಸಾರ ಗುರುವಯುದ್ಧದ ಶ್ರೀಗೋಪಾಲದಾಸವರೇಣು-ಗೋಪತೀಯ ಅಂಶ ಸಂಭೂತರು. ಪ್ರಸಕ್ತಸಂಧಿಯು ಗುರು ಸ್ತುವನವೂ ಆಗಿದೆ - ಎಂಬುದು ಗಮನೀಯವಿಷಯ.

೬. ಮುಂದಿನ ಸಂಧಿ-೨೦. ಅದು ಶೃಂಕಾರಕಮೃತಂಧಿಯು.

೭. ಇನ್ನೆಯ ಮುಂದಿನ ಸಂಧಿಯು - ಶೃಂಖಲಕರಣಸಂಧಿಯು.

ಪದ್ಮ - 2

ಪುಂಜ :

ನೀರಜಾಕ್ತನ ನೆನೆದು ಕಣ್ಣಿ ।  
 ತಾರತಮ್ಯಸಂಧಿ ವೇಳುತ ।  
 ತ್ರೀರಮಂಗಳಿಸಿಕುಶಲಿರ ಧೀಮೇತವಿತ್ತಲನ ॥  
 ಭಾರುಂರಣವ ನೆನೆಯುಷುದಿನ ।  
 ಧಾರಣೀಯೋಳ ಮರಿದ ಸಮ್ಮಾಯ ।  
 ಗುಂಡೂರ ಜಗನ್ನಾಥದಾಖರ ನೆನೆನೆನವರತ ॥ ೨ ॥

ಬ್ರಹ್ಮದಾಖರ :

ನೀರಜಾಕ್ತನ = ಕಮಲಪ್ರಪ್ರದ ದಳಗಳಂತೆ ವಿಳಾಲನೇತ್ತಪ್ರಾಳ  
 ತ್ರೀಹರಿಯ, ನೆನೆದು = ಮನು ಧ್ಯಾನಮಾಡಿ, ಕಣ್ಣತಾರತಮ್ಯ ಸಂಧಿ  
 ವೇಳುತ = ಕೊನೆಯ ಇಂನೆಯ ಸಂಧಿಯಾದ “ಕ್ಷತ್ತತಾರತಮ್ಯಸಂಧಿ”  
 ಯನ್ನ ರಚಿಸುತ್ತಾ, ತ್ರೀರಮಂಗಳಿಸಿಕುಶಲಿರ= ತಮ್ಮ ಅಂತಯ್ಯಾದಿ  
 ಯಂದ ನುಡಿದು ನುಡಿಸಲ್ಪಟ್ಟ ಇಲ್ಲ ಸಂಧಿಗಳಿಂದ ಫಾಟಕವಾದ ಈ  
 ತ್ರೀಹರಿಕಥಾಮೃತಕಾರವೆಂಬ ಗ್ರಂಥಕುಮವನ್ನ ರಮಾಪತಿಯಾದ  
 ತ್ರೀಹರಿಯ ಚರಣದ್ವಯಗಳಿಗೆ ಸಮರ್ಪಿಸುತ್ತಾ, ಅನುದಿನ ನೆನೆಯುತ =  
 ಸದಾ ಸರ್ವಾಕಾಲಗಳಲ್ಲಿಯೂ ಸ್ವರ್ಪಿಸುತ್ತಾ, ಧಾರುಣೀಯೋಳ = ಈ  
 ಭೂಮಂಡಲದಲ್ಲಿ, ಮರಿದ = ವಿರಾಜಮಾನರಾದ, ಸಮ್ಮಾಯ ಗುಂಡೂರ  
 = ನಮ್ಮ ಶ್ರೀಪ್ರಾಂತುರುಗಳಾದ, ಜಗನ್ನಾಥದಾಖರ = ಪರಮಪೂಜ್ಯ  
 ತ್ರೀಮೃಂಜಿಗನ್ನಾಥದಾಸವಯಂರನ್ನ, ಅಸದರತ ನೆನೆನೆನು = ಸದಾ  
 ಸ್ವರ್ಪಿಸಿಕೊಳ್ಳುತ್ತೇನೇ-ಎಂದು ಸಂಧಿಮಾಲಾ ಸಂಧಿಯಕ್ಕುಗಳಾದ  
 ತ್ರೀಭೀಮೇತವಿತ್ತಲದಾಸರ ಹೃದಗತಾತ್ಮಯಂವು. ॥ ೨ ॥

### ತಾತ್ಪರ್ಯ

• १. ಶಮಲರ್ಜಾಯತಾಕ್ಷಾವಾದ ಶ್ರೀಹರಿಯನ್ನು ಸ್ಮರಿಸುತ್ತು,  
ಶ್ರೀಮಂಡಗನ್ನಾಫಾಸವಯ್ಯರು ಇಂನೆಯ ಅಂತ್ಯಸಂಧಿಯಾದ-ಕ್ಷಾರ  
ಶಮ್ಮಂಧಿಯನ್ನು ರಚಿಸಿ, ಪ್ರಸ್ತು ಗ್ರಂಥವನ್ನು ಮುಕ್ತಾಯಗೊಳಿಸಿರುತ್ತಾರೆ.  
॥ २ ॥

॥ ಗರುಡವಾಹನ ಶ್ರೀಲಕ್ಷ್ಮಿ ನರಸಿಂಹಾಭಿನ್ನ  
ಶ್ರೀ ಜಗನ್ನಾಫಿಲ್ಫಾಪರಣಮಾಸ್ತ ॥